

UNIVERSAL
LIBRARY

OU_198198

UNIVERSAL
LIBRARY

ಮೈ ಧಿ ಲೀ

(ಸಣ್ಣ ಕಥೆಗಳು)

ಎಸ್. ಅನಂತಸಾರಾಯಣ ಎಂ. ಎ.

ಕನ್ನಡ ಕವಿ ಕಾವ್ಯ ಮಾಲೆ
ಮೈ ಸೂ ರು.

ಮೈಥಿಲೀ

(ಸಣ್ಣ ಕಥೆಗಳು)

ಎಸ್. ಅನಂತನಾರಾಯಣ ಪಂಚ

ಕನ್ನಡ ಕವಿ ಕಾವ್ಯಮಾಲೆ
ಮೈ ಸೂರು.

ನೆಂದು ಮಾಡುಣ ಗಳಿಗೆ

ಎಲ್ಲ ಹಕ್ಕುಗಳನ್ನು ತೇವಿಸಿರದು.

ಟಿಪ್ಪಣಿ: ೧—೭—೦.

ಪ್ರಕಾಶಕರು.

ಎಸ್. ಎಂ. ರಂಕರನಾರಾಯಣರಾವ್, ಎಂ. ಎ.

ಅಜ್ಞ್ಯ ಸಾಹಿತ್ಯಕರು:

ಸಂದರ್ಭಸಾಹಿ ಪ್ರಸಾ, ಮೈಸೂರು.

ಪರಿವಿಡಿ

1.	ನೈಸ್ಟ್ರಿಕಲ್.೧	1—32
2.	ಕಲಾವಿದ.	33—50
3.	ಚೂಡಾನ್.	51—72
4.	ನಿವಜಕ್.	73—79
5.	ತಾಯೀ—ಬಂಜೆ.	80—104

ಮುನ್ನಡಿ

೧೦೫೬ ತ್ರಿಪುಸ್ತಕಪ್ರಕಾಶಕರು ಆಗಂದಾಗ ಪೂರ್ವಾಸ್ತಾ ಕಾಂತಿ ಸಂಗ್ರಹಗಳಲ್ಲಿ ಕಂಡುಬರುವ ಏಷಯ ವೈಷ್ಯಾನಿಕನ್ನು ನೋಡಿದರ ಕರುಬು ಮಂತಾಗುತ್ತದೆ. ಈ ಗುಣ ಈಚೆಗೆ ಕನ್ನಡ ಕಥಗಳಲ್ಲಿ ಉಂಟಾಗುತ್ತದೆ ಎದು ಸಂತೋಷದ ಏಷಯ ಕೆಲವು ವರ್ಣಗಳ ಈಗೆ ಕಥಗಳಲ್ಲಿ ಸಾಭಾರಣವಾಗಿ ಕಂಡುಬರುತ್ತಿದ್ದ ಯಾವಕಾರ್ಯವತ್ತಿಯರ ಸರಸಾಲಾಪ, ಈಚೆಗೆ ಅಷ್ಟೇ ಸಾಧಾರಣವಾಗಿ ಕಂಡುಬರುತ್ತಿದ್ದ ಸಾಮಂತಲ್ಕಾಂಕ್, ಒಡವರ ಸಂಕೆ—ಮುಂತಾದ್ದನ್ನು ಬಂದಿಟ್ಟು ಶ್ರೀ|| ಅನಂತನಾರಾಯಣ ರವರು ಹೀಸ ಏಷಯಗಳನ್ನು ರಿಸಿಕೊಂಡಿದ್ದಾರೆ

ಅನುಪವು ಸೌಂದರ್ಯವ್ಯಾಪ್ತಿಗಳನ್ನು ರಚಿಸಬಲ್ಲ ಮೋಹನ ಸಿಗೆ ಹಿಡಿ ದೇಹಸೌಂದರ್ಯವನ್ನು ಕೂಡಿದೆ ನಿಕಾರರಹಿಂಯಾಗಿ ಮಾಡುತ್ತಾ ಏ ಪಂಚ ಅವನ ಕಲೆಯನ್ನೇ ನೋ ನೆಚ್ಚಿತು; ಆದರೂ ಈವ ಸಿಗೆ ಮುಖ್ಯವಾಗಿ ಬೇಕಾಗುತ್ತಿದ್ದ ಸ್ವರೂಪ, ಆದರಲ್ಲೂ ಹೇಳು ಹೃದಯದ ಸ್ವರೂಪ ಅವಸಿಗೆ ದೊರೆಯಲ್ಲ. ಕಲೆ ಎಲ್ಲಿಗೂ ಬೇಕಾದರೂ ಕಲೆಗಾರ ಮಾತ್ರ ಯಾರಿಗೂ ಬೇಡವಾದನು. ೧೦ಧವನ ಮನೋಪಭಜನೆಯನ್ನು “ಕಲಾವಿದ” ಎಂಬ ಕಥೆಯಲ್ಲಿ ಕಾಣಬಹುದು. ಪಾಪಕ್ಕೂ ಪುಣ್ಯಕ್ಕೂ ವ್ಯಾತಾಸವೇನು? ಅವರಿಂದ ಇರುವುದು ನಾವು ಮಾಡುವ ಕೃತ್ಯದಲ್ಲಿ ಅಧಿಕಾ ನೋಡುವ ದೃಷ್ಟಿಯಲ್ಲೇ? ಈ ಸಮಸ್ಯೆಯನ್ನು ವಿದ್ಯಾರಣ್ಯರ ಶಿಕ್ಷ್ಯ ಸದಾಸಂದಸ್ಯ ಎದುರಿಸಬೇಕಾಯಿತು. ನರ್ತಕಿ “ನೈಂದಿಲಿ”ಯ ಪರಸಂಗದ ಸಾಧಾರಣಿಂದ ಈ ಸಮಸ್ಯೆಯನ್ನು ಬಿಡಿಸುವ ಯತ್ನ ನಡೆ ದಿದೆ. “ಜುಡಾಸ್” ಎಂಬ ಕಥೆ ನಮ್ಮನ್ನು ಎರಡು ಸಾವಿರ ವರ್ಷ ಶಿಂದಕ್ಕೆ, ಯೇಸುಕ್ರಿಸ್ತನ ಕಾಲಕ್ಕೆ ಒಯ್ಯಿತ್ತಿದೆ. ಪ್ರಪಂಚದಲ್ಲಿ ಅತ್ಯಂತ ಚೇಯವಾದ ಕೃತ್ಯ ಮಾಡಿದವನಿಂದೂ ಪಾಪದ ಮೂರ್ತಿಯೆಂದೂ ಗಣಿಸ ಲ್ಲಿ ಬೀರುವ ಬ್ರಹ್ಮಾಸರಸನ್ನು ಶ್ರೀ|| ಅನಂತನಾರಾಯಣ ಭಾರು

ಮೂಸ ದೃಷ್ಟಿಯಿಂದ ನೋಡಿದ್ದಾರೆ. ಅವನು ಮಾಡಿದ್ದು ಪಾಪವಲ್ಲ, ಕ್ರಿಸ್ತನಲ್ಲಿ ಅವನಿಗ್ಗೆ ಭಕ್ತಿಯ ಪರಮಾವರ್ತಿ, ತನ್ನ ಗುರುವಾಗ್ಗೆ ಮಾಡಿದ ಶಾಗದ ಪರಮಾವರ್ತಿ, ಎಂದು ತೋರಿಸುವ ಪ್ರಯತ್ನ ಮಾಡಿದ್ದಾರೆ. ಶಾಯಿನದ ಉತ್ಸಾಹದ ಆಗ್ಗೆ, ಆದು ಪಣ್ಣಲಾದ್ದು ರಂದು ಉಂಟಾದ ಸಂಕಟ, ಒಂಬೆಯೆಂದು ಗಂಡನ್ನು ತಡೆಯುತ್ತಾ ಆಕೆಯನ್ನು ಅನಾದರಣೆಯಿಂದ ಕಂಡ್ದು ರಂದು ಬಧಿಸಿ ಅನಾರ್ಹತೆ—ಇವು
“ಶಾಯಿ—ಬಂಜಿ”ಯಲ್ಲಿ ಚಿತ್ತತಾಗಿಸಿ.

ಏವಯ ಗಣವಾದದ್ದು, ಸ್ಥಾನಿಕರುವ ರೀತಿಯಲ್ಲಿ ಏವಯಕ್ಕೂ ತಕ್ಕು ಗಂಭೀರ ದೃಷ್ಟಿಯಿದೆ; ಮಾನವಸ್ತುಭಾವವರ್ಗ್ಗೂ ಅವನ ಸಮಸ್ಯೆಗಳನ್ನೂ ಸೂಕ್ಷ್ಮದೃಷ್ಟಿಯಿಂದ ಪರಿಶೀಲಿಸುವ ಪ್ರಯತ್ನ ವಿಧೆ. ೩೧॥ ಯವರ ಕಧನಶಕ್ತಿ ನೀಂತಲ್ಲಿ ಸಿಲ್ಲದೆ ಬೆಳೆಯುತ್ತಿದೆಯೆಂದೂ, ಶ್ರೀಲ ಪಳಗು ತ್ತಿದೆಯೆಂದೂ ಓದುಗರಿಗೆ ಅರಿವಾಗೆರಿರದು.

ನೇಂಪ್ರೀಲ್ ಕಾಲೇಜು,

ಬೆಂಗಳೂರು ।

ಎ. ಎಂ. ಮೂರ್ತಿರಾಜ್.

ನನ್ನ ನುಡಿ

“ಮೈಧಲೀ” ಸನ್ನ ಮೊದಲ ಕಥಾ ಸಂಕಲನ. ಇದರಲ್ಲಿರುವ ಕತೆಗಳಲ್ಲಿ “ಕಲಾವಿದ” ಮತ್ತು “ತಾಯಿ—ಒಂಬೆ” ಈ ಮೊದಲೇ ಪ್ರಬುದ್ದಕಣಾರ್ಟೆಕದಲ್ಲಿ ಅಜಾಗಿದ್ದವು. ತಮ್ಮ ಪತ್ರಿಕೆಯಲ್ಲಿ ಅವುಗಳಿಗೆ ಸ್ತೋಸಕರ್ತೃ ಪ್ರಬುದ್ದಕಣಾರ್ಟೆಕದ ಸಂಪಾದಕರಿಗೆ ಸನ್ನ ವಂದನೆಗಳು. ಈ ಕತೆಗಳನ್ನು ಒನ್‌ಲೈನ್ ಮುಂದಿಡುತ್ತಿರುವ ಗೇರೆಯ ತ. ಸು. ಶಾಮರಾಯರ್ಗೌ, ಪ್ರೀ||೦೨೯.೦೧. ಶಂಕರನಾರಾಯಣರಾಯರ್ಗೌ ನಾನು ಆಭಾರಿಯಾಗಿದೇನೆ. ಕೇಳಿದೊಡನಯೇ ಉತ್ತಾಸದಂದ ಘಟನ್ನು ಒಬೆದು ಕೊಟ್ಟು ಹಿರಿಯ ಗೇರೆಯು ಏ ಎಂ. ಮೂತ್ರಿರಾಯರ ಪ್ರೀಮು ಸನಗೆ ಬೆಂಬಲವಾಗಿದೆ. ಇದು ಸನ್ನ ಜೀವದ ಗೇರೆಯನಿಗೆ ಚಾರುಹಾಗಿ ಅರ್ಥ. ಕತೆಗೆ ತಿದ್ದುಕ್ಕತಿಯನ್ನು ಒಮ್ಮೆಹಾಟಕೊಟ್ಟು ಗೇರೆಯ ಶ್ರೀ||ಟಿ.೦. ಸುಬ್ರಹ್ಮಣ್ಯಂ ಅವರಿಗೆ ಸನ್ನ ಸೆನಕಗಳು. ಈ ತನಕ ಕನ್ನಡ ಬನ ಸನ್ನ ಪುಸ್ತಕಗಳ ಒಗ್ಗೆ ಶ್ರೀರೂಪ ಅದರು ಶಾಸಕಗಳಿಗೆ ನಾದೂ ತಕ್ಷಾದಾಗಿದೆಯೆಂದು ಸನ್ನ ಸಂಖ್ಯ.

{ ಸಾಮ್ರಾಜ್ಯ ಕಾಲೀಜು,
ಮೈಸೂರು
ವಿರೋದ ಸಂವಹನ, ಸಂಕ್ರಾಂತಿ. } ಎಸ್. ಅನಂತನಾರಾಯಣ.

ನಮ್ಮ ನುಡಿ

ಸಮ್ಮ ಮಾಲೆಯಲ್ಲಿ ಪಕ್ಷಿವಾಗುತ್ತಿರುವ ಸಣ್ಣ ಕಥಗಳಲ್ಲಿ ಇದೇ ಮೊದಲನೆಯದು. ಈ ಗೀತ್ತಮಾನಾದ ಕಥಾ ಸಂಗ್ರಹವನ್ನು ಸಮ್ಮ ಮಾಲೆಯಲ್ಲಿ ಸೇರಿಸಿಕೊಳ್ಳಲು ಅನುಮತಿಯಿತ್ತು ಸಮ್ಮ ಮಿಶ್ರರಾದ ಶ್ರೀ||೦೨೯. ಅನಂತನಾರಾಯಣ ಅವರ್ಗೂ, ಗ್ರಂಥವನ್ನು ಬಹುಬೇಗ ಸುಂದರವಾಗಿ ಅಷ್ಟು ಮಾಡಿಕೊಟ್ಟು ಹಿಂದೂಸ್ವಾನ ಪ್ರಸ್ನಾನ ಅಧಿಕಾರಗಳಿಗೂ ಅತ್ಯಂತ ಕೃತಜ್ಞನಾಗಿದ್ದೇನೆ.

{ ಕಾರದಾ ವಿಲಾಸ ಕಾಲೀಜು,
ಮೈಸೂರು.
೦೨೦೨೦೨೦ } ಎಸ್. ನಂ. ಶಂಕರನಾರಾಯಣರಾವ್.

ನ್ಯೇ ಧಿ ಲೀ ೯

“ಹಾಗಿದ್ದರೆ, ಪಾಪವೆಂದರೇನು ಗುರುಗಳೇ ? ”

ಕಣ್ಣ ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ಟೆರೆಯಲ್ಲ. ಪಕ್ಷ ಸ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಹುಗುಳಿನಗೆ ಸುಳಿಯಿತು ಅನ್ಯೇ !

“ಹಾಗಿದ್ದರೆ, ಪಾಪವೆಂದರೇನು ಗುರುಗಳೇ ? ”

ಅದೇ ಉತ್ತರ ಕಂರದಿಂದ ಮತ್ತೊಮ್ಮೆ ಅದೇ ಪ್ರಶ್ನೆ. ವಿದ್ಯಾರಣ್ಯರು ಕಣ್ಣ ತೆರೆದು, ಎದುರಿಗೆ ಕೈಮುಗಾದು, ತಲೆಬಾಗಿಸಿ ಕುಳಿತ ತಿಷ್ಯನ ಕಡೆಗೆ ನೋಡಿದರು. ಹರಯೋಗೀ, ಯುವಕಸನ್ಯಾಸಿ—ಬ್ರಹ್ಮಚಾರಿ ಸದಾನಂದ, ಆಶ್ರಮಕೃಷ್ಣ ಹಂಸದಾರಿ ಬಂದವನು. ಆದರೂ ಚಿಕ್ಕ ವಯಸ್ಸಿನ ಸ್ತ್ರೀ ಹಲವಾರು ಕರಣಯೋಗಗಳನ್ನು ಸಾಧಿಸಿದವನು. ಯಾವ ಸದಲ್ಲಿಯೇ ಜೀವನದ ವಾಯಿಗಳನ್ನು ಲಾಲ್ ಬಿಂಬಿ ಬಂದವನು. ಮೋಹ ಗಳನ್ನು ಕಡೆಗಾಣಿಸಿದವನು. ಎಂತೆಂತ ತಪಸ್ಯೆಗಳನ್ನು ಲಾಲ್ ಕೈಗೊಂಡು ಬಯಿಸಿದ ಮಹಾಸನ್ಯಾಸಿ. ದೇವತಾಧ್ಯಾನ ಮಾತ್ರವೇ ತನ್ನ ಗುರಿಯ ನಾನ್ಯಾಸಿ ಕೊಂಡು, ವಾಸನೆಗಳೆಲ್ಲವನ್ನೂ ಮಣ್ಣ ಮಾಡಿದ ಅಖಂಡ ಬ್ರಹ್ಮಚಾರಿ ಸದಾನಂದ. ಇಂದು ಪಾಪವೆಂದರೇನೆಂದು ಪ್ರಶ್ನೆ ಕೇಳು ತ್ತಿದಾನೆ. ಆಶ್ರಮದ ಸನ್ಯಾಸಿಗೆ ಪಾಪದ ಸಂಪರ್ಕವೆಲ್ಲ ಬರಬೇಕು. ಅನ್ಯೇ ಅಲ್ಲ. ಪಾಪದ ರೂಪವಾದರೂ ಹೀಗೆ ತಿಳಿಯಬೇಕು. ವಿದ್ಯಾರಣ್ಯರು ತಮ್ಮ ತಿಷ್ಯನ ಈ ಸಿಷ್ಟುಳಂಕಜಾಲನ ಕಂಡು ತುಸು ನಕ್ಷರು. ಗುರುಗಳು ಏನುತ್ತರ ಕೊಡುವರೋ ಎಂದು ಅತ್ಯಾಸಕ್ತಿಯಿಂದ ಸದಾ ಸಂದರ್ಶ ಮುಖದ ಮೇಲೆ ಉತ್ತುಕತೆ ಮಾಡಿತ್ತು. ನಿಷ್ಟುಳಂಕ ಮನಸ್ಸಿನ ಜಾಲ ನೋಪಾಸನೆಯ ಬಗೆ ಅದರಲ್ಲಿ ಬೆರತಿತ್ತು. ಜತೆಗೆ ಎಳಿಯ ಮಗು ಹೊಸದನ್ನು ಕಾಣಬಾಗಿನ ಕುತೂಹಲವೂ ಕೂಡಿಕೊಂಡಿತ್ತು.

“ಮಗು, ಪಾಪ ಪುಣ್ಯಗಳನ್ನು ಹೀಗೆಯೇ ಎಂದು ನಿಯತವಾಗಿ ಹೇಳಲು ಸಾಗದು, ಮಗು” ಎಂದರು ವಿದ್ಯಾರಜ್ಯರು ಗಂಭೀರವಾದ ದನಿಯಲ್ಲಿ.

“ಹಾಗಿದ್ದರೆ, ಪಾಪ, ಪುಣ್ಯದಿಂದ ಬೇಕೆಯಲ್ಲವೇ, ತಂದೆ?”

“ನಿಷ್ಠ ಮಗು, ಪಾಪ ಪುಣ್ಯದಿಂದ ಹೊರತಾದುದು. ಎರಡೂ ಬೇರೆ ಬೇರೆ. ಆದರೆ ಇದು ಪಾಪ, ಇದು ಪುಣ್ಯವೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.”

ಶಿವ್ಯನ ಮನಸ್ಸಿಗೆ ಇದರಿಂದ ಸಮಾಧಾನವಾಗಲಿಲ್ಲ. ಅವನ ಮುಖದಲ್ಲಿನ್ನೂ ಸಂದರ್ಭ ಕಾಣಿಸಿತು. ಒಂದು ಕ್ಷಣ ಮೌನದ ಸಂತರ ಮತ್ತು ಪ್ರಶ್ನೆ.

“ಪಾಪದಿಂದ ಪುಣ್ಯವನ್ನು ಬೇರೆ ಮಾಡಲಾಗುವುದಿಲ್ಲವೇ, ತಂದೆ?”

“ಮಗು ಜೀಸುಗೂಡಿನಲ್ಲಿ ಜೀಸುತ್ತಪ್ಪವೂ ಇದೆ, ಜೀನಿನ ಏಷ ಪೂರಿತ ಕಡಿತವೂ ಇದೆ. ಬೇವನದಲ್ಲಿ ಯಾರೂ ಪೂರ್ತಿ ಒಳ್ಳೆಯವರಲ್ಲ, ಯಾರೂ ಪೂರ್ಣವಾಗಿ ಕೆಟ್ಟವರೂ ಅಲ್ಲ. ಒಳಿತುಕೆಡಕುಗಳ ಮಿಶ್ರಣ ಬೇವನ. ಹಾಗೆಯೇ ಮನುಷ್ಯನ ಎಲ್ಲ ಕಾರ್ಯವೂ ಪಾಪಪುಣ್ಯಗಳ ಮಿಶ್ರಣ.”

“ಎಂದರೆ ಪಾಪಕ್ಕೆ ಬೇರೆ ಅಸ್ಥಿತ್ವವಿಲ್ಲವೇ, ತಂದೆ?”

“ಇಲ್ಲ, ಮಗು. ಪಾಪಪುಣ್ಯಗಳು ಮಾಡುವ ಕೆಲಸದಲ್ಲಿಲ್ಲ, ನೋಡುವ ನೋಟದಲ್ಲಿದೆ. ನಮ್ಮ ಕಣ್ಣಿಗೆ ಪಾಪವಾಗಿ ತೋರಿದುದು ಮತ್ತೊಬ್ಬರ ಕಣ್ಣಿಗೆ ಪುಣ್ಯವಾಗಿ ತೋರಬಹುದು.”

“ಆದರೆ ಸಂಪೂರ್ಣವಾಗಿ ಪಾಪಪೂರಿತವಾದುವು, ಸಂಪೂರ್ಣ ವಾಗಿ ಪುಣ್ಯವುಳ್ಳವು ಕೆಲವಿರಲೇ ಬೇಕ್ಕಲ್ಲವೇ, ತಂದೆ?”

“ಇಲ್ಲ, ಮಗು, ಅದು ಸಾಧ್ಯವಿಲ್ಲ. ಜಂದನು ಹುಣ್ಣಿಮೇಯ ದಿನ ಕೂಡ ಕಳಂಕವನ್ನು ಹೊತ್ತಿರುತ್ತಾನೆ. ಮಹಾ ಆಕಾಶದಲ್ಲಿ ಎಲ್ಲಾ ದರೂ ಸರಿ, ಒಂದನ್ನು ಒಂದು ಕಡೆ, ಒಂದು ಇರಾದರೂ ವೋಡ

ಮುಸುಕಿಯೇ ಇರುತ್ತದೆ. ಆ ಪರಮಾತ್ಮನಿಗೆ ಕೂಡ ಪಾಪದಿಂದ
ಮುಕ್ತಿಯಿಲ್ಲ.”

“ನನಗೆ ಇದು ಅರ್ಥವಾಗುವಂತಿಲ್ಲ, ತಂದೆ, ಮನಸ್ಸು ನಿಮ್ಮವಾದ
ವನ್ನೊಂದು ಹಿಂಜರಿಯುತ್ತಿದೆ. ಪಾಪ ಮಾಡುವ ಕೆಲಸದಲ್ಲೇ ಹೊಂದಿ
ಕೊಂಡಿರುತ್ತದೆ. ನೀರೀಡುವ ದೃಷ್ಟಿಗೂ ಅದಕ್ಕೂ ಸಂಬಂಧವಿಲ್ಲ.”

“ಹಂ! ಮಗು. ಸಿನ್ನ ವಾಗ್ನಂಗ, ತರ್ಕದ ಶೈಡಕಿಗೆ ಸಿಲುಕದ
ಹಲವಾರು ವಸ್ತುಗಳಲ್ಲಿ ಇದೂ ಒಂದು. ತರ್ಕ ಯಾರನ್ನೂ ಎಲ್ಲಿಗೂ
ಗುರಿ ಮುಚ್ಚಿ ಸಲಾರದು. ಅದರ ಜೊತೆಗೆ ಸಂಬುಗೆಯೂ ಬೇಕು. ಎಲ್ಲಕ್ಕೂ
ಹೆಚ್ಚಾಗೆ ಅನುಭವ ಬೇಕು, ಅದನ್ನು ರಿಂಗೆಕೊಳ್ಳಲು ಕಲ್ಪನೆ ಬೇಕು. ಅನು
ಭವವಿಲ್ಲದ ಚಾಲ್ನನ ಒಬ್ಬ ಶರಗು ವೇದಾಂತ, ಕೆಲಸಕ್ಕೆ ಬಾರದ ಕೆನ.
ಕಲ್ಪನೆಯ ಮೂಸಯಲ್ಲಿ ಹಾದು ಆ ಕಸೆ ರಸವಾಗಬೇಕು.”

“ಆದರೆ_____”

“ಸಿನ್ನ ಸಂದೇಹ ಸರಿ, ಮಗು. ಸನ್ಯಾಸಿ, ಅಣಂಡಬ್ರಹ್ಮಚಾರಿಗೆ
ಪಾಪದ ಅನುಭವವಾದರೂ ಎಲ್ಲಿ ಬರಬೇಕು? ಆದರೆ ಅನುಭವವಿಲ್ಲದ
ಜಾಲಿನ ಅಪೂರ್ಣವಾಗಿಯೇ ಉಳಿದುಹೋಗುವುದು. ತರ್ಕದಿಂದ ತಿಳಿಯ
ಲಾಗದ, ಅಲಿಯಲಾರದ ಹಲವಾರು ಸಮಸ್ಯೆಗಳೂ ಇವೆ, ಮಗು. ಈಗ
ಒಂದು ನಾವೂನ್ನ ಪಿಣಯ ತೆಗೆದುಕೊ. ಒಂದು ಸಂಸಾರದಲ್ಲಿ ಗಂಡ,
ಹೆಂಡತಿ, ಅವರ ಒಂದೇ ಮಗು. ಒಂದು ರಾತ್ರಿ ಅವರ ಸುಖಸಂಸಾರದ
ಮನಿಗೆ ಒಂದು ನಾಗರಹಾವು ಒಂದು ಅವರ ಮುದ್ದು ಮಗುವನ್ನು ಕಚ್ಚಿ
ಬಿಡುತ್ತದೆ. ಅವರಿಗಿದ್ದು ಅದೊಂದೇ ಕೂಸು, ಆ ಮಗುವಿನ ಕೂಗು
ಕೇಳಿ ಗಂಡ ಹೆಂಡತಿ ಇಚ್ಛಾರಗೊಳ್ಳುತ್ತಾರೆ. ಹಾವಿನ್ನೂ ಹೆಡೆಯಾಡಿಸುತ್ತಾ
ಅಲ್ಲಿಯೇ ನಿಂತಿದೆ. ಗಂಡ ಆ ಸಿಮಿಷದ ಆನೇಕದಲ್ಲಿ ಪಕ್ಕದಲ್ಲಿದ್ದ ದೊಣ್ಣಿ
ಯಿಂದ ಆ ಹಾವನ್ನು ಹೊಡಿದುಬೆಡುತ್ತಾನೆ.”

“ಶಾಂತಂ ಪಾಪಂ, ಶಾಂತಂ ಪಾಪಂ”

“ನೀರೀಡು, ಮಗು. ನಾಗರಹಾವನ್ನು ಅವನು ಕೊಂಡನೆಂದೊಡ
ಸೆಯೇ ಸೀನು ಶಾಂತಂ ಪಾಪಂ ಎಂದು ಕಿವಿ ಮುಚ್ಚಿ ಕೊಂಡೆ. ಆದರೆ

ಅದೇ ಮಗುವನ್ನು ಹಾವು ಕಚ್ಚಿತ್ತೆಂದಾಗ ಆ ಮಾತಾಡಲಿಲ್ಲ. ನಿನ್ನ ದೃಷ್ಟಿಯಲ್ಲಿ ಹಾವಿನ ಕೊಲೆ ಮಹಾಪಾಪ. ಅದರೆ ಮಗುವಿನ ಕೊಲೆ : ಆ ತಂದೆಯ ದೃಷ್ಟಿಯಲ್ಲಿ ಅದು ಮಹಾಪಾಪ. ಇದರಲ್ಲಿ ಯಾರಾದು ತಪ್ಪು, ಯಾರಾದು ಸುಂ ? ”

“ಆದರೆ, ಹಾವಿನ ಕೊಲೆಯಿಂದ ಏನು ಸಾಧಿಸಿದುತ್ತಾಯಿತು, ಗುರುಗಳೇ ? ”

“ಏನು ಸಾಧಿಸಿದಂತಾಯಿತೆನ್ನುವುದು ಮುಖ್ಯವಲ್ಲ, ಮಗು. ಯಾಕೆ ಅವನು ಹಾಗೆ ಮಾಡಿದನೆಂಬುದೇ ಮುಖ್ಯ. ನಿನ್ನ ದೃಷ್ಟಿಯಲ್ಲಿ ಪಾಪವೆಂದು ತೋರುದುದು ಅವನ ದೃಷ್ಟಿಯಲ್ಲಿ ಅಲ್ಲ. ಅದಕ್ಕೇ ನಾನು ಹೇಳಿದುದು. ಪಾಪ, ಮಾಡುವ ಕೆಲಸದಲ್ಲಿಲ್ಲ. ನೋರುವ ನೋರುತ್ತದಲ್ಲಿದೆ.”

“ಸರಿ, ತಂದೆ.”

ಸದಾಸಂದ ಮಾತಿಸಲ್ಲಿ ಸರಿಯೆಂದರೂ ಮನಸ್ಸಿನಲ್ಲಿನ್ನೂ ಅಸಮಾ ಧಾನ ತುಂಬಿತ್ತು. ಗುರುಗಳ ಉತ್ತರದಿಂದ ಅವನಿಗೆ ಕೊಂಡುವಾದರೂ ಶೈಪ್ರಿಯಿರಲಿಲ್ಲ. ಗುರುಗಳು ಹೇಳಿದ ಮಾತು ಕೇಳಲು ಬಹಳ ಜೆನಾ೦ಗಿದ್ದರೂ ಅದರಲ್ಲಿನೋ ಕೂರತೆಯಿದ್ದಂತೆ ತೋರಿತು. ಅವರ ಮಾತಿಸಲ್ಲಿ ತರ್ಕ ಕಾಣಲಿಲ್ಲ. ಒಂದಕ್ಕೂಂದಕ್ಕೂ ಸರಿಹೊಂದಿದಂತಿರಲಿಲ್ಲ. ಪಾಪ ಬೀರೆ, ಪುಣ್ಯ ಬೀರೆ ಎಂದು ಇದು ತನಕ ತಾನು ತೀಳಿದ್ದು. ಆದರೆ ಅವುಗ ಲಿರಡಕ್ಕೂ ನ್ಯಾತ್ಯಾಸವೇ ಇಲ್ಲ. ಅದು ನೋರುವ ನೋರುತ್ತದಲ್ಲಿದೆ ಎಂದು ಗುರುಗಳು ಹೇಳಿಬಿಟ್ಟರಲ್ಲಾ, ಅದು ಹೇಗೆ ತಾತ್ತೇ ಸಾಧ್ಯ ಎಂದು ಮನಸ್ಸಿನಲ್ಲಿ ಅನುಮಾನ. ಸಂದೇಹ ಬಂದು ಅವನ ಹೃದಯದಲ್ಲಿ ಲಂಗರು ಹಾಕಿತ್ತು. ಗುರುಗಳ ಮಾತಿಸಿಂವೇನೂ ಆ ಲಂಗರು ಕೇಳುವಂತಿರಲಿಲ್ಲ. ಬಾಯಿಗೆ ಮತ್ತೀನೋ ಮಾತು ಬಂತು. ಕೇಳಬೇಕೆಂದು ತಲೆಯೆತ್ತಿದ. ಗುರುಗಳು ಮತ್ತೊಮ್ಮೆ ಕಣ್ಣಾ ಮುಚ್ಚಿ ಧ್ವಾನಾಸಕ್ತರಾದುದನ್ನು ಕಂಡು ಬಾಯಿಂದ ಮಾತೇ ಹೊರಡಲಿಲ್ಲ. ಮಾತೆಲ್ಲಾ ತುದಿನಾಲಿಗೆಯಲ್ಲೇ ಹೂತು ಹೋರುವು. ಮೆಲ್ಲನೇ ಗುರುಗಳ ಪಾದಗಳಿಗೆ ಸಮಸ್ಯಾರವಾಡಿ ಅಲ್ಲಿಂದೆದ್ದು ನಿಂತ. ಕ್ಯಾಯಲ್ಲಿ ಕಮಂಡಲು ಹಿಡಿದು, ಸಂಧ್ಯೆಯ ಕರ್ಮಗಳಿಗಾಗಿ

నీరు తరలు నదియ కడిగి జూరట. మనస్సిన ఆనుమానద సరళు ఆవస్త్ర కింజాలిగితా. పుణుగువ సూయుస కొనేం బీళశిసల్లి అవస దీఘచాయద నీరు దడదమేలే నిమిషనిమికశ్శ బీళయు త్రిత్తు. ఆంతేంఏ ఒంగే మనస్సిన చింత, సందేహగళ సరళు బీళయుత్తిత్తు.

విశాలవాగి కరిధ ప్రవాహద శయ్య. సదువే అల్లల్లి జెల్లిద్ద రసురిన సరళు. ప్రవాహవన్నే ఏ సిఱిశోండు, ఎరదు పక్కాశ్చ బీళకన్నో సరువ సంజీగింపుగిరణ. సదానంద దడద మరళిన మేలే సింతు ఒందు చ్ఛణకాల నీరన్నే ఇట్టి సుత్తిద్ద. నదియ ఆలిగఱు ముందే సేదరూ మత్తే కిందిరుగి ఆల్లియే సింతుహోంతే కాణు త్రిత్తు. అంతేయే ఆవస వుస్సిన బింతే కూడ. యావైదో ఒందు కాణలారద జింతే ఒందంతాగి మ్మోనే ముందే సరుయాక్కిత్తు. మత్తే అడే స్వాసదల్లి ఇంయ చింత. గురుగఱ మాత్ర. పాపమెందరేను ఎందు తాను ఇంద ప్రత్యేగి గురుగఱు ఎంతెంతముదో ఉత్తర హేళబిట్టరల్ల, తాను కేళదడోందు సామాన్య ప్రత్యే. సేలదల్లి గిజ్జలు కేదకఱు హోగి హావిన హత్త కండంతాగిత్తు. పాప మెందరేనేందు తిలియువ బదలిగ ఈగ ఇన్నూ కరిసవాద, జటీల వాద సమస్యగాన్న మనిగి కరేసిశోందంతాగిత్తు. పాపవూ ఇల్ల పుణ్యవూ ఇల్ల ఎన్న వెంతిద్దర మనుష్యనేకి ఒద్దాడబీకేం బుదే అవనిగి అధివాగదు. పాప, సరకద హబ్బగిలు; పుణ్య స్వగ్రహ బీగదక్కే ఎందు అవసు చిక్కుందినింద కేళిద్ద, సంబిద్ద. ఈగ గురుగాం అవేరడూ సోఁడువనన దృష్టియల్లిదే ఎందుబిట్టరల్ల, ఎంబ కణవళ. గురుగఱ మాత్ర తప్పాగిరలారదు. ఆదరే అవని గీకోఁ అదరల్లి సంపూర్ణా సంబిక బరలోల్లదు. అవర మాతినల్లి మనస్సు కూడలు ఒప్పదే కిత్తాడుత్తిత్తు. ఆదశ్శ సగ్గ హాకి హికిదష్టు హోరాటి చేశాచ్చ యితు.

ಸಂಧಾರ್ಯಕರ್ಮ ಮಾಡಲು ಕುಳಿತಾಗಲೂ ಮನಸ್ಸು ಈ ಚಿಂತೆಯ ಒಲೆಯಲ್ಲಿಯೇ. ನದಿಯ ಸುಳಿಯಲ್ಲಿ ಸಿಕ್ಕಿದ ಬೆಂಡಿನ ಜೂರೊಂದು ಒಳಗೆ ಪುಳುಗಿ ವತ್ತೆ ಹೇಳಿ ಒಂದು ಸುರ್ಜಿಯಲ್ಲಿ ಗಿರಿರನೆ ಸುತ್ತು ವಂತೆ ಅವನ ಮನಸ್ಸು ಚಿಂತೆಯ ವಿಷಜ್ಞದಲ್ಲಿ ಸಿಕ್ಕಿಕೊಂಡಿತ್ತು. ಕರ್ಮ ವನ್ನು ಮಾಡುತ್ತ ಮಂತ್ರ ಹೇಳುತ್ತಿದ್ದವನು ಇದ್ದಕ್ಕಿದ್ದಂತೆ ನಿಲ್ಲಿಸಿದ.

“ಪಾಪೋಹಂ, ಪಾಪಕರ್ಮಾಹಂ ಪಾಪಾತ್ಮಾ,

ಪಾಪಸಂಭವ; ತಪ್ರಹಿಮಾಂ ಕೃಪಯಾದೇವ”——

ಮಂತ್ರ ಬಾಯಲ್ಲಿ ಹಾಗೆಯೇ ನಿಂತಿತು. ಮನುಷ್ಯ ತನ್ನನ್ನ ತಾನೇ ಪಾಪಿಯೆಂದುಕೊಳ್ಳುವುದಿರಲಿ, ಅದಕ್ಕೂ ಒಂದು ಹೆಚ್ಚಿ ಮುಂದು ಹೋಗಿ ತಾನೇ ಪಾಪದ ಮೂರ್ತಿ, ತನ್ನ ಕರ್ಮವೆಲ್ಲ ಪಾಪವೆಂದು ಹೇಳಿ ಕೊಳ್ಳುವನಲ್ಲ. ತಾನು ರಂಟ್ಯಿದುದು ಪಾಪದಿಂದ, ತಾನು ಮಾಡುವುದೆಲ್ಲ ಪಾಪ, ತಾನೆಂದರೆ ಮೃವೆತ್ತು ಪಾಪವೆಂದು ವಾಸನ ಹೇಳಿಕೊಂಡು, ತನ್ನನ್ನೇ ತುಳ್ಳಿವಾಗಿ ಕಾಣಿತ್ತಿಲ್ಲವೇ? ಎಲ್ಲಕ್ಕೂ ಹೆಚ್ಚಾಗಿ ಆತ್ಮವನ್ನು ಕೂಡ ‘ಪಾಪಾತ್ಮಾ’ ಎನ್ನುವುದುಂಟೇ? ಆತ್ಮ ಎಂದಿದ್ದರೂ ನಿರ್ಮಲವಲ್ಲವೇ? ಗುರುಗೇ ಹೇಳಿದ್ದರು, ಕರುಳದ ಪತ್ರದಂತೆ ಆತ್ಮ. ಸೀರು ಬಿದ್ದರೂ ಕೊಂಚವಾದರೂ ಉರುವೂ ಅದರ ಹೇಳೆ ಉಳಿಯುವುದಿಲ್ಲ. ಹಾಗೆಯೇ ಆತ್ಮವನ್ನು ಯಾವ ಕಿಸುರೂ ಮುಸುಕಲಾರದು.— ಹಾಗಿದ್ದ ಹೇಳಿ ಪಾಪಾತ್ಮಾ ಎನ್ನುವುದೇ ತಪ್ಪಿಲ್ಲವೇ? ಒತೆಗೆ ಪಾಪವೆಂಬುದು ಕಾಣಿವ ಕಣ್ಣಿನದಾದಮೇಲೆ ಮನುಷ್ಯನಿಗೆ ಆ ಚಿಂತೆಯಾದರೂ ಯಾತಕ್ಕೆ? ದೇವರನಾನ್ನಾದರೂ ಯಾತಕ್ಕೆ ಬೇಡಬೇಕು?

ಇದೇ ಚಿಂತೆಯಲ್ಲೇ ಸದಾನಂದ ನದಿಯ ತೀರದಲ್ಲಿ ಬಯಕಾಲ, ತನಗರಿವಿಲ್ಲದೆಯೇ ನಿಂತಿದ್ದ. ಸೂರ್ಯನಾಗಲೇ ಮುಳುಗಿ ಬಹುಹೊತ್ತಾಗಿತ್ತು. ನೀರಳುಗಳು ಒಂದರೊಡನೊಂದು ಸ್ವಧೀ ಹೂಡಿ ಬೆಳೆದು ಪ್ರಪಂಚವನ್ನೇ ಮುಚ್ಚಿಬಿಟ್ಟಿದ್ದವು. ಗಾಳಿ ಕೂಡ ಇನ್ನು ಬೀಸಲು ಹೆದರಿಕೆಯನ್ನುವಂತೆ, ನಾನೂ ಸೀನೂ ರಾತ್ರಿಯನ್ನು ಒತೆಯಾಗಿ ಕಳಿಯೋಣ ವೆಂದು ನದಿಯಲ್ಲಿ ಪಿಸುವಾತಾಡಿ ಬಲಿಗಿಕೊಳ್ಳಲು ಯತ್ತಿಸುತ್ತಿತ್ತು.

ನದಿ ತನ್ನಂತೆ ತಾನು ಜಡಿಯುತ್ತಿತ್ತು. ಸದಾನಂದನ ಮನಸ್ಸಿನ ಚಿಂತೆಯ ಪ್ರವಾಹವೂ ಹರಿದಿತ್ತು.

ಮರುದಿನ ಬೇಕಾಗ ವಿದ್ಯಾರಣ್ಯರು ಸದಾನಂದನ ಮುಖ ನೋಡಿದ್ದರು. ಮತ್ತೆ ಅವರ ಶುಟಿಗಳ ಮೇಲೆ ಸುಳಿದೂ ಸುಳಿಯಿದಂತೆ ಈ ಸಗೆಯೊಂದು ಹಾಡುಹೂಡಿಯತ್ತು. ಶಿವ್ಯನಿಗಿನ್ನೂ ಪಾಪ-ಪುಣ್ಯಗಳ ಮೇರೆ ಹೇಗೆ ಹೇಳಿದ್ದಿಲ್ಲವೇನಿಸಿತ್ತು. ನಿವಾಷಪುರ್ಣಿಮೆ ಯಾವುದನ್ನೂ ಪಾಪ ವೆಂದೆಣಿಸಿಯೂ ಮಾಡುವುದಿಲ್ಲ. ಪುಣ್ಯವೆಂದೆಣಿಸಿಯೂ ಮಾಡುವುದಿಲ್ಲ. ಮಾಡುವುದಷ್ಟೇ ತನ್ನ ಕೆಲಸ, ಮಾಡಿಸುವವ ಬೇಕೊಳ್ಳುವುದಾನೆ. ಹೇಳಣಿಯೆಲ್ಲ ಅವನ ಹೆಗಲಿಗೇ ಎಂದು ಸ್ಥಿರವಾಗಿರುತ್ತಾನೆ. ಅವನೇ ನಿಜವಾದ ಯೋಗಿಯೆಂಬುದು ಸದಾರ್ಥದ್ವಾರೆಗೆ ಇನ್ನೂ ತಿಳಿಯಾದು. ಇನ್ನೂ ಚಿಕ್ಕ ಮಂಗು, ಅವನು. ಅನುಭವವೆಲ್ಲ, ಕಲ್ಪನೆಯೆಲ್ಲ. ಹೇಗೆ ತಾನೆ ಅದು ತಿಳಿಯ ಬೇಕು ಎಂದುಕೂಂಡು ವುತ್ತೇ ಅವನ ಕಡೆಗೊಮ್ಮೆ ನೋಡಿ ಸಂಸಾರಕ್ಕೂರು.

“ಮಗು.” ವಾತ್ಸಲ್ಯದ ದ್ವಿಯಲ್ಲಿ ಗುರುಗಳು ಕೂಗಿದರು. ಶಿವ್ಯ ಪಾಪ ಪುಣ್ಯಗಳ ಚರ್ಚತೀರ್ಥದಲ್ಲಿ ಸಿಕ್ಕಿದವನು ಅವರ ಮಾತು ಕೇಳಲಿಲ್ಲ. ಮತ್ತೊಮ್ಮೆ ಗುರುಗಳು ಅದೇ ವಾತ್ಸಲ್ಯದಿಂದ ಕೂಗಿದರು.

“ಮಗು.”

“ಗುರುಗಳೇ?” ತಕ್ಕಣ ಬೆಜ್ಜಿ ಎಚ್ಚತ್ತೆ ಸದಾನಂದ.

“ಮಗು—ಯಾಕೆ ಸಪ್ಪಗಿರುವೆಯಲ್ಲಾ?—”

ಗುರುಗಳಿಗೆ ಹೇಳಲ್ಪಾಯಿ ಬೇದವೋ ಎಂದು ಸದಾನಂದನ ಮನಸ್ಸಿನಲ್ಲಿ ಶಂಕೆ. ಹೇಳಿದರೆ ಹೇಗೋ, ಬಿಟ್ಟರೆ ಹೇಗೋ—ಈ ತುಮುಲದಲ್ಲಿ ಮರ್ಮನವಾಗಿಯೇ ತಲೆ ತಗ್ಗಿಸಿ ನಿಂತಿದ್ದು.

“ಮಗು, ಇಂದು ಶುಕ್ರವಾರ. ಶಾರದೆಯ ಪೂಜೆಯಾದ ಒಂದೆ ನೇಯೇ ಪ್ರಸಾದವನ್ನು ರಾಯನಿಗೆ ಕೊಡಬೇಕು, ನೇನೆಡೆಯೇ?” ಎಂದರು.

“ಸರಿ, ಗುರುಗಳೇ”

“ಹಾಗೆಯೇ, ನಗರಕ್ಕೆ ಹೋದಾಗ—”

ಗುರುಗಳು ಅರೆನಿಮಿಷ ತಡೆದರು. ಸದಾನಂದ ತಲೆಯೆತ್ತಿದೆ.

“—ನಗರಕ್ಕೆ ಹೋದಾಗ ಶಿವದೇವಾಲಯದ ದಕ್ಕಿಣದ ಬೀದಿಯಲ್ಲಿರುವ ಸರ್ಕಾರಿ, ಮೈಥಿಲಿಗೂ ಪ್ರಸಾದ ಕೊಟ್ಟು ಬಾ. ನಮ್ಮ ಆಶೀರ್ವಾದ ತಿಳಿಸಿ ಬಾ.”

ಗುರುಗಳ ಮೂತ್ಸಿಂದ ಶಿವ್ಯ, ಬೆಂಕ್ ಸಬೀರಗಾಡ. ಎಂತಹ ಆಶ್ಚರ್ಯ! ವಿದ್ಯಾರಣ್ಯರು—ಸರ್ಕಾರಿ ಮೈಥಿಲೀ! ಇದೇನೀ ಏಲಕ್ಕಣ ಸಂಭಾಧ! ಯಾವುದೂ ಅಧ್ಯವೇ ಅಗುವಬ್ದಲ್ಲ! ಮುಂದಳಲ್ಲಿ ಆಶ್ಚರ್ಯ ಹುತ್ತಿ ಸದಾನಂದನ ದೃಷ್ಟಿ ಗುರುಗಳ್ಲೇ ಸಟ್ಟಿತ್ತು.

“ಮೈಥಿಲಿಯ ಆತಿಧ್ಯ ಸ್ವೀಕರಿಸಲು ನಮ್ಮದೇನೂ ಅಡ್ಡಿಯಲ್ಲ ವೆಂದೂ ತಿಳಿಸು. ಎಂದು ನಾವು ಬರುವೆಂಬುದನ್ನು ಮುಂದಿ ತಿಳಿಸುವೆ ವೆಂದೂ ಹೇಳು.”

ಈಗಂತೂ ಸದಾನಂದ ಸಂಒದಾದ. ಸರ್ಕಾರಿ ಮೈಥಿಲಿಯ ಆತಿಧ್ಯ! ವಿದ್ಯಾರಣ್ಯರೇ? ಸ್ವೀಕರಿಸುವರೇ? ಇದು ಹಿಮಾಲಯ ಕರಗಿ ಬೆಳ್ಳಿವಾಗಿ ಹೋದಂತೆಲ್ಲವೇ? ಸರ್ಕಾರಿ ಮೈಥಿಲೀ—ಪಾಪದ ಸೆಲಗಟ್ಟು! ವಿದ್ಯಾರಣ್ಯರು ಪುಣ್ಯಮೂರ್ತಿ! ಎರಡು ಬೇರೆ ಬೇರೆ ಪ್ರಕಂಚಗಳೇ ಆದುವು! ಅಂತಹುದು ಒಂದಿಗೆ ಬರಲು ಸಾಧ್ಯವೇ?—ಈ ಚಿಂತೆ ಸದಾನಂದನ ಮನಸ್ಸಿನ ಬಿಂಕಿಗೆ ಆಜ್ಞೆ ಹೊಯ್ದಂತಾಯಿತು.

ಸದಾನಂದ ಗುರುಗಳ ಆಶೀರ್ವಾದವನ್ನೂ, ಅವರು ಕಳುಹಿಸಿದ ಪ್ರಸಾದವನ್ನೂ ಶೇಗಿದುಕೊಂಡು ವಿಚಯನಗರಕ್ಕೆ ಸಂದರ್ಭ ವಿಷಯವಾಗಿ ಒಂದೇ ಸಮನಾಗಿ ಯೋಚನೆವಾಡುತ್ತಿದ್ದು. ಹಿಂದಿನದಿನ ಪಾಪದ ವಿಷಯವಾಗಿ ಸಡೆದ ಶಕ್ರ ಮೈಥಿಲಿಯಲ್ಲಿ ಕೂನಿಗಂಡಂತಿತ್ತು. ಪಾಪಕ್ಕೆ ಬಂತಲು ಈಗ ಮೈಥಿಲೀ! ಮೈಥಿಲಿಯೆಂದರೆ ಪಾಪದ ಕಂತೆಯೆಂದು ಸದಾನಂದನ ವ್ಯಾದಯದ ಒಳಂಬಿಕೆ. ಅವನು ಇದು ತನಕ ಆಕೆಯನ್ನು ನೋಡಿರಲ್ಲ. ಆಕೆಯನ್ನು ಸೋಡಲು ಅವನಿಗೆ ಇನ್ನುವೂ ಇರಲಿಲ್ಲ. ಅಷ್ಟೇಕೆ ಈ ದಿನ ಗುರುಗಳು ಅವಳಿಗೆ ಅವನನ್ನು ಕಳುಹಿಡಿದ್ದರೆ ಆಕೆಯ ವಿಚಾರ ಯೋಚನೆತ್ತುಲೂ ಇರಲಿಲ್ಲ. ಆದರೆ ಬೇಕಾದಷ್ಟು ಆಕೆಯ ವಿಷಯ ಮಾತ್ರ ಕೇಳಿದ್ದು. ಮೈಥಿಲೀ ವಿಚಯನಗರದ ಆಸ್ಥಾನ

ನರ್ತಕಿ. ಬಹಳ ಹೆಸರಾದ ಕುಣಿಯುವ ಹೆಣ್ಣು. ಅವಳಂತಹ ರೂಪ ವಂತ ಹೆಂಗಸು ವಿಜಯನಗರದಲ್ಲಿ ಮಾತ್ರವೇ ಏಕೆ, ಸಾಮಾಜಿಕದಲ್ಲೀ ಇಲ್ಲವೆಂದು ಹೇಳಿಬ್ಲ್ಯಾ. ಆದರೆ ಹೆಂಗಸಿನ ಸೌಂದರ್ಯ ತನಗೇನು ಗೊತ್ತು? ಸದಾನಂದ ಒಂದಿದ್ದುದು ತನ್ನ ತಾಯಿಯೊಬ್ಬಳ್ಳಿ. ಉಳಿದವರನ್ನು ಕಣ್ಣಿಗೆಯೂ ಸೋಡದವನ್ನು. ದೇವಸ್ತಳಲ್ಲದೆ ಮತ್ತಾರ ವಿನಯವೂ ಆನಕ್ಕೆ, ಅಭಿರುಚಿ ಶೈಲರಾದವಸಗಿ ಹೆಣ್ಣಿನ ಸೌಂದರ್ಯ, ರೂಪದ ಆಕರ್ಷಣೆ ಹೇಗೆ ಗೊತ್ತಾಗಬೇಕು? ಆದರೂ ಹೇಳಿ ಕೇಳಿ ಆಕೆ ಅತ್ಯಂತ ರೂಪವತಿ ಯಂತೆ ಹೇಳಿದ್ದ್ದು. ಇನ್ನು ನರ್ತಕಿಯೆಂದ ಮೇಲೆ ಕೇಳಬೇಕಾಗಿಲ್ಲ. ವಿಲಾಸಕ್ಕೆ ಆಕೆಯ ನರ್ತನವೊಂದು ಸಾಮಗ್ರಿ. ಆಕೆ ಮತ್ತೊಂದು ಸಾಮಗ್ರಿ. ಪಾಪಕೂಪ ಆಕೆ! ಅಂತಹ ಮೈಥಿಲಿಗೆ ಗುರುಗಳು ಪ್ರಸಾದ, ಆಶೀರ್ವಾದ ಕೊಟ್ಟು ಕರ್ಳಂಹಿಸಿರುವರಲ್ಲಾ, ಇದು ಸರಿಯೇ? ಎಂದು ಸದಾನಂದ ಒಂದೇ ಸಮನಾಗಿ ಬಗೆಕರಿಯದ ಸಮಸ್ಯೆಯ ಗಂಟುಗಳನ್ನು ಬಿಜ್ಞುತ್ತಾರ್ಥ ನಡೆದ. ಗುರುಗಳ ವಿವೆಯದಲ್ಲಿ ಸಂದೇಹ ಪಡುವಂತಿಲ್ಲ. ಮತ್ತೆ? ಗುರುಗಳು ಹೀಗೆ ಪ್ರಸಾದ ಕರ್ಳಂಹಿಸಿದುದರಲ್ಲಿ ಏನೋ ಗೂಡಪಿರಬೇಕೆಂದೆನಿಸಿತು. ಅದೂ ತನ್ನನ್ನೇ ಕರ್ಳಂಹಿಸಿದುದಕ್ಕೆ ಏನೋ ಒಳ ಆಧ್ಯಾತ್ಮಿಕೆ ಎಂಜಿನಿಯರಿಂದ ಏನೋ ಒಳಿಕೆ ಹಾಕಿದಂತೆ ತೊಡಕು ಬಿಡಿಸಿದಂತಾಯಿತು. ಪಾಪದ ಹಾದಿಯಲ್ಲಿರುವ ಮೈಥಿಲಿಯನ್ನು ಪುಣ್ಯಕ್ಕೆ ಕರೆದೊಯ್ಯುವ ಕಾರ್ಯವನ್ನು ಗುರುಗಳು ತನಗೆ ಮಹಿಸಿರುವರು. ಆದಕ್ಕೂ ಎಂಬೇ ಈ ನೇವ. ಇದೊಂದು ನಿಮಿತ್ತ ಮಾತ್ರ. ನಿಮಿತ್ತಮಾತ್ರ! ನಿಜವಾಗಿಯೂ ಆಕೆಯನ್ನು ಪುಣ್ಯದ ದಾರಿಗೆ ತಂದೇಬಿಡುತ್ತೇನೆ, ಪಾಪದಿಂದ ಆಕೆಗೆ ಮುಕ್ತಿ ಕೊಡಿಸುತ್ತೇನೆಂದು ಸದಾನಂದ ತೀವ್ರಾನಿಸಿಕೊಂಡ. ಮನಸ್ಸು ಕೊಂಚ ಹಗುರವಾಯಿತು. ಹೆಚ್ಚಿ ಹೆಚ್ಚಾಯಿತು.

ಒಂದು ಗಳಿಗೆ ಮಾತ್ರ! ಎವೆಯಿಕ್ಕುವಷ್ಟುಕಾಲ ಮಾತ್ರ ಬಬ್ಬರ ನೊಬ್ಬರು ದಿಟ್ಟಿಸಿದರು. ಮರುನಿಮಿಷವೇ ಸದಾನಂದನ ಕಾಲುಗಳಿಗೆ ಆಕೆಯ ತಲೆ ಸೋಕಿತು. ದಾರಿಯಲ್ಲಿ ಅವನು ಏನೇನೋ ಎಣಿಕೆ ಹಾಕಿ ಕೊಂಡ. ಆಕೆಯನ್ನು ಹೀಗೆ ಮಾತನಾಡಿಸಬೇಕು. ಈ ರೀತಿಯಲ್ಲಿ

ಬುದ್ದಿ ಹೇಳಬೇಕು. ಆ ರೀತಿಯಲ್ಲಿ ಬಯ್ಯಬೇಕು ಎಂದು ತೂಕವಿಟ್ಟು ಮಾತುಗಳನ್ನು ಲಾಲ ಪೋಣಿಸಿ ಸಿದ್ಧವಾಗಿಟ್ಟು ಕೊಂಡಿದ್ದ. ಆದರೆ ಅವಳನ್ನು ಸೋಡಿದ ಗಳಿಗೆಯೇ ಆ ಮಾತೆಲ್ಲಾ ಎಲ್ಲಿಯೇ ಹಾರಿಹೋದುವು. ಬೆರುಗಾಳಿಗೆ ಸಿಕ್ಕಿದ ಶರ್ಗಲೆಗಳಂತೆ ಎಲ್ಲಿಯೇ ಮಾಯವಾಗಿದ್ದವು. ಅವಳನ್ನು ಸೋಡಿದ ಅರ್ಥಕ್ಕಣ ಎಡೆಯನ್ನು ನಡ್ಗಿಸಿದಂತಾಯಿತು ಎಂದು ವು ಮಾಡುತ್ತೇನೇತು. ಎದುರಿಗೇ ಸಿಂತಿದ್ದ ಮೈಥಿಲಿಯೂ ಕಾಣಲ್ಲಿ. ತಾಂಡವರ್ಗೂ ಕಾಣದ, ತಿಳಿಯದ ಏನೇರೆ ಒಂದು ಹೇಳಲಾರದ ಬೀಕಿನಲ್ಲಿ ಅರ್ಕಣ ಏಂದು ಮುಖಿಗಿದ. ಆಗ ಹೇರ ಜಗತ್ತಿಲ್ಲ ಮರೆಯಾಗಿ ಮನಸ್ಸು ಸಚ್ಚಿದಾನಂದವಾಗಿತ್ತು. ಆದರೆ ತಕ್ಷಣವೇ ಮತ್ತೆ ಮೈಯ ಏವು. ತಾನು ಗಾಢು ಸದಾನಂದ, ವಿದ್ಯಾರಣ್ಯರ ಶಿಷ್ಯ. ಒಂದಿರು ವುದು ಈತಕಿ ಮೈಥಿಲಿಯಾ ಮನೆಗೆ, ಪ್ರಸಾದ ಕೊಟ್ಟು ಆಶೀರ್ವಾದ ಮಾಡಿ ಹೇಗೆಲು, ಎಂದು ನೆನಪಾಯಿತು. ತನ್ನ ಪಾದಗಳಿಗೆ ನಮಸ್ಕಾರಿಸಿದ ಆರ್ಥಿಕೆಗೆ ಕ್ಷೇತ್ರದಲ್ಲಿ ನಿರ್ಭಾವಿತ ಆಗಿದ್ದರೂ ಆಗಿತ್ತು. ಆದರೆ ಏನು ಆಶೀರ್ವಾದ ಮಾಡಬೇಕೆಂಬುದು ಒಡೆಯೇ ಶೋಜದೆ ಕೊಂಡ ಬಾಯಿ ತೈದಿಂತು. ಸುಮಂಗಲಿಯಾಗಿ ಬಳಿಸ್ತುವುದು ಸಾಗದುದು. ಆಕೆ ಎಷ್ಟಿದ್ದರೂ ಭೂಗೋಳ ವಿಲಾಸದ ಒಂದು ಸಾಮಾಗ್ರಿ, ನರ್ತಕಿ. ಮತ್ತಿನ್ನೇನು ಹೇಳಲು ಸಾಧ್ಯ! ಅವನಿಗರಿವಿಲ್ಲದೆಯೇ ಅವನ ಮನಸ್ಸಿನ ಮಾತು ಹೊರಬಿತ್ತು. “ಪಾಪದ ಹಾದಿ ಬಿಟ್ಟು ಪುಣ್ಯದ ಹಾದಿಗೆ ಒಂದು ಸುಖವಾಗಿ ಬಾಳು!” ಎಂದು ಹರಸಿದ. ಆ ಮಾತಿನಲ್ಲಿ ಗಾಂಧೀಯರ ವಿಶ್ವ. ಗಡುಸಿತ್ತು. ಪುಣ್ಯದ ಆವೇಶದ ಒತ್ತಿಗೆ ಪಾಪವನ್ನೆ ದುರಿಸುವ ದಿಟ್ಟ ತನವೂ ಇತ್ತು.

ಮೈಥಿಲೀ ಎದ್ದನಿಂತು ಕೈಮನಿಗಿದ್ದು. ಸದಾನಂದ ಅವಳ ಕಡೆಗೆ ಸೋಡದೆಯೇ ಕೈಯನ್ನು ಅವಳ ಕಡೆಗೆ ನಿಡಿದ. ಮೈಥಿಲೀ ಭಕ್ತಿಯಿಂದ ಕೈ ನಿಡಿದಳು. ನಾಲ್ಕು ಹೂವು, ಬಳಿ ಮಲ್ಲಿಗೆ ಹೂವು ಅವಳ ಕೈಗಳಿಗೆ ಬಿದ್ದವು.

“ಗುರುಗಳು ಕಳುಹಿಸಿದ ಪ್ರಸಾದ. ಗುರುಗಳು ಆಶೀರ್ವಾದ ಕಳುಹಿಸಿದಾರೆ” ಎಂದ ಸದಾನಂದ ನಿರಾಸಕ್ಕೆ ದಸಿಯಲ್ಲಿ.

“ಪಾರಿಯ ಮೇಲೆ ಗುರುಗಳ ಕರುಣೆ ಬಹಳ” ಎಂದಳು ನಮ್ಮತೆಯಿಂದ ಮೈಥಿಲೀ.

ಸದಾನಂದಸಿಗೆ ಆಕೆಯ ಮಾತಿನಿಂದೇನೇ ಒಂದು ಬಗೆಯ ಸಂಶೋಧನೆ. ‘ಪಾರಿ’ ಯೆಂದು ತನ್ನ ಸ್ವಾ ತಾನೇ ಕಡೆದುಕೊಂಡಳ್ಳು. ಪಾಪವೆಂದು ಅವರಿಗೆ ಗೂತ್ತಿರಬೇಕಾದರೆ ಅವರನ್ನು ಅಲ್ಲಿಂದ ಜಿಡುಗಡೆ ಮಾಡಿಸುವುದು ಕರಿನವ್ಯಾವೇಸಿತು.

“ಗುರುಗಳು ಕರುತಾವುತ್ತಾರೆ. ಅವರ ಕರುಣೆಗೆ ಎಲ್ಲರೂ ಪಾತ್ರರೇ. ಆದರೆ ಪಾಪದಿಂದ ದೂರವಾಗಲು ಯತ್ತಿ ಹಿಡರೆ ಅವರ ಕರುಣೆ ಸಾಧ್ಯಕ.”

ಸದಾನಂದನ ಮಾತ್ರ ಕೇಳಿ ಮೈಥಿಲೀ ಚಕ್ಕಿತಳಾದಳು. ಮೆಲ್ಲನೇ ಕಣ್ಣಿರಣಿಸಿ ಅವನ ರಚಿ ನೋಡಿದ್ದು. ಸನ್ಯಾಸಿ—ಎಂತಹ ಸನ್ಯಾಸಿ! ವೇದಲು ಅವನನ್ನು ಸ್ವೇಧಿದಾಗಲೇ ಅವನ ದೀರ್ಘಕಾಯವನ್ನು ಕಂಡು ಬೆರಗಾಗಿದ್ದಳು. ಆಜಾಸುಬಾಹು, ಸುಂದರರೂಪಿ. ಸಂಯಮ, ಯೋಗ ಗಳ ಅಭ್ಯಾಸದಿಂದ ಮುಖದಲ್ಲಿಂದು ಅನಿರ್ವಚನೀಯ ವರ್ಚನೆ ಸ್ವಾ. ಕಣ್ಣಿಗಳಲ್ಲಿ ಒಂದು ಅಪೂರ್ವ ಇಮ್ಮಲ ಕಾಂತಿ, ಹೊಳಪ್ಪ. ಆಗಲೇ ಮೈಥಿಲೀ ಸನ್ಯಾಸಿಗೆ ಮನಸೆಗೈತ್ತಿದ್ದಳು. ಆಗಂತೂ ಅವಕ ಆಶ್ಚರ್ಯಕ್ಕೆ ವಿತ್ತಿಯೇ ಇಲ್ಲ. ಇನ್ನೂ ಇದೇತಾನೆ ಒಂದ ಸನ್ಯಾಸಿ, ತನ್ನನ್ನಾಗಲೇ ಪಾಪದ ಹಾದಿ ತುಳಿಯದಂತೆ ಬೀರ್ದಿಸಲು ಹೊರಟಿದಾನೆ. ಎಂದ ಮೇಲೆ ಆತನ ಶ್ರದ್ದೆ, ಪುಣ್ಯದಲ್ಲಿ ಆತನ ಅಸಕ್ತಿ ಎಪ್ಪಿರಬೇಕು! ಮೈಥಿಲಿಗೆ ಸದಾನಂದನಲ್ಲಿದ್ದ ಗೌರವ ಒಮ್ಮೆಗೇ ಏರಿತು. ಆತನ ಮಾತಿಗೆ ಏನೂ ಉತ್ತರ ಕೊಡದೆ ಮತ್ತೆ ತಲೆ ಬಾಗಿಸಿ ನಿಂತ್ತು.

ತಲೆ ಬಾಗಿಸಿದಂತೆ ಅವನ ಪಾದಗಳ ಮೇಲೆ ಅವಕ ದೃಷ್ಟಿಬಿತ್ತು. ಎಂತಹ ಸುಂದರವಾದ ಕಾಲುಗಳು. ಎಹೊಂದು ಅಷ್ಟು ಕಟ್ಟಾಗಿ, ಪರಿ ಪೂರ್ಣವಾಗಿವೆ. ಸೃತ್ಯಕ್ಕೆ ಸರಿಯಾದ ಕಾಲುಗಳು, ಆ ಕಾಲುಗಳಿಗೆ ಗೆಜ್ಜಿ ಕಟ್ಟಿದರೆ, ಬರಿಯ ರುಣಕಾರದಲ್ಲಿಯೇ ಸ್ವರ್ಗವನ್ನು ಭೂಮಿಗಿಳಿಸಬಲ್ಲವೆ ಎನಿಸಿತು. ಆ ಪಾದಗಳನ್ನು ಸೇವೆ ಮಾಡುವ ಭಾಗ್ಯ ಯಾವ ಹೆಂಗಸಿನದ್ದೋ ಎಂದುಕೊಂಡಳು. ತಕ್ಕಣ ಒಂದು ಬಗೆಯಾದ ಅನೂಯೆ

ಹೃದಯವನ್ನು ಕಟ್ಟಿತು. ಎಷ್ಟುದ್ದರೂ ಮೈಥಿಲೀ ಹೆಂಗಸು. ಸುಂದರ ವಸ್ತು ಯಾವುದಾದರೂ ಇದ್ದರೆ ಅದು ಇನ್ನೊಬ್ಬಿರಿಗಿದೆಯಾಲ್ಲಾ, ಸನಗಿಲ್ಲ ಪಲ್ಲಾ ಎನ್ನುವ ಅಸೂಯೆ ಹಣ್ಣಿನ ಪೂರ್ವಾಭಾವ. ಅಂದ ಮೇಲೆ ಮೈಥಿಲೀ ಆ ಪಾದಗಳನ್ನು ಸೇವಿಸಲು ಬಯಸಿದುದು ಸಚಬೇ.

“ತಮ್ಮ ಪಾದಧೂಳಿ ಧರಿಸಲು—” ಎಂದಳು ಮೇಲ್ಲಿನೆ.

“ಭೀ! ಭೀ! ನಾನೂ ನಿನ್ನ ಅರ್ಥಿಯೇ ಒಬ್ಬ ಜೀವಿ. ನನ್ನ ಪಾದ ಧೂಳಿಯನ್ನೇ ಕೇ—”

“ಇಲ್ಲ. ತಾವ ಕೃಪೆವಾಡಬೇಕು. ಪಾದಪೂಜೆ ಮಾಡುವುದು ಹಿಡಿಯೋಗ್ಗಳಿಂದ ಮತ್ತಾಗುಗೆ?” ಎಂದು ಮೈಥಿಲೀ ಮುಂದೆ ಬಂದಳು. ದಾಸಿ ಅಗಲವಾದ ಭಂಗಾರದ ಶಟ್ಟೆಯನ್ನು ತಂದಿಟ್ಟಿಳು. ಸದಾನಂದ ಮನಸ್ಸಿನಲ್ಲಿ ಮನಸ್ಸಿನಿಂದ ಅದರಲ್ಲಿ ಸಿಂತ. ಹುಂ! ಗುರುಗಳೇ ಅವಳ ಆತಿಧ್ಯ ಸ್ವೀಕರಿಸಬಹುದಂತೆ, ನಾನು ಕಾಲು ತೈಳಿಸಿಕೊಂಡರೆ ತಪ್ಪಾಗಲಾರದು ಎಂದು ಬಂದು ಮನಸ್ಸು. ಪಾರಿಯ ಸ್ವರ್ಥದಿಂದ ಪಾಂಡ ಸೇಂಕಾದಿತ್ಯ ಎಂದು ಎಷ್ಟು ಮತ್ತೆಹ್ತಿಂದು ಮನಸ್ಸು. ಆ ಪಾರಿಯ ಪಾಪ ತೋಡೆದು ಹಾಕಲು ತಾನುತನ್ನ ಸರ್ವಶಕ್ತಿಯನ್ನೂ ಮಿಸಿಯೋಗಿಸಬೇಕಿಂದು ತೀವ್ರಾಗ ನಿಸಿಲ್ಲವೇ? ಮತ್ತೆ ಇದರಿಂದ ತನಗಾವ ಕೆಡುಕೂ ಇಲ್ಲವೆಂದು ಬಂದು ಮನಸ್ಸು. ಅವನ ಈ ಇಬ್ಬಗೆಯ ಬೆಂತನೆಯನ್ನು ದಿಯದ ಮೈಥಿಲೀ ಮೃದುವಾಗಿ ಮಗುವಿಗೆ ನೀರೆರೆಯುವಂತೆ ಅವನ ಕಾಲುಗಳನ್ನು ತೊಳೆಯುತ್ತಿದ್ದಳು.

“ದೊಡ್ಡ ಮನಸ್ಸು ಮಾಡಿ, ಈ ದೀನೆಯ ಆತಿಧ್ಯ ಸ್ವೀಕರಿಸಬೇಕು” ಎಂದಳು ಮೈಥಿಲೀ. ಮತ್ತೆ ಸದಾನಂದನ ಮನಸ್ಸಿನಲ್ಲಿ ತುಮುಲ ಕೋಲಾಹಲ. ಬಪ್ಪಿದರೆ ಹೇಗೆನೋ, ಬಟ್ಟಿರೆ ಹೇಗೆನೋ! ಆದರೆ ಗುರುಗಳೇ ಅವಳ ಆತಿಧ್ಯ ಸ್ವೀಕರಿಸಿದಮೇಲೆ ಮತ್ತೀನು? ಬತೆಗೆ ಆಕೆರ್ಮಾನ್ಯ ಪುಣ್ಯದ ಹಾದಿಯಲ್ಲಿ ತರಲು ಇದೂ ಸಹಕಾರಿಯಾಗಿವಂತಿದ್ದರೆ ಯಾಕಾಗಬಾರದು. ತನ್ನ ಮನಸ್ಸಿನ ಕೋಟಿ ಭದ್ರವಾಗಿರುವಾಗ ಯಾವ ಪಾಪ ತಾನೇ ಅಲ್ಲಿ ಮುತ್ತಿಗೆ ಹಾಕಿ ಏನು ಗಳಿಸೀತು?

ಸದಾನಂದ ಒಂದು ಲೋಟ ಹಾಲು ಕುಡಿದ. ಹಾಗೆಯೇ ಕುಳಿತು, ಆ ಕಡೆ ಕುಳಿತ ಮೈಥಿಲಿಯನ್ನು ಸೋಡದೆಯೇ ಮಾತನಾಡುತ್ತಿದ್ದ.

“ಪ್ರಪಂಚದಲ್ಲಿ ಯಾರ ಕೃಪೆಯೇ ಆಗಲಿ, ಕರುಣೆಯೇ ಆಗಲಿ, ಆಶೀರ್ವಾದವೇ ಆಗಲಿ ಫಲಸರ್ವೇಕಾದರೆ ನಾವು ಅದಕ್ಕೆ ಯೋಗ್ಯರಾಗಿರಬೇಕು. ಅಷ್ಟೇ ಅಲ್ಲದೆ ನಾವು ಪ್ರಯತ್ನಪಡಬೇಕು. ಪಾಪದ ಹಾದಿ ತುಳಿಯತ್ತಲೇ ಇರುವವರಿಗೆ ಆಶೀರ್ವಾದದಿಂದ ಏನೂ ಉಪಯೋಗ ವಿಲ್ಲ.”

“ಪಾಪದ ಹಾದಿಯೆಂದರೇನು, ಸ್ತಾಪು?” ಎಂದರೆ ಮೈಥಿಲೀ.

“ಪಾಪದ ಹಾದಿಯೆಂದರೆ ಸರಕದ ಹೆದ್ದಾರಿ, ಯಾವುದು ದೇವರಿಗೆ ಸಮರ್ಪಿತವಲ್ಲವೋ, ಯಾವುದು ಮಾನವನ ವಿಲಾಸಕ್ಕಾಗಿರುವುದೋ, ಯಾವುದು ಮನುಷ್ಯನನ್ನು ಭೋಗಕೊಳ್ಳಯ್ದು ನೂಕುವುದೋ ಅದು ಪಾಪ.”

ಮೈಥಿಲೀ ಅವನ ಮಾತಿಗೆ ಚಳಿ ಒಂದನಷ್ಟಂತೆ ಸದುಗಿದಳು. ತನ್ನ ನ್ನು ನೇರವಾಗಿ ಸನ್ಯಾಸಿ ಮಾತುಗಳಿಂದ ಕತ್ತಲಾರಸುತ್ತಿರುವನು. ಇನ್ನೇ ಇನ್ನು ಗತಿ ಯೆಂದು ತತ್ತ್ವರಸಿದಶು. ಬಹು ಕಷ್ಟದಿಂದ ತಾನೂ ಬಾಯಿಹಾಕಲು ಯತ್ತಿ ಸಿದಳು.

“ಆದರೆ—”

ಸದಾನಂದ ಅವಳ ಮಾತಿಗೆ ಅನುವೇ ಕೊಡಲ್ಪೂ. ತನ್ನ ಸುತ್ತಿಗೆಯ ಪೆಟ್ಟುಗಳನ್ನು ನಿಲ್ಲಿಸಲ್ಪೂ.

“ದೇವರು ಹಾಳ್ಯ ಸೌಂದರ್ಯ ದೇವರ ಸೇವೆಗೇ ಸಲ್ಲಬೇಕು. ಕರೆಯ ಸೀರು ಮತ್ತೆ ಕರಿಗೇ! ದೇವರು ತನ್ನ ಸೇವೆಗಾಗಿ ಕೊಳ್ಳು ಸೌಂದರ್ಯವನ್ನು ವಿಲಾಸದ ಉಪಶಮನಕ್ಕಾಗಿ, ಮಾನವನ ಭೋಗಕ್ಕಾಗಿ ಉಪಯೋಗಿಸುವುದು ಪಾಪಕಾರ್ಯ. ಹೂವನ್ನು ಕಿತ್ತು ದೇವರಿಗೆ ಪೂಜಿವಾಡುವ ಒದಲು ಧೂಳಿಸಲ್ಪಿ ಎಸೆದಂತೆ. ಅದು ಮಹಾಪಾಪ!”

“ಆದರೆ—ಮನುಷ್ಯ—ವಾತನ್ನಲ್ಲ—”

“ಅವೆಲ್ಲವೂ ಮಾಯೆ. ವೋಹಗಕನ್ನೇ ಲಾಲ್ಲ ಬಿಂಬಿ ಬಿಡಬೇಕು. ದೇವರು ನಮ್ಮನ್ನು ಪರಿಕ್ಷೇಪಿಸಬೇಕೆಂದು ದಾರಿಯಲ್ಲಿ ನೂರು ಬಗೆಯ ತೊಡಕು ಸೃಷ್ಟಿಸುತ್ತಾನೆ. ನೂರು ಬಗೆಯ ಆಸೆಗಕನ್ನು ಒಡ್ಡುತ್ತಾನೆ. ಸಾವಿರ ರೀತಿಯ ಅಭಿಲಾಷೆಯ ಒಲೆಗಳನ್ನು ಬೀಸುತ್ತಾನೆ. ಪಾಠ ಯಾಂತಾಗಲೂ ಆಕರ್ಷಣ. ಅದೂ ದೇವರ ಒಂದು ಸೃಷ್ಟಿಯ ಮಾಯೆ. ಅವುಗಳನ್ನೇ ಲಾಲ್ಲ ದಾಟಿ, ಮಾಯೆಯನ್ನು ಹರಡು, ಆಸಿ, ಅಭಿಲಾಷೆಗಳನ್ನೇ ಲಾಲ್ಲ ಹಿಂದೆಸೆದು, ಪಾಪವನ್ನು ಕಿತ್ತಿಸೆದು, ಅಚಲಭಕ್ತಿಯಿಂದ, ಅಚಲ ಶ್ರದ್ಧೆಯಿಂದ ಪುಣ್ಯದ ಹಾದಿ ತುಳಿಯಬೇಕು. ಆಗಲೇ ಚೀವನ ಸಾಧನಕು.”

ಮೈಂಡ್‌ಲೀ ಮಂತ್ರಮುಗ್ಧ ಖಂತಿ ಅವನನ್ನೇ ಎವೆಯಿಕ್ಕೆದೆ ನೋಡುತ್ತಿದ್ದಳು. ಸುಂದರರೂಪಿ ಸನ್ಯಾಸಿಯಲ್ಲಿ ಎಂತಹ ಸುಂದರವಾದ ಮಾತುಗಳು. ಅವನ ಮೈನೋಗಸಿನ ಒತ್ತಿಗೆ ಏಕಾರದ ಸೋಗಸೂ ಸೇರಿಕೊಂಡು ಅವಳಿಗೆ ವೋಡಿ ಹಾಕಿತ್ತು. ಒಂದೇ ಸಮನಾಗಿ, ಕಣ್ಣು ಕೇಳಿದೆ ಅವನನ್ನೇ ದೃಷ್ಟಿಸುತ್ತಿದ್ದಳು. ಸದಾನಂದ ಮಾತಾಪುತ್ರಾ ಆಡುತ್ತಾ ಅವಳ ಕಡೆಗೊಮೈ ತಿರುಗಿದ. ತಕ್ಕಣವೇ ಮುಖ್ಯ ಜುಜ್ಜಿದ ಕೈ ಹಿಂದೆಳಿದು ಕೊಳ್ಳುವಂತೆ ಬೇರೆ ಕಡೆಗೆ ದೃಷ್ಟಿ ತಿರುಗಿಸಿದ. ಎದೆ ಯಾಕೂ ಬಿಲ್ಲೆಂದಿತು. ಅಚಲಂಂಬಕರೆಯ ಆದಿ ಸಂಪರ್ಕವಾದಂತಾಯಿತು. ಹೃದಯದಲ್ಲಿದ್ದ ಶ್ರದ್ಧೆಯ ಬುಡ ಸಡುಗಿತು, ಒಂದು ಗಳಿಗೆ ಮಾತ್ರ! ಮತ್ತೆ ವೋದಲಿ ನಂಶೆಯೇ ಮಾತು.

“ಈ ಪ್ರಪಂಚದ ಮಾಯೆ ಕಳಚಬೇಕು. ಅವಿಚಲವಾದ, ಅನಂತವಾದ ಸುಖ ಸಿಗಲು ಅಮೋಂದೇ ಮಾಗ್ನ. ಹೂರರೂಪದ ವೋಹ, ಹೊಗಳಿಕೆಯ ಪೂಜಿ, ಯಣದ ಆಕರ್ಷಣಿ ಇವುಗಳಲ್ಲ ಪಾಪದ ಕೂಪಕ್ಕೂ ಮೆಟ್ಟಲುಗಳು ಅವುಗಳನ್ನು ಷ್ವಾಸ್ತು ಕಳಚಬೇಕು, ಅವುಗಳನ್ನು ಇಲ್ಲವಾಗಿಸಬೇಕು, ಮನಸ್ಸು ಶುದ್ಧವಾಗಬೇಕು, ವಾಣಿದು ಕೆಲಸ ಶುದ್ಧವಾಗಬೇಕು. ಅದು ಪುಣ್ಯದ ಹಾದಿ.”

ಮೈಂಡ್‌ಲೀ ಕೇಳುತ್ತು ಕೇಳಿದ್ದಳು. ಈ ಯುವಕ ಸನ್ಯಾಸಿಯ

ಬಾಹುಗಳು ಎಪ್ಪು ಸುಂದರವಾಗಿವೆ, ಈತನ ವಿಶಾಲವಾದ ಎದೆಯಮೇಲೆ ತಲೆಯನ್ನಿಂದು ಕೊಂಡರೆ ಎಪ್ಪೋಂದು ಸುಖವಿರಚೇಕು, ಎಹೋಂದು ಆಸಂದ! ಈತನ ಕೈಹಿಡಿಯಲು ಎಪ್ಪು ಪುಣ್ಯಬೇಕೋ—ಈತನ ಸಾಸ್ನಿಧ್ಯ ಎಪ್ಪು ಸೊಗಸೋ! ಅದಕ್ಕಾಗಿ ಏನುಬೇಕಾದರೂ ಮಾಡಬಹುದಳ್ಳವೇ! ಇದುವರೆಗೂ ತಾನು ಪಟ್ಟ ಸುಖ ನಿಜವಾದ ಸುಖವಲ್ಲ. ಈತನೊಂದಿಗೆ ಮಾತ್ರ ನಿಜವಾದ ಸುಖ ಸಿಗಬಹುದು, ಸಿಗುವುದು. ಅದಕ್ಕಾಗಿ ಏನು ಬೇಕಾದರೂ ಕೊಡಬಹುದು, ಏನಾದರೂ ತ್ಯಾಗನಾಡಬಹುದು ಎಂದು ಯೋಜಿಸುತ್ತಿದ್ದಳು. ದೃಷ್ಟಿ ಮಾತ್ರ, ಅವನ ಮುಖದಲ್ಲಿ ಸೆಟ್ಟಿತ್ತು.

“ಈ ಪುಣ್ಯದ ಹಾದಿಯನ್ನು ನೀನೇಕೆ ಹಿಡಿಯಕೂಡು? ಪಾಪದ ಹಾದಿ ಬಿಟ್ಟಬಹುದು, ಸರ್ಕಾರಿ, ಪಾಪದ ಹಾದಿ ಬಿಡು. ಇನ್ನಾದರೂ ನಿನ್ನ ಜೀವನನ್ನು, ನಿನ್ನ ಆತ್ಮವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡು. ಈಗ ನೀನಿರುವ ಬಜ್ಜಲಿಂದ ಎದ್ದು ನಿಲ್ಲುವ ಪ್ರಯತ್ನ ಮಾಡು, ಪುಣ್ಯದ ಗಂಗಾನ್ನಾನಮಾಡಿ ಪವಿತ್ರಾಗಿ, ನಿನ್ನ ಬಾಳನ್ನು ಸಾರ್ಥಕ ಗೊಳಿಸು.”

ಮೈಥಿಲೀ ಹಾಗೆಯೇ ಕುಳಿತ್ತಿದ್ದಳು. ಈತನನ್ನು ಪಡೆದಂದೇ ತನ್ನ ಬಾಳು ಸಾರ್ಥಕ. ಇದುವರೆಗೆ ತಾನು ಹೃದಯವಿಟ್ಟು, ಪ್ರೇಮಸೀಡಿ ಸುಖ ಪಡೆದ ವ್ಯಕ್ತಿಯೊಬ್ಬನೂ ಇಲ್ಲ. ತನ್ನ ವಿಲಾಸಿಗಳೆಲ್ಲ ತನ್ನ ಸರ್ಕಾರಿ, ಹೊರರೂಪಕ್ಕೆ ಮರುಳಾಗಿದ್ದ ದೇಹೂರತ್ತು, ಯಾರೂ ತನ್ನ ಪ್ರೇಮಕ್ಕಾಗಿ ಹಾತೊರೆದಿರಲಿಲ್ಲ. ತನ್ನ ಸುಖದ ವಿಚಾರ ಯಾರಿಗೂ ಆಸಕ್ತಿಯಿರಲಿಲ್ಲ. ಅವರೆಲ್ಲ ತಮ್ಮ ಸುಖ, ಭೋಗ, ವಿಲಾಸಗಳಿಗಾಗಿ ಅವಳ ಬಳಿ ಬರುತ್ತಿದ್ದ ವರು, ಒಬ್ಬರಾದರೂ ಅವಳ ಸುಖದ ವಿಚಾರಕ್ಕೆ ಗಮನವನ್ನೇ ಕೊಟ್ಟಿರಲಿಲ್ಲ. ಆದರೆ ಈ ಸನ್ಯಾಸಿ ಅವರಂತಲ್ಲ; ತನ್ನ ಮೇಲ್ತ್ಯಾಗಾಗಿ, ತನ್ನ ಸುಖ ಕ್ಕಾಗಿ ಬೋಧನೆ ಮಾಡುತ್ತಿದಾನೆ. ತಾನಿಂದುವರೆಗೂ ಹಿಡಿದ ಹಾದಿಯಲ್ಲಿ ಸುಖವಿಲ್ಲ, ಅದು ತಪ್ಪಹಾದಿಯೆಂದು ಧೈರ್ಯವಾಗಿ ತನಗೆ ಹೇಳುತ್ತಿದಾನೆ. ಇವ್ವಾಗಿ ತನ್ನಲ್ಲಿ ಅವನಿಗೆ ಯಾವ ಆಸಕ್ತಿಯೂ ಇಲ್ಲ, ತನ್ನಿಂದ ಅವನಿಗೆ ಯಾವ ವಿಧವಾದ ಉಪಯೋಗವೂ ಇಲ್ಲ; ಇಂತಹವನೊಂದಿಗೆ

ಬಾಳು ಕಚ್ಚದರೇ ಸಾರ್ಥಕ ಎನಿಸಿತು. ಅವನ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದಳು.

ಸದಾನಂದ ಮಾತನ್ನೇನೋ ಆಡುತ್ತಿದ್ದು. ಆದರೆ ಅದೇಕೋ ಏನೋ ಆರಂಭಿಸುವಾಗಿನ ಧ್ಯೇಯ ಆಮೇಲಿರಲಿಲ್ಲ. ಏನೋ ಒಂದು ಬಗೆಯ ಒಡಕು ದನಿ ಹೃದಯದಲ್ಲಿದ್ದಂತಾಗಿತ್ತು. ತಾನು ಹೇಳುವ ಮಾತುಗಳಿಲ್ಲ ನಿಜವೇ ಇರಬೇಕು ಎನ್ನುವ ಅಜಲಸಂಬಿಕೆ ಮಾಯವಾಗಿತ್ತು, ಸಿಂಚಯ ಕೊಂಚ ಸಣಿಲವಾಗಿತ್ತು. ಎಲ್ಲವೂ ಮಾಯೆಯೆಂದ ಮೇಲೆ ಪಾಪ-ಪುಣ್ಯಗಳೂ ಮಾಯೆಯೇ ಅಳ್ವಾಗೇ, ಅದಕ್ಕೇ ಚಿಂತೆಯೆಂದು ಒಂದು ದನಿ ಸಡುವೆ ಎದ್ದುತ್ತು. ಅದನ್ನಲ್ಲಿಯೇ ಕತ್ತು ಹಿಸುಕಿದ. ಮುಂದಿನ ಮಾತು ಗಳೇನೋ ಜೋರಾಗಿಯೇ ಆಡಿದರೂ ಒಳಗೆ ಅವಳಿಗಿ ಕಾವು ಕಾಣಲಿಲ್ಲ. ತನ್ನ ಮಾತನ್ನು ತಾನೇ ಅರ್ಥಮಾಡಿಕೊಳ್ಳಬಂತಂತೆ ಮಾತಾಡಿದ. ಪಾಪ ಪುಣ್ಯಗಳನ್ನು ಅವಳಿಗೆ ವಿವರಿಸಿದ. ಅವಳು ಮಾಡುತ್ತಿರುವುದು ಪಾಪ. ಅದು ತಪ್ಪಿ, ಪುಣ್ಯದ ಹಾದಿ ಹಿಡಿಯಬೇಕು, ಆಗಲೇ ಅವಳು ಇರುವುದು ಸಾರ್ಥಕ, ಇದ್ದಂತೆ ಲೆಕ್ಕು. ಅದಕಾಂಗಿ ಅವಳು ಎಲ್ಲ ಬಗೆಯ ಮೋಹಗಳಿಂದಲೂ ಬಿಡುಗಡಿ ಹೊಂದಬೇಕು. ಆಗ ಅವಳಿಗೆ ಮುಕ್ತಿ!

ಸದಾನಂದ ಹೊರಟುಹೋದ ಬಹು ಹೊತ್ತಿನವರಿಗೂ ಮೈಥಿಲೀ ಅಲ್ಲಿಯೇ ಕುಳಿತ್ತಿದ್ದಳು. ಅವನು ಹೋಗುವಾಗ ಅವನನ್ನು ಬೀಳಿಕ್ಕುಡಲು ಕೂಡ ಅವಳು ಏಕಲಿಲ್ಲ. ಯಾವುದೋ ಗಾರುಡಿಯ ಮಾಯದ ನೋಡಿಗೆ ಸಿಕ್ಕಿಕೊಂಡವಳಂತೆ ಅವಳು ಅಲುಗಾಡದೆ ಕುಳಿತ್ತಿದ್ದಳು. ಅವಳ ಕಣ್ಣಿನ ಲೀನ್ನು ಆತನ ತುಂಬುರೂಪ ಕುಣಿಯುತ್ತಿತ್ತು. ಎಂತಹ ಸುಂದರಾಕೃತಿ ಆತಸದು. ಅದೇನು ಆ ಮುಖದ ವರ್ಚನೆ ಸ್ವಾ, ತೇಜಸ್ಸನ್ನು ಸುತ್ತಲೂ ಚೆಲ್ಲು ವನೋ ಎನ್ನುವಂತೆ ಕಾಂತಿಗೊಂಡ ಆ ಮುಖದ ಮಾಟ ಎಷ್ಟು ಮುದಾಗಿತ್ತು. ಆ ಕಣ್ಣಿಗಳ ಹೊಳಪು ಎಷ್ಟು ತೀವ್ರವಾದರೂ ಎಷ್ಟು ಶೀತಲ, ತಂಪು. ಅವನ ಮೈಕಟ್ಟು ಏನು ಮನೋಹರ! ಮೈಥಿಲಿಯ ಕಣ್ಣಿನಲ್ಲಿ ಸದಾ ಸಂದನ ಆಕರ್ಷಕರೂಪ ಕಬ್ಬಿತ್ತು. ಕಣ್ಣಿ ಮುಜ್ಜಿ ಮೆಲ್ಲನೆ ಅವನೋಂದಿಗೆ ಸೂರಾರು ದೃಶ್ಯಗಳಲ್ಲಿ ತಾನೂ ಬೆರಿತುಹೋಡಳು. ಮುಜ್ಜಿದ ಕಣ್ಣಿನ

ಕಪ್ಪಿರುಳಿನಲ್ಲಿ ಕೋಟಿ ಬಣ್ಣದ ಕಾಮಧನು ಮೂಡಿತ್ತು. ಆದರೆ ಅಹ್ವೇ ಅಲ್ಲ. ಅವಳ ಮನಸ್ಸು ಮಾರುಹೊಗಿದ್ದು ದು ಬರಿಯ ರೂಪಕ್ಕೆ ಮಾತ್ರವೇ ಅಲ್ಲ, ಅವನ ಮಾತಿನಲ್ಲೂ ಮೈಥಿಲಿಗೆ ಸತ್ಯ ಕಂಡಿತ್ತು, ಸೌಂದರ್ಯ ಕಂಡಿತ್ತು. ಕಿವಿಗಳಲ್ಲಿ ಅವನ ಮಾತಿನಲ್ಲಿ ಮರುದನಿಗೊಳ್ಳುತ್ತಿತ್ತು. ಗಡು ಸಾದರೂ ಗಂಭೀರವಾದ ಅವನ ಮಾತುಗಳಲ್ಲಿ ಎಷ್ಟು ನಿಜ ಹುದುಗಿಡೆ ಯೆಂದು ಅವಳಿಗನಿಸಿತ್ತು. ತಾನು ಸಡಿಸುತ್ತಿರುವ ಜೀವನದಲ್ಲಿ ತನಗೆ ಸುಖ ವೇನಾದರೂ ಇದೆಯೇ? ಇದುವರೆಗೂ ತನಗೇನಾದರೂ ಸುಖವಿತ್ತೇ? ಎಂದು ತನ್ನ ಸ್ನಾನ ತಾನೇ ಕೇಳಿಕೊಂಡಳು. ತನಗೆ ಬೇಕಾದ ಸುಖ ಇದು ವರೆಗೂ ಸಿಕ್ಕಿರಲಿಲ್ಲ. ಆ ಸುಖವೇನೆಂದು ಕೇಳಿದ್ದರೆ ಅವಳಿಗೆ ಇದುವರೆಗೂ ಗೊತ್ತಿರಲಿಲ್ಲ. ಈಗಲೂ ಸರಿಯಾಗಿ ಹೇಳಲು ಸಾಗುತ್ತಿರಲಿಲ್ಲ. ಆದರೆ ಈಗ ಮಾತ್ರ ಆ ಸುಖದ ಹಾದಿ ತಿಳಿದಂತಾಯಿತು. ಯುವಕ ಸನ್ಯಾಸಿಯ ಮಾತಿನಲ್ಲಿ ನಿಜವಿಡೆ. ತಾನು ಇದುವರೆಗೂ ಅನುಸರಿಸಿದ ರೀತಿ ತನಗೆ ಸುಖ ಕೊಡಲಿಲ್ಲ. ಸನ್ಯಾಸಿಯ ಮಾತು ತೋರಿದ ಹಾದಿಯಲ್ಲಿ, ದೇವರ ಸೇವೆಯಲ್ಲಿ ಸಡಿದರೆ ಸುಖ ಸಿಗಬಹುದು ಎಂದುಕೊಂಡಳು. ಆದರೆ ಮತ್ತೆ ಮತ್ತೆ ಆ ಮಾತಿನ ಮದ್ದೆ ಸನ್ಯಾಸಿಯ ಭವ್ಯ ಆಕೃತಿ ಬಂದು ಕಣ್ಣಿನ ಮುಂದೆ ನಿಲ್ಲುತ್ತಿತ್ತು. ಅವನ ಆ ಸುಂದರ ಆಕೃತಿಯ ಪ್ರಭಾವದಿಂದ ಅವನ ಮಾತುಗಳಿಗೂ ಒಂದು ಅಪೂರ್ವ ಬೆಲೆ ಒಂದು ಮೈಥಿಲೀ ಅವು ಗಳಿಗೆ ಸೋತಿದ್ದಳು. ತಾನೂ ಈ ಹಾಳು ಬಾಳಸ್ಸು ಬಿಟ್ಟರೆ, ಅವನ ಸಂತೋಯೇ ಸನ್ಯಾಸಿಯಾಗಿ ಬಿಟ್ಟರೆ, ಅವನ ಸಾನ್ನಿಧ್ಯ ಸಿಗುವುದೆಂದು ಅವಳ ಹೃದಯದಲ್ಲಿ ಆಸೆ ಮಣಿಕುತ್ತಿತ್ತು. ಹೊತ್ತು ಕಳಿದಂತೆ ಈ ಮಣಿಕು ಆಸೆ ಮಹಾಚ್ಯೋತಿಯಾಗಿ ಬೆಳೆಯಿತು. ಅದರಬೇಕಿನಲ್ಲಿದ್ದ ಮೈಥಿಲಿಗೆ ಕತ್ತಲಾದುದೇ ತಿಳಿಯಲಿಲ್ಲ.

ಬೇಟಿ ಒಂದು ಮೈಥಿಲಿಗೆ ನೆನಪು ಮಾಡಿಕೊಟ್ಟುಕು. ಆದರೆ ಮೈಥಿಲಿಯ ಮನಸ್ಸಿಗೆ ಈಗ ಅಹೋಂಕೂ ಬೇಕಾಗಿರಲಿಲ್ಲ. ನಗರದ ಪ್ರಫಾನ ವ್ಯಾಪಾರಿ ರತ್ನ ಪಡಿಯ ಬೀಜನೇನನ ಮಗನಿಗೆ ಇಂದು ಹುಟ್ಟು ಉಬ್ಬ. ಅಲ್ಲಿಗೆ ಅರಮಣಿಸುವರೇ ವೈದಲಾಗಿ ಎಲ್ಲರೂ ಆಹಾರನಿತರು.

ಅಂದಿನ ಉತ್ಸವದ ಭಾಗವಾಗಿ ಮೈಥಿಲಿಯ ನರ್ತನ. ಬೆಳಿಗ್ಗೆ ಸದಾನಂದ ಒರುವ ಮುನ್ನ ಮೈಥಿಲೀ ತಾನು ಯಾವ ಯಾವ ಒಗ್ಗೆಂಟಿ, ಯಾವ ಯಾವ ನಿಲುವಿನಲ್ಲಿ ಕಾಣಿಸಿಕೊಳ್ಳಬೇಕು. ಯಾವ ಅಂತರವಾಡ ಕೊಳ್ಳಬೇಕೆಂದೆಲ್ಲ ಯೋಚಿಸಿ ತೀವ್ರಾನಿಸಿಕೊಂಡಿದ್ದಳು. ತನಗೆ ಅಶ್ವಂತ ಪ್ರಿಯವಾದ ಮರ್ಯಾದ ಸ್ತ್ರೀವನ್ನು ಅಂದು ಅದು ಎಲ್ಲ ವೈಯಾರದಲ್ಲಿಯೂ ತೋರಿಬಿಡಬೇಕಂದಿದ್ದಳು. ಜರ್ಗೆ ಸೀತಾಪರಿತ್ಯಾಗದ ಸಂದರ್ಭದ ಅಭಿನಯವನ್ನೂ ಪ್ರದರ್ಶಿಸಬೇಕು, ಎಲ್ಲರನ್ನೂ ಬೆರಗುಗೊಳಿಸಬಿಡಬೇಕು, ಎಲ್ಲರಿಂದಲೂ ಮೇಚ್ಚಿಗೆ ಪಡೆಯಬೇಕೆಂದು ಮನಸ್ಸಿನಲ್ಲೀ ತಾಳ ಹಾಕುತ್ತಿದ್ದಳು. ಎಷ್ಟಿದ್ದರೂ ಮೈಥಿಲೀ ಹೆಂಗಸು. ತನ್ನ ದೂಪದಿಂದ, ತನ್ನ ಒನ್ನಿಂದ, ತನ್ನ ವೈಯಾರದಿಂದ, ತನ್ನ ನಿಲುವು, ಬೆಡಗುಗಳಿಂದ ಮನಸ್ಸುರನ್ನೂ ಲಿಸಿಕೊಂಡು, ಆಯಾಂತರಂತರದಂತೆ ಅವರನ್ನು ಆಕಷಿಸಿ, ಮೋಹದ ಚಾಲ ಬೀಸಿ, ಮೋಹಿ ಹಾಕಿ ಮೆಚ್ಚಿಗೆ ಹೊಂದುವ ಆಸೆ. ಮೇಚ್ಚಿಗೆ, ಹೊಗಳಿಕೆ ಬಂದಪ್ಪು ಮತ್ತೂ ಬರಲೆಸ್ಸುವುದು ಹೆಂಗಸಿನ ಸ್ವಭಾವ. ಅಂತೆಯೇ ಮೈಥಿಲೀ ಇಂದು ಏಜಯಸಗರವನ್ನೇ ತನ್ನ ಕಾಲ್ಯಾಣಿತಕ್ಕೆ ಗೆಜ್ಜಿಯಾಗಿಸಿಕೊಳ್ಳುವ ತೀವ್ರಾನವಾಡಿಕೊಂಡಿದ್ದಳು. ಆದರೆ ಈಗ ಮನಸ್ಸಿಗೇಕೋ ಅದು ಬೇಡವಾಗಿತ್ತು. ಏನೋ ಒಂದು ಬಗೆಯ ಕೊರತೆ, ಅಸಮಾಧಾನ. ಅದರಿಂದ ಒಂದು ಒಂದು ರೀತಿಯ ಅಸದ್ದೆ. ತನಗೇನೋ ಬೇಕಾಗಿದೆ, ಅದು ಸಿಗಲಾರದೆಸ್ಸುವ ಜಲುಬು. ತನಗಿದುವರೆಗೂ ಸಿಕ್ಕಿದುದ್ದೀಪು ಏನೂ ಉಪಯೋಗವಿಲ್ಲವೆನ್ನುವ ತಿಳಿವು. ಈಗ ಅಲ್ಲಿ ಹೋಗಿ ನೂರು ಮಂದಿಯ ಕಣ್ಣಾ ಮಣಿಯಾಗಿ, ರಾತ್ರಿ ಒಬ್ಬನ ತೋಳಬಂದಿಯಾಗಿ ಇರುವುದರಿಂದೇನು?—ಈ ಪ್ರಶ್ನೆ ಮೈಥಿಲಿಯ ಮನಸ್ಸಿನಲ್ಲಿ ಇಂದಿನವರೆಗೂ ಬಂದಿರಲಿಲ್ಲ. ಬಂದಿರಲಿಲ್ಲವೆಂದರೆ ಇಣಿಕಿಯೂ ಇರಲಿಲ್ಲವೆಂದಲ್ಲ. ಆಗಾಗ ಒಂದೊಂದು ಬಾರಿ ಎಲ್ಲ ಜೆಲ್ಲಾಟೆ, ಸಗಿಯಾಟ ಮುಗಿದ ಮೇಲೆ ಹಾಸಿಗಿಯಮೇಲೆ ಮಲಗಿಕೊಂಡು ಅರೆನಿದ್ದಾರವಣಿಗಿಳಿಯುತ್ತಿರುವಾಗ ಇದರಿಂದೆಲ್ಲ ಏನು? ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ಈ ಪ್ರಶ್ನೆ ಮನಸ್ಸಿನ ಒಳ ಪದರದಲ್ಲೀ ಕುದುಗಿಹೋಗಿತ್ತು, ಇದುವರೆಗೂ

ತಾನೇತಾನಾಗಿ ಪ್ರಬಲವಾಗಿ ಮೇಲೆದ್ದಿರಲಿಲ್ಲ. ಇಂದು ಅದು ಮೇಲ್ಲನೇ ರೂಪ ತಾಳಿ ಮೇಲೆದ್ದಿತ್ತು. ತಿಳಿ ನೀರಿನ ಕೊಳದಲ್ಲಿ ಸರಳಸ್ಯ ಸೋಡುತ್ತಿರುವಾಗ ಸೆರಳಿನೊಳಗಿಂದ ಮಹಾಸರ್ವವೆದ್ದುಂತೆ ಎದ್ದಿತ್ತು. ಅವಳ ಮನಸ್ಸನ್ನೆಲ್ಲಾ ಆವರಿಸಿಕೊಂಡು ಬಿಟ್ಟಿತ್ತು. ಈಗ ಅದರಿಂದ ಬಿಡುಗಡೆಹೊಂದುವುದು ಸುಲಭವಾಗಿರಲಿಲ್ಲ. ಆ ಪ್ರಶ್ನೆಗೆ ಉತ್ತರ ಅವಳಿಗೆ ಸಿಗಲಿಲ್ಲ. ಇದುವರೀಗೂ ಉತ್ತರಕೊಡುವ ಗೋಚಿಗೆ ಹೋಗಿರಲಿಲ್ಲ. ಈಗ ಉತ್ತರಕೊಡಲು ಸಾಗುವಂತಿಲ್ಲ. ಉತ್ತರವೇನೋ ಇದೆ—ಇರಲೇಬೀಕು ಎನಿಸಿತು. ಈ ತೊಳಳಾಟದ ಸದುವೇ ಇದ್ದಿಕ್ಕಿದ್ದಂತೆ ಸಂಗೀತದ ನಾಡ ಅಲೆಯಲೆಯಾಗಿ, ಸುರುಳಿಸುರುಳಿಯಾಗಿ ಬಳಿ ಸಾರುವಂತೆ, ಒಂದು ಮನಸು ಆಕೃತಿ ಮನಸ್ಸಿನ ಸುಳಯೋಗಿಂದ ವಂತಹಂತವಾಗಿ ಮೇಲೀರಿಬರುತ್ತಿತ್ತು. ಯುವಕ ಸನ್ಯಾಸಿಯ ಮುಖ! ಅಂದೆಂತಹ ಸುಂದರ ಆಕೃತಿ. ಅವನಾದರೂ ಇಂದು ಆ ಸಭಿಗೆ ಬರುವಂತಿದ್ದರೆ, ಅವನ ಸಂತೋಷಕ್ಕಾಗಿಯಾದರೂ ತಾನು ಸತ್ಯ ಸಬಮುದು. ಅವನಿಗಾಗಿ, ಅವನಸ್ಯ ಸಂತೋಷಗೊಳಿಸುವದಕ್ಕಾಗಿ, ತಾನೇನುಬೇಕಾದರೂ ಮಾಡಬಲ್ಲಿಸೆಂದು ಆ ಕ್ಷೇಣದಲ್ಲಿ ಅವಳಿಗನ್ನಿಸಿತು. ಆದರೆ ಯುವಕ ಸನ್ಯಾಸಿಯಲ್ಲಿ—ಆ ಸಭಿಯಲ್ಲಿ! ಅಂದನೇಲೆ ಯಾತಕ್ಕಾಗಿ ಸಭಿಗೆ ಹೋಗಬೇಕು? ಅಸಜ್ಜಿ ಅನಾಸಕ್ತಿಯಾಯಿತ್ತು. ಅನಾಸಕ್ತಿ, ಅಸಿಷ್ಟ್ವಾಯಿತು. ಸಭಿಗೆ ಬರಲು ಸಾಧ್ಯವಿಲ್ಲವೆಂದು ಹೇಳಿ ಕಳಿಸಿಬಿಟ್ಟಿರು.

ಯುವಕ ಸನ್ಯಾಸಿ ಸದಾನಂದನ ಮುಶ್ಕಿ ಒಂದೇ ಸಮನೇ ಅವಳ ಮನಸ್ಸನ್ನು ಆಕ್ರಮಿಸಿ ಬಿಟ್ಟಿತು. ಸಾಗರದಲೆಗಳು ಒಂದಾದಮೇಲೊಂದು ಒಂದು ಒಂದು ದಡದಲ್ಲಿ ಸೇರಿಹೋಗುವಂತೆ ನೂರು ಬಗೆಯ ಯೋಜನೆಗಳೂ ಅವನ ಯೋಜನೆಯ ದಡ ಸೇರುತ್ತಿದ್ದವು. ಯಾವ ಕೆಲಸ ದಲ್ಲಿಯೂ ಆಸಕ್ತಿಯಿಲ್ಲ. ಯಾವ ವಿಷಯಕ್ಕೂ ಇಚ್ಛಿಯಿಲ್ಲ. ಯಾವೇದೇ ಅನಂದದಲ್ಲಿಯೂ ಆಸೆಯಿಲ್ಲ. ಎಲ್ಲ ನದಿಗಳ ನೀರೂ ಸಾಗರಕ್ಕೇ ಸೇರುವಂತೆ ಅವಳ ವ್ಯಕ್ತಿತ್ವದ ಎಲ್ಲ ಸೋಗಸುಸೆರಳುಗಳೂ ಸದಾನಂದನ ವ್ಯಕ್ತಿತ್ವಗೆ ಸೆರಳನಲ್ಲಿ ಚೆರಮಹೋಗುತ್ತಿದ್ದವು. ಆತಮಿದು ಹಿನ್ನತವೇ? ಆತ

ಇದನ್ನು ಸರಿಯೆನ್ನು ವನೇ? ಆತನ ನೋಟಕ್ಕೆ ಇದು ತಪ್ಪಿತವಾಗಿದೇ? ಇದೇ ಯೋಜನೆ ಪ್ರತಿ ಕೆಲಸದಲ್ಲಿ ತೋರುತ್ತಿತ್ತು. ಹೀಗಾಗಿ ಮೂರು ನಾಲ್ಕು ದಿನ ಕಳಿಯುವುದರಲ್ಲಿ ಮೈಥಿಲೀ ತನ್ನ ನ್ನು ತಾನು ಮರೆತು ಸದಾ ಸಂದನ ಸೇರಳಾಗಿ ಹೋಗಿದ್ದಳು. ಮನೆ ಬಿಟ್ಟು ಕದಲುತ್ತಿರಲಿಲ್ಲ. ಮನೆಗೆ ಯಾರಿಗೂ ಪ್ರವೇಶವೂ ಇಲ್ಲ. ಸನ್ಯಾಸಿ ಸದಾಸಂದ ಬಂದರೆ ಮಾತ್ರ ಒಳಗೆ ಬಿಡಲು ಅನುಮತಿಯಿತ್ತು. ಆದರೆ ಅವನು ಬರಬೇಕಲ್ಲ! ಬರುವವರು ಬೇಕಾದವರಲ್ಲ. ಬೇಕಾದವರು ಬರುವುದೇ ಇಲ್ಲ! ಆದರೆ ಮನುಷ್ಯನ ಹೃದ ಯದ ಆಸೆಗೆ ಕೊನೆಯೇ ಇಲ್ಲ. ಎಂತಹ ನಿರಾಸೆಯಲ್ಲೂ ಆಸೆ ಮೋಚಯುತ್ತದೆ. ದಿನದಿನವೂ, ಇಂದು ಬರಬಹುದು, ನಾಳೆ ಬರಬಹುದು, ಈಗ ಬರಬಹುದು, ಆಗ ಬರಬಹುದು ಎನ್ನು ವ ಕಾತುದಲ್ಲಿ, ಅರೆ ಭರವಸೆಯ ಭ್ರಮೆ ಯಲ್ಲಿ ಕಾದು ನಿರಾಸೆಗೊಳ್ಳುತ್ತಿದ್ದಳು. ಆದರೆ ಕಾಯುವುದು ಮಾತ್ರ ಬಿಡಲಿಲ್ಲ. ಮರುತುಕ್ರವಾರವಾದರೂ ಮತ್ತೆ ಪ್ರಸಾದ ತರುವಾಗ ಇಲ್ಲಿಗೂ ಬರಬಹುದೆಂದುಕೊಂಡಳು. ಕಾದು ನೋಡಿದಳು. ಆದರೆ ಶುಕ್ರವಾರದ ಸಂಚೆಯಾದರೂ ಆತನ ಸುಳಿವು ಕಾಣಲಿಲ್ಲ. ಪೂಜ್ಯ ವಿದ್ಯಾರಜ್ಯರ ಶಿಷ್ಯ ಆತ. ವಿದ್ಯಾರಜ್ಯರ ಆಶ್ರಮದಲ್ಲಿಯೇ ಇರುತ್ತಾನೆ. ಅಲ್ಲಿಗಾದರೂ ಹೋಗಿ ಬರಲೇ ಎದುಕೊಂಡಳು. ಒಮ್ಮೆಯಾದರೂ ಆತನನ್ನು ನೋಡಿದರೆ ಸಾಕು. ನನ್ನ ಜನ್ಮ ಸಾಧ್ಯ ಕವಾಯಿತು. ಆತನಂದಂತೆ, ಆತನ ಮಾತಿನಂತೆ ಎಲ್ಲವನ್ನೂ ಬಿಟ್ಟು, ಮಾಯೆ ಕಳಚಿ, ತ್ಯಾಗದ ಹಾದಿ ಹಿಡಿಯುವುದು ಎಂದುಕೊಂಡಳು. ಅವನನ್ನು ತನ್ನ ಗುರುವಾಗಿ ತಾನೊಷಿದುದನ್ನು, ಅವನ ಮಾತನ್ನು ತಲೆಯಲ್ಲಿ ಧರಿಸಿ ಅನುಸರಿಸುವುದನ್ನು, ಅವನಿಗೆ ತಾನೇ ತಿಳಿಸಬೇಕು. ಅವನ ಆಶೀರ್ವಾದ ಹೊಂದಬೇಕನ್ನು ವ ಉತ್ಕೃಷ್ಟ ಇಜ್ಞಾ ಬೆಳೆಯಿತು. ಬೆಳೆದು ಬೇರು ಬಿಟ್ಟು ಅಳೆಲವಾಗಿ ನಿಂತಿತು. ಅಂದೇ ರಾತ್ರಿಗೆ ಆಶ್ರಮಕ್ಕೆ ಹೋಗಿ ತಿಳಿಸಿ ತನ್ನ ಗುರುಪನಿಂದ, ಪೂಜ್ಯ ವಿದ್ಯಾರಜ್ಯರಿಂದ, ಅನುಗ್ರಹ ಪಡೆಯುವ ಮನಸ್ಸು ಮಾಡಿದಳು. ಸನ್ಯಾಸಿಗೆ ಸೋತ ಮನಸ್ಸು ಮೇಲ್ಮೇಲನ್ನೇ ಸನ್ಯಾಸಕ್ಕೆ ಸೋತಹೋಗಿತ್ತು!

ಎತ್ತಳವಾಗಿ ಹರಹಿದ ಪ್ರವಾಹದ ಶಯ್ಯೆ. ಆದರ ಹೇಳಿ

ಕೋಮಲವಾದ ಬೀಳುದಿಂಗಳು ತೊಗುತ್ತೊಟ್ಟಿಲಾಡುತ್ತಿದೆ. ಸುತ್ತೆಲ್ಲ ಶಾಂತಿ. ಮೌನ. ಆ ಮೌನದಲ್ಲಿಂದು ಮಾಧುರ್ಯ. ಹತ್ತಾರು ವರ್ಷ ಮುಚ್ಚಿ ಟಿಯಾಗಿ ಸಂಸಾರ ನಡೆಸಿದ ಗೃಹಿಣಿಯ ಗಾಂಧೀಯ, ಎಷ್ಟರುಯದ ಜೆಲುವೇಯರ ಮುಸಿಮುಸಿ ಸಗುವಿನ ಮಾಧುರ್ಯ, ತಾಯ ಮಡಿಲಲ್ಲಿ ಹಾಲೂಡಿ ನಿದ್ರಿಸುತ್ತಿರುವ ಜನ್ಮಗಣಸಿನ ಸೌಂದರ್ಯ, ಮೂರೂ ಕೂಡಿ ಕೊಂಡಂತಹ ವಾತಾವರಣ. ಸುತ್ತೆಲ್ಲ ನೀರುವತ್ತಿ. ಆದರೆ ದದದ ಬಳಿ ನಿಂತು ಇಲ್ಲಿ ಪೆಯಿಂಧ್ಯಾದೆ ಪ್ರವರಣಾನ್ನೇ ದಿಟ್ಟಿ ಸುತ್ತಿರುವ ಸಾಧು, ಯುವಕ ಸನ್ಯಾಸಿ ಸದಾನ್ವಯದನ ಮನಸ್ಸಿಗೆ ಮಾತ್ರ ಶಾಂತಿಯಿಲ್ಲ. ಸಮಾಧಾನ ವಿಲ್ಲ. ಒಂದು ವಾರದಿಂದ ಮನಸ್ಸು ಚಂಚಲವಾಗಿತ್ತು. ಗಾಳಿಯ ಬಡಿ ತಕ್ಕೆ ಸಿಕ್ಕು ದೀಪದ ಉರಿಯಂತೆ ಮನಸ್ಸು ಚಪಲವಾಗಿತ್ತು. ಅಂದು ಮೈಥಿಲಿಯನ್ನು ಕಂಡಾಗಲೇ ಎದೆ ಬೆಲ್ಲಿಂದಿತ್ತು. ಬುಡದ ಕಲ್ಲಿಗೇ ಹಾರೆ ಹಾಕಿ ಸದಿಲಿಸಿದಂತಾಗಿತ್ತು. ಆ ಕ್ವಾಣದಲ್ಲಿ ಏನೂ ತಿಳಿಯಲ್ಲಿ. ಪಾಪಿ ಯನ್ನು ಕಂಡುದರಿಂದ ಕ್ವಾಣಕಾಲ ಹಾಗಾಗಿರಬೇಕೆಂದುಕೊಂಡಿದ್ದ. ಆದರೆ ಆಕೆಲೊಂದಿಗೆ ಮಾತನಾಡಲು ಪ್ರಯತ್ನಿಸಿದ ಹಾಗೆಲ್ಲ ಬಾಯಿಗೆ ಮಾತು ಬರಲು ಕರಿಣವಾಗಿತ್ತು. ಕೃಧಯದಲ್ಲೇ ಏನೋ ತಡೆ ಹಾಕಿ ದಂತಾಗಿತ್ತು. ಆದರೆ ಆಗಿನ ಉದ್ದೇಶದಲ್ಲಿ ಮಾತು ನಿಂತಿರಲಿಲ್ಲ. ಆದರೆ ಮೈಥಿಲಿಯ ದೃಷ್ಟಿಯಲ್ಲಿ ದೃಷ್ಟಿಯಿಂಟ್ರಿಪ್‌ನೋಂದುವುದು ಅಸಾಧ್ಯವಾಗಿತ್ತು. ಅದೇಕೋ ಏನೋ ಕೃಧಯದಲ್ಲಿಂದು ಹೇಳಲಾರದ ನೋವು. ಕಾಣ ಲಾರದ ವೇದನೆಯನ್ನು ಕೃಧಯದ ಬಾಗಿಲು ತೆರೆದು ಬರಮಾಡಿಕೊಂಡಿದ್ದ. ಆ ವೇದನೆಗೆ ರೂಪಗೊಡಲು ಆಗಲಿಲ್ಲ. ಆದರೆ ಅದು ಮಾತ್ರ ಒಂದೇ ಸಮನಾಗಿ ಬೆಳಿಯುತ್ತಿತ್ತು. ಮಳಿಗಾಲದಲ್ಲಿ ಕಂಡೂ ಕಾಣದಂತೆ ನದಿಯ ನೀರು ಜೆಂಟ್ ವಂತೆ ಹೆಚ್ಚಿತ್ತು. ಆಕ್ರಮದ ಕಾಯ್‌ಗಳಲ್ಲಿ ಎಂದಿನ ಆಸಕ್ತಿಯಿರಲಿಲ್ಲ. ಎಲ್ಲದರಲ್ಲಿಯೂ ಒಂದು ಬಗೆಯ ಬೇಸರ ಒಂದುಬಿಟ್ಟಿತ್ತು. ಅಂದು ಸಂಜೆ ನದಿಯ ತೀರದಲ್ಲಿ ಕುಳಿತು ಕೆಮ್ಮೆ ನಡೆಸೇಲು ಕುಳಿತಂತೆ ಸಂಧಾರ್ಯಕಮ್ ಬಹಳ ಹೊತ್ತು ಹಿಡಿಯುವಂತೆ ಮನಸ್ಸಿಗೆ ತೈಲಿರಿತು. ಇದನೆಗೂ ಒಂದು ದಿನವಾದರೂ ಬೇಸರಗೊಳ್ಳಿದ್ದವನಿಗೆ ಅಂದು

ಆ ಕ್ರಿಯೆ ಬೇಸರಗೊಳಿಸಿತು. ನದಿಯ ತೀರದಲ್ಲಿಯೇ ಕುಳಿತು ಹಲವಾರು ಗಳಿಗೆಗಳನ್ನು ಕಳೆಯಬೇಕೆಂದು ಮನಸ್ಸಿಗೆ ಅನ್ನಿಸಿತು. ಎಂದಿನಂತೆ ಕ್ರಿಯೆ ಮುಗಿದೊಡನೆಯೇ ಆಶ್ರಮಕ್ಕೆ ಹೋಗುವ ಮನಸ್ಸಾಗಲಿಲ್ಲ. ಮನಸ್ಸು ಯಾವುದೋ ಕಲ್ಪನೆಯ ಕನಸು ಕಟ್ಟುತ್ತಿದ್ದಿತು. ಆದರೆ ಕನಸು ಸ್ವಷ್ಟವಾಗಿರಲಿಲ್ಲ. ಮಂಜಿನ ಮಳಿ ಮನಸ್ಸಿನಲ್ಲಾಗುತ್ತಿರುವಂತೆ ಎಲ್ಲ ಮನಸು ಮಸಕು. ಅಲ್ಲಲ್ಲಿ ಒಂದೊಂದು ರೇಕು ಮೊಳೆಯುವಂತೆ ಒಂದೊಂದು ಚಿಂತೆ ಹೊರಗೆ ಕಾಣಿಸಿಕೊಳ್ಳುತ್ತಿತ್ತು. ಆದರೆ ಅದು ಬಹಳ ಅಪರೂಪವಾಗಿ. ತಾನೇನು ಚಿಂತಿಸುತ್ತಿರುವೆನ್ನು ವ ಅರಿವೇ ಇಲ್ಲ. ತಾನೇಕೆ ಚಿಂತಿಸುತ್ತಿರುವೆನ್ನು ವುದೂ ತಿಳಿಯದು. ಆದರೆ ಸುಮೃನೆ ಅಲ್ಲಿ ಕುಳಿತಿರುವುದರಲ್ಲೇ ಒಂದು ಸಮಾಧಾನ. ಅದು ತುಂಬುಸಮಾಧಾನವಲ್ಲ. ಅಸಮಾಧಾನದ ಕ್ಷೇತ್ರದಿಂದ ಒಂದು ಜತೆಗೂಡಿ ಒಂದು ಸಮಾಧಾನ. ಒಂದು ಬಗೆಯ ಕೆಲಕಾಟ ಒಳಗಿದ್ದು, ಹೊರಗೆ ಶಾಂತವಾದ ಕೊಳ್ಡ ನೀರಿನಂತೆ. ಹರಿದೂರಿಯದಂತಿರುವ ನದಿಯಲ್ಗಳಂತೆ ಒಂದು ಮಾದರಿಯ ತುಂಬುಕೊರತೆ. ಈ ತುಂಬುಕೊರತೆಯೇ ಅವನಿಗೆ ಬೇಕಾಗಿತ್ತೇನೋ! ಬಹುಕಾಲಹಾಗೆಯೇ ಕುಳಿತಿದ್ದು. ಮೆಲ್ಲನೇ ನದಿಯ ನೀರಿನ ಬಳಿ ಒಂದು ಸೋವಾನದ ಮೇಲೆ ಕುಳಿತು ಕಾಲುಗಳಿರದನ್ನೂ ನೀರಿನಲ್ಲಿಬಿಟ್ಟು ಕುಳಿತ. ಹಲವಾರು ದಿನಗಳು, ಹಲವಾರು ರೂಪಗಳು, ಮನಸ್ಸಿನ ಹಿನ್ನೆಲೆಯಲ್ಲಿಯೇ ಅಡಗಿದ್ದಿಂದ ಇದ್ದಕ್ಕಿಂತ ಯಾವುದೋ ಒಂದು ರಸ ನಿಮಿಷದಲ್ಲಿ ರೂಪಗೊಳ್ಳುವ ಕವಿತೆಯಂತೆ, ಹಲವಾರು ಬಾರಿ ಸೆನಿಸಿಕೊಂಡರೂ ಸೆನಪಿಗೆ ಬಾರದೆ ಹ್ಯಾದ ಯದ ಯಾವುದೋ ಪದರದಲ್ಲಿ ಗುಂಯ್ಯಿಟ್ಟುತ್ತಾ, ಯಾವುದೋ ಒಂದು ಅನಿರೀಕ್ಷಿತ ಗಳಿಗೆಯಲ್ಲಿ ಹೊರಹೊಮ್ಮುವ ಹಾಡಿನಂತೆ, ಇದುವರೆಗೂ ತಾಕಲಾರದಾಗಿದ್ದ ವೇದನೆ ಮೂರ್ತಿಗೊಂಡಿತು. ಕಾಲುತೊಳೆಯುತ್ತಿದ್ದ ನದಿಯನ್ನು ಸೋಡಿದಂತೆ, ಕಾಲಿನಮೇಲೆ ನದಿಯಲ್ಗಳ ಕ್ಷೇತ್ರವಾತ್ಮಲ್ಯಾ ದಿಂದ, ಮನುವಿಗೆ ನೀರಿರೆಯವ ತಾಯಿಯ ಮನುತೆಯಿಂದ, ಓಡುವಾಗ ಇದ್ದಕ್ಕಿಂತ ಬೆಳಗ್ಗೆ ಮೈಥಿಯ ಮನೆಯಲ್ಲಿ ಪಾದಪೂಜೆಯಾದುದು ಸೆನಪಾಯಿತು. ಮೈಥಿಯ ಸೆನಪಾದೊಡನೆಯೇ ಮನಸ್ಸೇಕೋ ಜುಮ್ಮುಂ

ದಿತು. ಹೃದಯ ಇಂವೆಡೀರ್ ದಾಗುಡದ ಮುಸುಕು ಹೊದ್ದುಗೊಂಡಿತು. ಕಣ್ಣಗಳ್ಲಿ = ೨೫ ಜ ತೇವ ೧೦ ತೆ.

ಅಂದು ರಾತ್ರಿ ಸದಾನಂದ ಎಂದಿನಂತೆಯೇ ಧ್ಯಾನಮಾಡಲು ಕಷಿತ್. ಧ್ಯಾನದಲ್ಲಿ ಮನಸ್ಸು ಕೂತರೆ ಗಂಟಿಗ್ಳಾದರೂ ಸಮಾಧಿ ಭಂಗ ವಾಗದ ಕರಿನಯೋಗಿ ಸದಾನಂದ ಇಂದು ಅರೆಗಳಿಗೆಯಾದರೂ ಧ್ಯಾನ ಮಗ್ನಾನಾಗಲಾರದಾದ. ಮನಸ್ಸು ಧ್ಯಾನದಲ್ಲಿ ಕೂರದು. ಕೇಂದ್ರಿಕ್ಕತ ವಾಗದು. ಕಮಂಡಲುವಿನಿಂದ ಜೆಲ್ಲಿದ ನೀರು ಸಿಡಿದು ನೂರು ದಿಕ್ಕು ಪಡೆಯವಂತೆ ಮನಸ್ಸಿನ ಲಹರಿ ಹೋಕ್ಕಿಹೋಳಾಗುತ್ತಿತ್ತು. ಒಂದರೆಡು ನಿಮಿಷ ಮೈನುರೆತು, ಮತ್ತೆ ಮೈಯರಿವಾದಾಗ—ಭೀ! ಎಂತಹ ಅಧಿಕ ಮನಸ್ಸಿದ್ದು! ಎಂದು ಬಿಗಿಪಿಡಿಯಲು ಯತ್ನಿಸುತ್ತಿದ್ದು. ಮತ್ತೆ ಅದೇ ಪ್ರಯತ್ನ. ಅದೇ ವಾಡು. ಅದೇ ಕತೆ. ಎಷ್ಟೇ ಸಾಧನೆಯನ್ನು ಪಯೋಗಿಸಿದರೂ ಮನಸ್ಸು ಬಿಗಿಯಾಗದು. ಆಸೆ ಆಕಾಶದನ್ನು. ಸಾಧನೆ ಮಾತ್ರ ಸಾಸಿವೆಯಷ್ಟು. ಪನೋ ಒಂದು ಬಗೆಯ ಪರಾಸಕ್ತತೆ. ಬೇರೆಲ್ಲಿಯೋ ಭ್ರಮೆಯಲ್ಲಿ ಹಾರಾಡುವ ಮನಸ್ಸು ಕರೆದೊಡನೆಯೇ ಹಿಂದಕ್ಕೆ ಬಾರದು. ಗುರುಗಳು ಅವನ ಈ ಸ್ಥಿತಿಯನ್ನು ಅರಿತುಕೊಂಡಿ ದ್ವಾರೋ ಇಲ್ಲವೋ ಅವನನ್ನು ಅತ್ಯಾರೆ ಮಾತನಾಡಿಸಿರಲಿಲ್ಲ.

ರಾತ್ರಿ ಕೃಷ್ಣಾ ಜಿನದಮೇಲೆ ಮಲಿಗಿದ. ನಿದ್ರೆ ಬರಲಿಲ್ಲ. ಇದು ವರೆಗೂ ಆ ಶಯ್ಯೆಯಲ್ಲಿದ್ದ ಶಾಂತಿ, ಸುಖ ಇಂದಿರಲಿಲ್ಲ. ಮೈಯನ್ನೇ ಇಲ್ಲ ಬಹುತ್ತಿತ್ತು. ಇದುವರೆಗೂ ನಾನು ಹೇಗೆ ತಾನೇ ಇದರ ಮೇಲೆ ಮಲಗು ತ್ವರಿಸಿನೋ ಎನ್ನ ವಷ್ಟು ಚುಚ್ಚಿತ್ತಿತ್ತು. ಕಣ್ಣ ಮುಚ್ಚಿದರೆ ಕನಸಿನ ಬೆಳಕು. ನೂರಾರು ಮನಸು ಆಕೃತಿಗಳು ಒಂದು ಕುಣಿದು ಹೋಗು ತ್ವರಿಸುವು. ಅವನಿಗೆ ಆಹ್ವಾನಕೊಡುತ್ತಿದ್ದುವು. ಭೀ! ಇಂತಹ ಕನಸು ಗಳು ಬರಬಾರದೆಂದುಕೊಂಡು, ತಲೆ ಕೂಡವಿಕೊಂಡು ಮತ್ತೊಂದು ಪಕ್ಕಕ್ಕೆ ತರುಗಿ ಮಲಿಗಿದರೆ, ಕನಸು ಕೃಬಿಡುವುದೇ? ಕಣ್ಣ ತೆರೆದಾಗ ಮುರಿದ ಕನಸು ಕಣ್ಣ ಮುಜ್ಜಿದ ಕೂಡಲೇ ಮುಂದುವರಿಯುತ್ತಿತ್ತು. ರಾತ್ರಿಯೆಲ್ಲ ಈ ಕೆರುಕುಳಿದಲ್ಲಿ ನಿದ್ರೆಯೇ ಬರಲಿಲ್ಲ.

ಆದಾದಮೇಲೂ ಅವನ ಮನಸ್ಸಿಗೆ ಶಾಂತಿಯಿಲ್ಲ. ಎಂದಿನಂತೆ ಕ್ರಿಯೆ ನಡೆಸಿದರೂ ಎಲ್ಲ ಯಾಂತ್ರಿಕ. ಯಾವುದೋ ಮೋರದ ಬಂಧನ ದಲ್ಲಿ ಸಿಕ್ಕು ವಧಿಯಿಲ್ಲದೆ ಕಣ್ಣೀರೆಸಲು ಮಾಡುವ ಕೆಲಸ ಅದು. ಅದರಲ್ಲಿ ಕೊಂಡವಾಗಲಿ ಮನಸ್ಸೇ ಒಗ್ಗಾದು. ಇಷ್ಟಾಗಿ ತಾನು ಏನು ಮಾಡುತ್ತಿರುವೆನೆಂಬುದೇ ತಿಳಿಯುತ್ತರಲ್ಲ. ಗುರುಗಳು ಏನಾದರೂ ಹೇಳಿದರೆ ಏನೋ ಮಾಡಲು ಹೊರಡುವನು. ಸರಿಯಾದರೆ ಸರಿಯಾಯಿತು. ಇಲ್ಲ ದಿದ್ದರೆ ಮತ್ತೆ ಮಾಡುವನು. ಈ ಅನ್ಯಮನಸ್ಸುತೆ ಈ ಬಂದು ವಾರದಲ್ಲಿ ಅತಿಯಾಗಿ ಬೆಳೆದುಹೋಗಿತ್ತು. ಯಾವ ಕ್ಷಣದಲ್ಲಿ ನೋಡಿದರೂ ಮುಖ ದಲ್ಲಿ ಚಿಂತೆ. ಮನಸ್ಸು ಆಳವಾದ ಕಡಲಿನಲ್ಲಿ ಕಳೆದುಹೋದ ಯಾವು ದಣ್ಣೋ ಹುಡುಕುವಂತಿತ್ತು. ನಿಮಿಷ ನಿಮಿಷ ಕಳೆದಂತೆ ಹೊಸಹೊಸ ವ್ಯಾಹರಣನ್ನು ರಚಿಸಿಕೊಂಡು ವಿಷಮು ಭಾವಗಳು ಬಂದು ಧಾಳಿಯಿಡುತ್ತದ್ದುವು. ಅವಗಳಿಳಿದರ ಹಿಂದೆ ಬಂದು ಅವ್ಯಾಕ್ಟಿ—ಚಂತಿ—ಮಸಕು ಆಕೃತಿ. ಮೈಥಿಲಿಯ ನೆನಪು!

ಮೈಥಿಲಿಯನ್ನು ಸದಾನಂದ ದಿಟ್ಟಿಸಿದ್ದುದು ಎರಡೇ ಬಾರಿ. ಅವನ ಮನಸ್ಸನ ಮೇಲೆ ಅವಳ ಮುಖ ಅಚ್ಚೆಯಿದಂತೆ ಮೂಡಿರಲ್ಲ. ಅವಳ ಮೂರ್ತಿ ಹೇಗೋ ಹಾಗೆ ತೋರಿಬರುತ್ತಿತ್ತು. ಅವಳ ಮುಖ ಮಾತ್ರ, ಸ್ವಷ್ಟಿವಾಗಿ ತೋರುತ್ತಲೇ ಇರಲಿಲ್ಲ. ನೂರುಬಾರಿ ಯತ್ನಿಸಿದರೂ ಅವಳ ಆಕೃತಿಯನ್ನು, ಅವಳ ರೂಪವನ್ನು, ಅವಳ ಮುಖದ ಮಾಟೆ ವನ್ನು ಚಿತ್ರಿಸಿಕೊಳ್ಳಲು ಅವನಿಂದ ಆಗಲೇ ಇಲ್ಲ. ಆದರೆ ಅವಳ ನೀನಪು ಮಾತ್ರ ಹಿಂಸೆ ಕೊಡುವುದನ್ನು ಬಿಡಲಿಲ್ಲ. ಅವಳನ್ನು ಮನಸ್ಸನಲ್ಲಿ ನೂರು ರೀತಿಯಲ್ಲಿ ಚಿತ್ರಿಸಿಕೊಂಡರೂ ಮನಸ್ಸಿಗೆ ಒಪ್ಪಿದ್ದು. ಸಮಾಧಾನವಿಲ್ಲ. ಹೀಗಿಲ್ಲವೆಂದು ಅನ್ನಿಸುತ್ತಿತ್ತು. ಹೀಗಾಗಿ ಮೈಥಿಲಿಯೆಬ್ಬ ಅಸ್ತ್ಯಾಪ ಕನಸಾಗಿದ್ದ ಹೀ ಹೊರತು, ಸ್ವಷ್ಟವಾದ ಚಿತ್ರವಾಗಿರಲ್ಲ. ಈ ಏಳು ದಿನಕ್ಕೂ ಈ ಅಸ್ತ್ಯಾಪಸ್ವಪ್ನದೊಂದಿಗೆ ಹೋರಾಡಿ ಸದಾನಂದನ ಹೃದಯ ನೋಡಿತ್ತು. ಹಣ್ಣಾಗಿತ್ತು. ತಲೆಗೆ ಚಿಟ್ಟು ಹಿಡಿದಂತಾಗಿತ್ತು. ಎಲ್ಲೆಲ್ಲಿ ನೋಡಿದರೂ ಅದೇ ಆಕೃತಿ—ಮಸಕು ಆಕೃತಿ, ಮಂಬಿನ ತೆರೆಯಿಂದಬೇಕೇ

ಪುಕ್ಕಿಯ ಅಂತಃಪಟ್ಟದಿಂದಳೇ ಮುಚ್ಚಿದ ಬೆಟ್ಟದಂತೆ. ಆದರೆ ಆ ಆಕ್ಷತಿಗೆ ಪುರುತ್ವಿಸುವಂತಹ ಗುಣಗಳಿದ್ದವು. ನಾನೀಲ್ಲದ ಜಾಗವೇ ಇಲ್ಲ. ನಾನೀಲ್ಲದ ಹೊವವೇ ಇಲ್ಲ. ನನ್ನ ಕಕ್ಷಿಗೆ ಹೊರತಾದುದು ಯಾವುದೂ ಇಲ್ಲ. ನನ್ನ ಮಾಯಿಗೆ ಸಿಕ್ಕುದುದಿಲ್ಲ. ಎಲ್ಲವೂ ನನ್ನ ಆಕರ್ಷಣೆಯೇ ಎಂದು ಹೇಳು ಇನವೇ ಒಂದು ಹೇಳುವಂತಿತ್ತು. ನೀನೆಲ್ಲಿ ನೋಡಿದರೂ ನಾನೇ ಎಂದು ಉಲ್ಲೇಖಿಸಲಿಲ್ಲಿಯೂ ಆ ಸ್ವಪ್ನ ಕಾಣಿಸಿಕೊಳ್ಳುತ್ತಿತ್ತು. ನಿನ್ನ ಸಾಧನೆ ಕೂಡ ನನ್ನ ಕಕ್ಷಿಗೆ ಹೊರತಾದುದಲ್ಲ. ಇಗೇಕೆ, ನಿನ್ನ ಇಷ್ಟವರ್ಷದ ಖೋಗವನ್ನು ಪ್ರತಿಪ್ರತಿಮಾಡಿ ಹೇಳಸಕಿ ಹಾಕಿದೇನೇ ಎಂದು ಅವನನ್ನು ತಂಗಿಸುತ್ತಿತ್ತು. ನಿನ್ನಂತಹ ಸನ್ಯಾಸಿಯೂ ನನ್ನ ವೋಹದ ಒಲ್ಲಿಗೆ ಸೀಳಿಂಬಿಕೆಂದು ಅಧಿಕಾರ ತೋರಿ ರೀವಿ ಬೀರುತ್ತಿತ್ತು. ಇದುವರೆಗೂ ನನ್ನ ಸುತ್ತಲಿದ್ದ ನಿಸರ್ಗದ ಸೌಂದರ್ಯದಲ್ಲಿಲ್ಲ. ತಾನೇ ತಾನಾಗಿ ಉಕ್ಕೆ ನಂತಹಿತ್ತು. ಹೀಗಾಗಿ ಸದಾನಂದನ ಶೆಯ ತುಂಬ ಬರಿಯ ಸ್ವಪ್ನ. ಮೈಧಿಲಿಯ ಅಸ್ವಪ್ಣರೂಪ. ಹೆಚ್ಚನದ ಅಸ್ವಿಟ ಆಕರ್ಷಕ ಮೂರ್ತಿ !

ಅಂದು ತುಕ್ಕವಾರ. ಮೈಧಿಲಿಯ ಮನಿಗೆ ಹೋಗಿ ಒಂದು ಒಂದು ರಾರವಾಗಿತ್ತು. ಅವಕನ್ನ ಹೇಗಾದರೂ ಸರಿ ಮತ್ತೊಮ್ಮೆ ನೋಡಿ ನಿಡಬೇಕನ್ನು ವ ಆಸೆ ಹ್ಯಾದಯ ಹೊಕ್ಕಿತ್ತು. ಗುರುಗಳು ಇಂದು ಕೂಡ ಸ್ನೇಹಿಂದಿಗೇ ನಗರಕ್ಕೆ ಪ್ರಸಾದ ಕಳುಹಿಸುವರೆಂದು ಎಣಿಸಿದ್ದ್ದು. ತನ್ನ ಶಸ್ತ್ರ ತಾನಾಗಿಯೇ ಈಡೇರುವುದೆಂದು ಭರವಸೆ. ಗುರುಗಳಲ್ಲಿ ಹೇಳಲು ರಾಚಿಕೆ. ಅವಮಾನ. ಇದು ಸಣ್ಣ ಮಾತ್ರ. ಈ ಸಣ್ಣ ತನವನ್ನು ಗುರುಗಳಿಂದ ಮರಿಮಾಡುವುದೇ ವಾಸಿಯೆಂದುಕೊಂಡ. ಹಾಗೂ, ಗುರುಗಳೇ ನು ಯೋಜನೆಯೆಂದಾಗ ಏನೂ ಇಲ್ಲವೆಂದು ಹೇಳಿ ಸುಜ್ಞ ನುಡಿದ. ಅಂದೂ ಗುರುವಿನ ಬಳಿ ಮುಚ್ಚು ಮರೆಯಿರದವನು ಇಂದು ಕಪಟಿಯಾದ. ಮನಸ್ಸಿನಲ್ಲಿದ್ದ ದನ್ನು ಹೇಳಿದಾದ. ಆದರೆ ಅದರ ವಿವಯವಾಗಿ ಅವನಿಗೆ ವಾಗಿ ಯೋಜನೆಯೇ ಬರಲಿಲ್ಲ. ಹೇಳುವಾಗ ಕೊಂಜ ಅಳುಕಿದ್ದರೂ ಕೀಳಿಯಾದಮೇಲೆ ಅದು ಉಳಿಯಲಿಲ್ಲ. ಅಂತೂ ಒಳಾಸನೆಯಾಗು—ಗುರುಗಳು ಪ್ರಸಾದ ಕೊಟ್ಟು ಕಳುಹುವರೆಂದು. ಆದರೆ ಗುರುಗಳು ಸಮಾಧಿಯಲ್ಲಿ

ಮಗ್ನಿ ರಾದವರು ಎಚ್ಚರಗೊಳ್ಳಲೇ ಇಲ್ಲ. ಮಧ್ಯಾಹ್ನವೆಲ್ಲ ಈಗ ಕರೆದಾರು, ಅಗ ಕರೆದಾರೆಂದು ಕಾಡು ಕುಳಿತ್ತ. ಆದರೆ ಗುರ.ಗಣ. ಮಾತ್ರ ಕರೆಯಲೇ ಇಲ್ಲ. ನಾನೇ, ಹಾಗೆಯೇ ಹೋಗಿ ಕೊಟ್ಟು ಬಂದು ಆಮೇಲೆ ಹೇಳಿ ಬಿಡಲೇ ಎಂದೂ ಒಂದು ಯೋಜನೆ ಒಂತು. ಆದರೆ ಆ ಯೋಜನೆ ಮರು ಕ್ಷೇತ್ರವೇ ಮಾಯವಾಯಿತು. ತಾನಿಷ್ಠಿದಿರುವಾಗ ಗುರುಗಳು ಕೆಣ್ಣು ಬಿಟ್ಟರೆ! ಅದು ಸರಿಹೇಗದೆಂದುಕೊಂಡ. ಕೆಲೆಸಿಗೂ ಅವನಿಗೆ ಸಿಕ್ಕಿದುಮುನಿರಾಸೆಯೇ!

ವಿದ್ಯಾರಣ್ಯರು ಒಳಗೆ ಸಮಾಧಿಮಗ್ನಿ ರಾದಹಾಗೆಯೇ ಸದಾಸಂದ ಮೈಥಿಲಿಯ ಚಿಂತೆಯಲ್ಲಿ ಮಗ್ನಿ ನಾಗಿದ್ದ. ಮೈಥಿಲೀ ಈಗೇನು ಮಾಡು ತ್ತಿರಬಹುದು? ಈಗೆಲ್ಲಿರಬಹುದು? ಸುಖವಾಗಿ ಹೂವಿನ ಹಾಸಿಗೆಯ ಮೇಲೆ ಸಿದ್ದಿಸುತ್ತಿರಬಹುದು. ತನ್ನ ಕಾಲಿನ ಗೆಡ್ಡಿಯನ್ನು ಕೈಯಲ್ಲಿಟ್ಟು ಕೊಂಡು ಅದು ರವದಲ್ಲಿ ಮೈಮರೆತಿರಬಹುದು. ಶೃಂಗಾರದಲ್ಲಿ ತೊಡಗಿರಬಹುದು. ಹೀಗೆಯೇ ನೂರು ಬಗೆಯ ಕಲ್ಪನೆಗಳನ್ನು ಮಾಡಿಕೊಳ್ಳುತ್ತಲೇ ಸದಾಸಂದ ಅಂದನ್ನೆಲ್ಲ ಕಳಿದ.

ರಾತ್ರಿಯಾದರೂ ವಿದ್ಯಾರಣ್ಯರು ಸಮಾಧಿಯಿಂದ ಏಳಿಲಿಲ್ಲ. ಸದಾಸಂದನಿಗೆ ತಡೆಯಲಾಗಲಿಲ್ಲ. ಆಶ್ರಮದಿಂದ ಎದ್ದು ಹೊರಗೆ ನಡೆದ. ಪಕ್ಷದಲ್ಲೇ ಹರಿಯುತ್ತಿದ್ದ ನದಿಯ ಸವ್ಯಾಳ ಕಾಲಂಡುಗೆಯ ದಿನಯಂತೆ, ಕಾಲ್ಪನಿಕ, ಗೆಡ್ಡಿಗಳ ಫಲಿರುಫಲಿನ ಮಧುರ ರವದಂತೆ ಕೇಳಿತು. ನದಿಯ ಒಳಿ ಬೆಳೆದ ಕಾಡು ಹೂವುಗಳ ವಾಸನೆ ಬಹಳ ಮೃದುವಾಗಿ ಸೆಳಿಯುತ್ತತ್ತು. ಎಲ್ಲಕ್ಕೂ ಮಗಿಲಾಗಿ ಆವಾಧದ ಆಕಾಶದಲ್ಲಿ ತುಂಬಿದ ಬೆಳು ದಿಂಗಳು ಹಾಲಿನ ಮಳೆ ಕರೆಯುತ್ತತ್ತು. ಸದಾಸಂದನ ಮನಸ್ಸು ಅವನ ಒಳಿ ಉಳಿಯಲಿಲ್ಲ. ಬೆಳುದಿಂಗಳಿನಲ್ಲಿ ಕಲ್ಪನೆಯ ನಾವೆಯಲ್ಲಿ ವಿಹಾರ ಹೊರಟುಬಿಟ್ಟಿತು. ತನಗರಿವಿಲ್ಲದೆಯೇ ಸದಾಸಂದ ನದಿಯ ತೀರಕ್ಕೆ ಒಂದು ನಿಂತಿದ್ದ. ಒಂದೇ ಸಮನಾಗಿ ನೀರನೊಳಗೆ ದಿಟ್ಟಿಸುತ್ತದ್ದು.

ನೀರಲೆಗಳಮೇಲೆ ಕುಣಿಕುಣಿಯುವ ಬೆಳ್ಳಿಯ ರೇಕುಗಳಿಲ್ಲ ಮೆಲ್ಲನೇ ಒಂದಾಗಿ ಮತ್ತೆ ಮೈಥಿಲಿಯ ರೂಪ ತಾഴಿದುವು. ಕಲುವಾರು ಬಗೆಗಳಿಲ್ಲ

ಕುಣಿದುವು. ಕರೆದುವು. ಸದಾನಂದ ಮೈನುರೆತೆ. ಹೃದಯಾಂಶರಾಜು ದಿಂದ ಬಂಡೇ ಸಮನಾಗಿ “ಮೈಧಿಲೀ, ಮೈಧಿಲೀ”ಯೆಸ್ಸುವ ಕೂಗು ಬರುತ್ತಿತ್ತು. ಬಂದು ವಾರದ ಹಿಂದೆ “ಹಿಂ”ಕಾರದಲ್ಲಿದ್ದ ಸಚ್ಚಿದಾನಂದತೆ ಇಂದು “ಮೈಧಿಲೀ” ಪದಕ್ಕೆ ಬಂದುಹೋಗಿತ್ತು!

ಮೋಡದ ತೆಳುಪರೆಯೊಂದು ಬಂದು ಜಂದ್ರನನ್ನು ಮುಚ್ಚಲು ಬೆಳಕು ತುಸು ಕಂಡಿತು. ಕೂಡಲೇ ಸದಾನಂದ ಆಕಾಶದ ಕಡೆ ಸೋಡಿದ. ಕೆಪ್ಪು ಮೋಡದ ಬಂದು ಬದಿಯಿಂದ ಜಂದ್ರ ಹೊರಗಿಣಕುತ್ತಿದ್ದ. ಇದ್ದ ಕ್ಷುದ್ರಂತೆ ಸದಾನಂದನ ಕಣ್ಣು ಕೋರ್ಕೆಸಿದಂತಾಯಿತು. ಮೈಧಿಲಿಯ ಆಕೃತಿ ಸ್ವಷ್ಟವಾಗಿ ಕಣ್ಣು ಮುಂದೆ ಬಂದು ನಿಂತಿತು. ಸೌಂದರ್ಯದ ಖನಿ ಆಕೆಯ ಆಕೃತಿ. ತಾನು ಮೊತ್ತಮೊದಲು ಕಂಡಾಗಿನ ನಿಲುವು! ಅಬ್ಜು! ಅದೆಮ್ಮೆ ಅಕರ್ಣಕ! ಹಾಲುಗೆನ್ನೇ ಯಮೇಲಿ ಕೊಂಜ ಕಂಪು— ಸೆಕೆರಬೇಕು. ತುಸು ತೆರೆದ ಗುಲಾಬಿಯಿಂತಹ ಬಾಯಿ. ಸುಣಾಪು ಗಲ್ಲ. ದಂತದ ಮೇಲಿನಿತು ಭಂಗಾರದ ನೀರು ಜೆಲ್ಲಿದ ಬಣ್ಣಿದ ಮುಗಾಗು. ಎರಡು ಕಡೆಗೂ ಕಮಲದ ಕಣ್ಣುಗಳು. ವಿಶಾಲವಾದರೂ ಮಾಟವಾದ ಹಣಿ. ರಾತ್ರಿಗೂ ಕೊಂಜ ಕಪ್ಪನನ್ನು ಸಾಲ ಕೊಡುವಂತಹ ಕಪ್ಪು ತಲೆಗೂಡಲು. ಆದರೆ ಎಲ್ಲಕ್ಕೂ ಹೆಚ್ಚಾಗಿ ಆ ನಿಲುವು. ನಾಟ್ಯದ ಅಭ್ಯಾಸ ಮಾಡುತ್ತಿದ್ದ ಹೇಳೇ ಏನೋಇ! ಬಿಗಿಯಾಗಿ, ತೋಳಿಗೆ ಬಿಗಿಯಾದ ಬೆಳ್ಳಿಯ ಮೇರುಗಿನ ಕಂಚುಕ ತೊಟ್ಟಿದ್ದಳು. ಉಟ್ಟಿದ್ದು ಕರಿಯ ರೇತಿಮೆಯ ಸೀರಿ. ಸರಗನನ್ನು ಭುಜದಮೇಲಿ ಕೊಂಜ ಸರಿಸಿ, ಸೂಂಟವನ್ನು ಸುತ್ತಿ ಅಲಂಗಿಸಿದ್ದ ಭಂಗಾರದ ಡಾಬಿಗೆ ಸಕ್ಕಿಸಿದ್ದಳು. ಆಗ—ಮೋಡದ ಮರೆಯಿಂದ ಜಂದ್ರ ಸಿಣಾಕುವಂತೆ, ಸೀರೆಯ ಸರಿದ ಸರಿಗಿನ ಕರಿಯಂಜಿನಿಂದ ತುಂಬಿದ ಕಂಚುಕ ಹೊರಗಿಣಕುತ್ತಿತ್ತು. ಉಸಿರಾಟದಲ್ಲಿ ಪರಿಳಿಯುತ್ತಿತ್ತು. ಜಂದ್ರನನ್ನು ಸೋಡುತ್ತಾ ಸೋಡುತ್ತಾ ಸದಾನಂದ ನಿಟ್ಟುಸಿರಿಟ್ಟು. ಕಣ್ಣಿನಲ್ಲಿ ನೀರು ರಾನಿಯಿಟ್ಟಿತು. ಕಂತದಲ್ಲೇ ದುಃಖ ಸಿಕ್ಕಿಕೊಂಡಿತು. ತುಟಿ ಮಾತ್ರ ಮೈಧಿಲೀಯನ್ನು ವಂತೆ ಅಲುಗಾಡಿತು. ವಿರಜದ ಕಾವಿನಲ್ಲಿ ಮೈ ಮುಚ್ಚ ಹುಚ್ಚಾಗಿ ಬೆಳ್ಳಿಗಾಗಿತ್ತು.

ತಾನೇ ಮೈಥಿಲಿಯನ್ನು ಪಾಪದಿಂದ ಪುಣ್ಯದ ಹಾಡಿಗೆ ತರಲು ಯತ್ನಿಸಿದು ಸದಾಸಂದರ್ಭಿಗೆ ಮಡೆತುಹೋಗಿತ್ತು. ಪಾಪ ಪುಣ್ಯಗ ಜೋಂಡೂ ಈಗೆ ಅವನಿಗೆ ಗೊತ್ತಿರಲಿಲ್ಲ. ಬೇಕಾಗಿಯೂ ಇರಲಿಲ್ಲ. ಈಗ ಅವನಿಗೆ ಗೊತ್ತಿದ್ದು ದು ಒಂದೇ-ಬೇಕಾಗಿದ್ದು ದೂ ಒಂದೇ. ಅದು ಮೈಥಿಲಿ. ಮನಸ್ಸಿನ ಒಂದೊಂದು ಹನಿ ಕೂಡ ಮೈಥಿಲಿಗಾಗಿ ಕಾತರಿಸುತ್ತಿತ್ತು. ಈ ಅಸಾಧಾರಣ ಆಸೆ. ಹಿಂದೆಂದೂ ಕಾಣಿದ ಈ ಕಾಮದ ಹುಷ್ಟಹೋಳಿ ಯಲ್ಲಿ ಸದಾಸಂದರ್ಭ ವಿಚಾರಕ್ಕಿಂತ ಕೊಳ್ಳಿ ಕೊಂಡು ಹೋಗಿತ್ತು. ಬಯಕೆಯ ಮಹಾಪ್ರವಾಹದಲ್ಲಿ ಅವನೀಂದು ಕೀರಿಯ ನಾವೆ. ಅದು ಒಯ್ಲಲ್ಲಿಗೆ ಅವನ ಪ್ರಯಾಣ ! ಗುರುಗಳು, ಆಶ್ರಮ, ಪಾಪ-ಪುಣ್ಯ ಯಾವುದೂ ಈಗ ಅವನಿಗೆ ನಿಜವಲ್ಲ. ಅವನ ಕಣ್ಣಿನ ಧ್ವನವಾರ, ದಾರಿ ತೋರು ತ್ತಿದ್ದು ಮೈಥಿಲಿಯ ರೂಪ. ದಾರಿಗೇಯತ್ತಿದ್ದು ಮೈಥಿಲಿಯ ಬಯಕೆ. ಒಂದೆರಡು ಕ್ಕೂ ಮನಸ್ಸಿನಲ್ಲಿ ಹೋಡ ಮನಸುಕಿತ್ತು. ತಾನು ಆಶ್ರಮ ಬಿಟ್ಟು ಹೋಗುವುದು ಸರಿಯೇ ? ಆಮೇಲೆ ಗುರುಗಳಾದರೂ ಏನೆಂದುಕೊಂಡಾರು ! ಎನ್ನುವ ಯೋಜನೆ ಒಂತು. ಕೊಂಡ ಹೊತ್ತು ಉತ್ತರ ಕಾಣಿದ ಮನಸ್ಸು ತಬ್ಬಿಬಾಬುಯಿತು. ಆದರೆ ಮರುಗಳಿಗಿಯೇ ಹೊಸ ಯೋಜನೆ. ಗುರುಗಳಿಗೆ ತಿಳಿಯದಂತೆಯೇ ಮೈಥಿಲಿಯ ಮನಿಗೆ ಹೋಗಿ ಗೋಪ್ಯವಾಗಿ ಒಂದು ಬಿಟ್ಟರೇ ! ಇವಾಗಿ ಮೈಥಿಲಿಯಾಬ್ಜು ನರ್ತಕಿ. ವಿಲಾಸದ ವಸ್ತು. ಭೋಗಸಾಮಗ್ರಿ. ಅಂದಮೇಲೆ ಅದರಲ್ಲೇನು ತಪ್ಪ ? ಹಾಗೆ ಮಾಡಿದರೂ ಪರವಾಗಿಲ್ಲ ಎನಿಸಿತು. ಆದರೆ ಈ ರೂಪದಲ್ಲಿ ಮೈಥಿಲಿಯ ಬಳಿಗೆ ಹೋಗುವುದೇ ? ರಾಜಧಾನಿಯ ಪ್ರಸಿದ್ಧ ನರ್ತಕಿ. ಯಾವಳಿಬ್ಬಳ ಕಡೆಗಣ್ಣಿನ ಕುಡಿಸೋಣಿಕ್ಕೊಂಡಕಾಳುಗಿ ಕೋಟ್ಯಾ ಧೀಶ್ವರರೇ ಕಾದು ನಿಂತಿರುವರೋ, ಅಂತಹವಳ ಬಳಿಗೆ ಭಿಕಾರಿಯಂತೆ ಹೋಗುವುದೇ ! ಭಿ ! ಅದು ಸಾಗದು ! ಈ ಸನ್ಯಾಸವನ್ನು ನಾನೇಕೆ ಕೈಗೊಂಡಿಸೋಣಿ ಎಂದು ತನ್ನ ಮೇಲೆಯೇ ಸದಾಸಂದರ್ಭಿಗೆ ಕೋಪ ಬಂದಿತು. ತನ್ನನ್ನು ತನ್ನ ಮೂಲವರ್ತನಕಾಳುಗಿ ಹಳಿದುಕೊಂಡ. ಸನ್ಯಾಸವನ್ನು ಮನಸಾರ ಶಪಿಸಿದ. ಸನ್ಯಾಸ ಮನುಷ್ಯನಿಗೆ ಮಗ್ಗುಲಮುಳ್ಳ.

ಅದನ್ನು ಕೊಡಿದುಹಾಕಿದರೇ ಮನುಷ್ಯನಿಗೆ ಕಲ್ಪಣಾ ಎನ್ನುವ ತುತ್ತ ಶುದಿವರೆಗೂ ಅವನ ಈ ವಿಚಾರ ಏರಿತು. ವಿದ್ಯಾರಣ್ಯರ ಶಿವ್ಯ, ಯುವಕ ಸನ್ಯಾಸಿ, ಅಖಂಡಬೃಹತ್ತಾರ್ಥ ಸದಾನಂದ, ಆ ಕ್ವಾಣದಲ್ಲಿ, ಬೆಳುದಂಗಳ ರಾತ್ರಿಯಲ್ಲಿ, ನದಿಯ ದಡದಲ್ಲಿ ನಿಂತು, ಮೈಧಿಲಿಯ ವಿರಹದಲ್ಲಿ ಒದ್ದಾ ದುತ್ತಾ, ತನಗೆ ಸಹಜವಲ್ಲದ ಹೊಸ ವಿಚಾರದ ವಿಷಭಕ್ರವ್ಯಾಹಾಂತರದಲ್ಲಿ ಸಿಕ್ಕು ಸುರುಳಿ ಸುತ್ತುತ್ತೀದ್ದ. ತನ್ನನ್ನು ತಾನು ಮರೆತ್ತಿದ್ದ. ತಾನೆಲ್ಲಿರುವೆ ಸೆಂಬುದನ್ನು ಯಾವಾಗಲೋ ನೆನಪಿನಿಂದ ಅಳಿಸಿಬಿಟ್ಟಿದ್ದ.

ಇದ್ದ ಕ್ಷುದ್ರಂತೆ ಆಶ್ರಮದಿಂದ ಪೂಜ್ಯ ವಿದ್ಯಾರಣ್ಯರ ಧ್ವನಿ. ಗಂಭೀರವಾದ ಧ್ವನಿ. ಶಂಖನಿನಾದ ಗಾಳಿಯಲ್ಲಿ ತೂರಿ ಬಂದು ಕಿವಿಗಳಲ್ಲಿ ಕೆಂಬಿ ಬಂದು ಬಗೆಯ ಕಟ್ಟಮಾಧುರ್ಯದಿಂದ ಮೈ ಜುಮೈನಿಸುವಂತೆ ಅವರ ಧ್ವನಿ. “ಸದಾನಂದ, ಮಗು, ಸದಾನಂದ” ಎಂದು ಕೂಗಿದರು. ತಾಯಿ ತನ್ನ ಮಗು ದಾರಿ ತಪ್ಪಿಸಿಕೊಂಡೆಲ್ಲಿಯೋ ಹೋಗಿಬಿಟ್ಟಿದೆ ಯೆನ್ನುವ ಕಳವಳದಲ್ಲಿ ಕೂಗುವಂತಿತ್ತು ಅವರ ಮಾತಿನ ಬಗೆ, ಅದರಲ್ಲಿನ ನುಮಕೆ. ಕೊಟ್ಟಿಗೆಯಲ್ಲಿ ಕಟ್ಟಿಹಾಕಿರುವ ಹಸು, ತನ್ನ ಎಳಗು ಹುಚ್ಚ ಮುಚ್ಚಾಗಿ ಕುಣಿದು ಭಾವಿಯ ಬಳಿ ಬಂದಾಗ ಕೂಗುವಾಗಿನ ಕಾತರ ಸರಿತ ವಾತ್ಸಲ್ಯದ ಪ್ರತೀಕವಾಗಿತ್ತು. ಕೂಗಿದು ಹೊದಲೆನ್ನೈ ಸದಾನಂದನಿಗೆ ಕೇಳಲಿಲ್ಲ. ಎರಡನೆಯ ಬಾರಿಯ ಕೂಗು ಕೇಳಿ ಸದಾನಂದ ಎದ್ದನಿಂತ. ಹೋಗಲೇ ಬೇಡವೇ ಎಂದು ಅರೆಗಳಿಗೆ ಚಿಂತಿಸಿ ಒಳ್ಳದ ಪೆಚ್ಚಿಗಳನ್ನು ಆಶ್ರಮದ ಕಡೆಗೆ ಸರಿಸಿದ.

ವಿದ್ಯಾರಣ್ಯರ ಆಶ್ರಮದ ಬಳಿಗೆ ಬಂದು ಒಳಗೆ ಕಾಲಿಡುತ್ತಿದ್ದಂತೆಯೇ ಅವನ ಕಣ್ಣಿಗೆ ಮೊದಲು ಬಿದ್ದು ಮೈಧಿಲೀ. ಈ ಮೈಧಿಲೀ ನಗರದಲ್ಲಿ ಕಂಡ ನರ್ತಕಿ ಮೈಧಿಲಿಯಲ್ಲ. ನಗರದ ಶೃಂಗಾರ, ಅಲಂಕಾರ ಗ್ರಾಹವು ಇಲ್ಲದ ನಿರಾಭರಣ ಸುಂದರಿ. ನಿಸರ್ಗದ ಸಹಜ ಸೌಂದರ್ಯ ಅವಕಳ್ಳಿ ಪರಿಪೂರ್ಣವಾಗಿತ್ತು. ಸಾಮಾನ್ಯವಾದ ಬಂದು ವಸ್ತು ಹೊಟ್ಟ ಅವಳ ದೇಹದ ಆಕರ್ಷಣೆ ಹೊದಲಿಗೆ ನೂರುಮುಡಿಯಾಗಿತ್ತು. ಮುಖದಲ್ಲಿ ಧರಿಸಿದ್ದ ಕುಂಕುಮದ ಬೋಟ್ಟು ಆಹ್ವಾನಕೊಡುತ್ತಿತ್ತು. ಸದಾನಂದ ತನ್ನ

ವಾತಾವರಣ, ತಾನಿರುವ ಸ್ಥಳ ಮರೆತು, ಉದ್ದೇಕದಿಂದ “ಮೈಥಿಲೀ” ಎನ್ನು ತಾತ್ತ್ವ ಮುಸ್ನುಗ್ಗಿದ. ಮೈಥಿಲೀ ಕಾಲಿಗೆರಿದಳು.

“ಪಾಪಿಯ ಪಾಪ ತೋಳಿಯಲು ಬಂದ ಪುಣ್ಯಮೂರ್ತಿ. ಪುಣ್ಯದ ಹಾದಿ ತೋರಿ ಕಾಪಾಡಬೇಕು” ಎಂದು ದೈನ್ಯವಾಗಿ ಬೇಡಿಕೊಂಡು ಮೈಥಿಲೀ ಕಾಲಿಗೆ ತಲೆ ಮುಟ್ಟಿಸಿದಳು.

ಸದಾನಂದನಿಗೆ ನದಿಯ ಪ್ರವಾಹವೆಲ್ಲ ತನ್ನ ಮೇಲೊಮ್ಮೆಗೇ ನುಗ್ಗಿದಂತಾಯಿತು ಏನೂ ಕಾಣಿಸದು. ಎಲ್ಲ ಕಗ್ಗತ್ತಲು. ಮನಸ್ಸು ದಾರಿಗಾಣದೇ, ಕಣ್ಣ ಕಾಣದೆ ಧಿಟ್ಟನೇ ನಿಂತಂತಾಯಿತು!

“ಮಾಯೆ ಕಳಚಿ ಬಂದಿದೇನೆ. ನನ್ನ ಎಲ್ಲವೂ ಬೇರೆಯವರದು. ನನ್ನ ಆತ್ಮ ಮಾತ್ರ ನನ್ನದು. ಅದನ್ನು ಇಸಿಕೊಳ್ಳಲು ಬಂದಿದೇನೆ. ಅನುಗ್ರಹಿಸಿ ಪಾಪಿಯನ್ನು ಉದಾಧರಮಾಡಬೇಕು.” ಎಂದು ಅಂಗಲಾಚಿ ಕೊಂಡಳು ಮೈಥಿಲೀ.

ಸದಾನಂದ ಕಲ್ಲಿನ ಮೂರ್ತಿಯಂತೆ ನಿಂತಿದ್ದ. ತನ್ನ ನ್ನು ತಾನೇ “ಪಾಪಿ”ಯೆಂದು ಅವಳು ಕರೆದುಕೊಂಡುದರಿಂದ ಅವನಿಗೆ ಈಗ ಯಾವ ಒಳ ಆನಂದವೂ ಆಗಲಿಲ್ಲ. ಅದಕ್ಕೆ ಬದಲಿಗೆ ಜೀಳು ಕುಟುಂಬಿದಂತೆ ಹೃದಯದಲ್ಲಿಂದು ವೇದನೆ. ಅವಳನ್ನು ಆಶೀರ್ವದಿಸಲು ಕೈ ಮುಂದೆ ಬರಲಿಲ್ಲ. ಮನಸ್ಸಿನಲ್ಲಿ ಯಾವ ವಿಚಾರವೂ ಹೊಳಿಯಲಿಲ್ಲ. ಬಾಯಲ್ಲಿ ಮಾತು ಹೊರಡಲಿಲ್ಲ. ಉಸಿರು ಕೂಡ ನಿಂತುಹೋದಂತೆ, ಕಲ್ಲಿನಲ್ಲಿ ಕಡೆದ ಮಾನುಷ ವಿಗ್ರಹದಂತೆ ಸದಾನಂದ ನಿಂತಿದ್ದ.

“ಮಗು, ಯಾಕೆ ಹಾಗೆಯೇ ನಿಂತೆ. ಪಾಪಿಯನ್ನು ಅನುಗ್ರಹಿಸಬಾರದೇ?” ಎಂದರು ವಿದ್ಯಾರಜ್ಞರು. ಅಂಬಿನೇಟು ಬಂದೆದೆ ಹೊಕ್ಕುಂತೆ ಸದಾನಂದನ ಹೃದಯ ತೆಲ್ಲಣಿಸಿತು. ಸಾಗರದ ಫುಜರ್ ನೆಯಂತೆ ರಕ್ತ ಹೊರಿಯುತ್ತಿತ್ತು. ದುಃಖದ ಮಹಡಾಕಾಶ ಮೇಲ್ಮೈ ಸುಕಿದಾಗ, ಸುತ್ತೆಲ್ಲ ಬರಿಯ ಕಡಲೋ ಕಡಲಾದಾಗ ಹುಲ್ಲುಕಡ್ಡಿಯೊಂದರಮೇಲೆ ನಿಂತೆ ಬಂದು ಇರುವೆಯಂತಾಗಿತ್ತು. ಅವನ ಹೃದಯ. ತನಗನ್ನು ಇಟ್ಟಲ್ಲ. ಪರಾತವ್ಯಾಯದೇ ಎಂದು ನಿರಾಸಯಲ್ಲಿ ಮುಖಗಿತು. ಇದುವರೆಗೂ

ಅಜೇತನವಾಗಿದ್ದ ಮೈ ಸಡಿಲವಾದಂತಾಗಿ ಗುರುಗಳ ಕಡೆಗೆ ತರುಗಿದ. ಅಶ್ರಮದೊಳಕ್ಕೆ ಕಾಲಿಟ್ಟಾಗಿನಿಂದಲೂ ಅವರು ಅಲ್ಲಿಯೇ ಕುಳಿತುದನ್ನು ಅವನು ನೋಡಿಯೇ ಇರಲಿಲ್ಲ. ಅದೇ ನಗು. ತೇಜಪುಂಜ ಮುಖ. ಸದಾಸಂದನ ಹೃದಯ ಬಿಚ್ಚಿತು. ಕಚ್ಚಿಕೊಂಡಿದ್ದ ಕಂಠ ದಾರಿ ಕೂಟಿತು. ಕಣ್ಣಿನಲ್ಲಿ ಒಮ್ಮೆಗೇ ನೀರಾಡಿತು. ಉಮ್ಮೆ ಇದಲ್ಲಿ ಬಿಕ್ಕಿಬಿಕ್ಕು ಅಳುತ್ತು ಗುರುಗಳ ಕಾಲಿಗೆ ಬಿದ್ದ.

“ನಾನು ಮಹಾಪಾಪಿ, ತಂಡಿ, ನನ್ನನ್ನ ಕ್ಷಮಿಸಿ. ಅನುಗ್ರಹಿಸಿ.”

ವಿದ್ಯಾರಣ್ಯರು ತಿಳಿನೀರಿನ ಕೊಳದಲೆಯ ಕುಳಿನಗೆ ಸಕ್ಕು ಮೆಲ್ಲನೇ ಅವನ ತಲೆ ಸೇವಿಸಿದರು. ಸದಾಸಂದನ ಮನಸ್ಸಿಗೇನೋ ಒಂದು ಬಗೆಯ ಶಾಂತಿ, ಸಮಾಧಾನ ಒಂದಂತಾಯಿತು. ಇದುವರೆಗೂ ಮನಸ್ಸಿನಲ್ಲಿದ್ದ ಬಿರುಗಾಳಿ ಇದ್ದಕ್ಕಿದ್ದಂತೆ ಇಲ್ಲವಾಗಿ ಜೇತನದ ಕುಡಿದೀಪ ಸೇರಬಾಗಿ ಉರಿಯಲಾರಂಭಿಸಿತು. ವಿದ್ಯಾರಣ್ಯರು ಎರಡೂ ಕೈಗಳಿಂದ ಅವನನ್ನು ಮೆಲ್ಲನೇ ಹಿಡಿದು ವೇಗಿಬ್ಬಿಸಿದರು. ಸದಾಸಂದ ಕೈಮುಗಿದು ಕೊಂಡು ಗುರುಗಳ ಎಡಪಕ್ಕಕ್ಕೆ ಸಿಂತ. ಮೈಥಿಲೀ ಒಂದು ವಿದ್ಯಾರಣ್ಯರಿಗೆ ಸಮಸ್ಯೆರಿಸಿ ಬಲಗಡಿಗೆ ನೀಡತಕು.

“ಮಗು, ಕ್ಷಮೆ ನೀಡಲು ನಾನಾರು? ಸರ್ವಕ್ರಿಯೆಗಳಿಗೂ ಜೊಡಿಯಾದವನೊಬ್ಬನು ಮಾತ್ರ ಕ್ಷಮೆ ನೀಡಬಲ್ಲವನು. ನಾವು ಪಾಪಿ ಗಳಿರಬಹುದು. ಪುಣ್ಯವಂತರಿರಬಹುದು. ಅದನ್ನು ನಿರ್ಣಯಿಸುವುದು ನಿಮ್ಮಿಂದ ಸಾಧ್ಯವಿಲ್ಲ. ಪರಿಪೂರ್ಣತೆ ಪಡೆದವನೊಬ್ಬನೇ ಎಲ್ಲವನ್ನೂ ತಿಳಿಯಬಲ್ಲ. ಮಾನವನ ದೃಷ್ಟಿ ಒಹಳ ಸಂಕುಚಿತ. ಒಹಳ ಸಣ್ಣದು. ಸಹಜವಾಗಿಯೇ ಅದು ತವ್ವಿ ನೋಟದಿಂದ ನೋಡುತ್ತದೆ. ನಮಗೆ ಒಂದು ಪಾಪವಾಗಿ ಕಾಣಬಹುದು. ಅದೇ ಮತ್ತೊಬ್ಬಿಗೆ ಪುಣ್ಯವಾಗಿ ತೋರಬಹುದು. ಇವೆರಡರ ಒಕ್ಕೂಟವೇ ಜೀವನ. ಹಗಲು ರಾತ್ರಿಗಳ ಕೂಡಿಕೆಯಿಂದಲೇ ದಿನ. ಕೃಷ್ಣ ಪಕ್ಕ, ಶುಕ್ಲಪಕ್ಕಗಳ ಸೇರುವಿಕೆಯಿಂದಲೇ ಮಾಸ. ಅಂತೆಯೇ ಪಾಪ-ಪುಣ್ಯಗಳ ಮಿಶ್ರಣ ನಮ್ಮೆ ಬಾಳು. ನಮ್ಮೆ ನೋಟ ಹಿರಿದಾದಷ್ಟು, ನಮ್ಮೆ ಬಾಳು ಬೆಳೆದಷ್ಟು, ನಮ್ಮೆ ಹೃದಯ

ವಿಸತ್ತಮಾದಷ್ಟ್ಯ ಅವರೆಗಳಿರದರ ಏಕ್ಯ ನಮಗೆ ತೋರುತ್ತದೆ. ಆ ಭಾವನೆ, ಆ ಅನುಭವ, ಆ ಕಲ್ಪನೆ ಬಂದಾಗ ಮಾತ್ರ ಸಾಧನೆ ಸಾಧ್ಯ. ಸಾಧನೆ ಸಾಧ್ಯಕ!”

ವಿದ್ಯಾರಣ್ಯರು ಮಾತ್ರ ಮುಗಿಸಿ ಮುಗುಳು ನಕ್ಕರು. ಮೈಥಿಲೀ, ಸದಾನಂದರ ಹೃದಯಗಳಲ್ಲಿ ಹೂ ಜೆಲ್ಲಿದಂತಾಯಿತು. ಇಬ್ಬರೂ ನಿಂತಲ್ಲಿಂದಲೇ ಗುರುಗಳಿಗೆ ತಲೆಬಾಗಿದರು. ವಿದ್ಯಾರಣ್ಯರು ಕಣ್ಣು ಮುಚ್ಚಿ ಸಮಾಧಿಸಲ್ಪಿ ಹೊಕ್ಕರು. ಬೆಳುದಿಂಗಳು ಹೊರಗೆ ಪ್ರಪಂಚವನ್ನು ಲಾಲ್ ತನ್ನ ಎತಾಲಹೃದಯದಲ್ಲಿ, ಹಾಲುನಗೆಯಲ್ಲಿ ತೇಲಿಸುತ್ತತ್ತು.

ಕರ್ತಾವಿದ

“ನನಗಡು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಚರ ಹುಯ್ಯತ್ತೀಯಮಾನ್ಯ?”

“ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?”

“ಇಷ್ಟು ದಿನವರಲ್ಲಿಲ್ಲವೇನಮ್ಮೆ—ಇನ್ನು ಮೇಲೆಯೂ ಹಾಗೆಯೇ. ಹೊರಿನ ಪ್ರಪಂಚಕ್ಕಿಂತ ನನ್ನ ಈ ಪ್ರಪಂಚವೇ ವಾಸಿ. ನನ್ನನ್ನ ನೋಡಿ ತಿರಸ್ಕರಿಸುವವರು ಇಲ್ಲಿಲ್ಲ.”

“ನಿನ್ನನ್ನ ತಿರಸ್ಕರಿಸುವರೇ, ಮಗು? ಇಷ್ಟು ಜೆನ್ನಾಗಿ ಜಿತ್ತು ಬರಯುವೆ. ಈಗಾಗಲೇ ನಿನ್ನ ರೆಸರು ಎಲ್ಲಿಲೂ ಕೇಳುತ್ತಿದೆ. ಉತ್ತಮ ಕಲಾವಿದಸಂದು ಜನ ನಿನ್ನನ್ನ ಹೊಗಳುತ್ತಿದಾರ. ಪತ್ರಿಕೆಗಳಲ್ಲಿ ನಿನ್ನನ್ನ ಹೊಗಳಿ ಬರುದಂತ್ಯ ನಿಂದೇ ನನಗಿ ತೋರಿಸಿದೆ. ಮತ್ತೆ, ತಿರಸ್ಕಾರ ವೆಲ್ಲಿಯದು, ಮಗು?”

“ಅಮ್ಮ, ನಿನು ನನ್ನನ್ನ ನೋಡುತ್ತಿರುವದು ನಿನ್ನ ಘೃತ್ಯಾಗಿಯಂದ. ಪ್ರಪಂಚದ ಕಣ್ಣಿನಿಂದಲ್ಲ. ತಾಯಿಯ ಕಣ್ಣಿಗೆ ಮಗ ಹೇಗೆ ಧ್ವರಿ ಜೆನ್ನೇ! ಅದರೆ ಪ್ರಪಂಚದ ಕಣ್ಣಿಗೆ!—ನಾನು ಬೀದಿಯಲ್ಲಿ ಹೊಗುತ್ತಿದ್ದರೆ ನನ್ನನ್ನ ನೋಡಿ ನಗುವವರೆಪ್ಪು ವುಂದಿ ಗೊತ್ತೇ? ಎದೆ ಕಿವಿಚಿ ಹೊಗುತ್ತಿದ್ದಮ್ಮ, ಅವರ ನಗು ಕೇಳಿ. ಮಕ್ಕಳು ಮಂದಿಂದ ನನ್ನನ್ನ ಕಂಡೇ ಕಿರಿಚಿ ಬುಡಿಹೊಗುತ್ತಿವೆ. ಹುಣಿನ್ನು ಮುಕ್ಕಿಧರೆ ಹುವು ಕೂಡ ಸೆಟೆದುಕೊಂಡು ಮುಳ್ಳಾಗುವುದೋ ಏನೋ! ಅಮ್ಮ—”

“ಇಲ್ಲ, ಮಗು. ನಿನು ಹಾಗೆಲ್ಲ ಅನ್ನ ಭಾರದು. ನಿನಗೆ ಇಂತ್ಯಾಗಿ ಏನಾಗಿರುವದು—?”

“ಅಮ್ಮ, ಈ ಸುಟ್ಟ ಮುಖವನ್ನು ಹೇಗೆ ತೋರಿಸಲಬ್ಬು? ಯಾರಿಗೂ ತೋರಿಸಲು ನಾಬಿಕೆಯಾಗುವುದುಂತ್ತು. ನಿನು ಹೆಚ್ಚಿತಾಯೆ.

ನಿನ್ನ ಮುಂದೆ ಬರಲೂ ಒಂದೊಂದು ಬಾರಿ ಮನಸ್ಸು ಅಳುಕುತ್ತದೆ. ನಾನೇಕೆ ಹೀಗೆ ಹಬ್ಬಿದೆನೋ ಎನಿಸುತ್ತದೆ.”

“ಹಾಗನ್ನಬೇಡ. ಮಗು—”

“ಅವ್ಯಾ, ನಾನು ಸತ್ತರೇ ವಾಸಿಯಲ್ಲವೇನಮ್ಮೆ?”

“ಭೀ! ಕೆಟ್ಟಮಾತಾಡಬೇಡ—”

ತಾಯಿ ಕಣ್ಣೊಳ್ಳಿ ರೆಸಿಕೆಂಡರು. ಎದುರಿಗೆ ಮಗ. ವಿಖಾತಿ ಕಲಾವಿದ. ಚಿಕ್ಕತನದಲ್ಲಿಯೇ ಚಿತ್ರ ತೆಗಿಯುವದರಲ್ಲಿ ಹೆಸರು ಪಡೆದವನು. ಎಲ್ಲರ ಬಾಯಲೂ ಅವನ ಹೆಸರೇ. ಸಾವಿರ ಹುಂದಿ ಅವನಿಂದ ಚಿತ್ರ ಬರಿಯಿಸಿಕೊಳ್ಳಲು ಇಚ್ಛೆ ಪಡುವರು. ಆದರೆ ಅವನಿಗೆ ಮನಸ್ಸಿನಲ್ಲಿ ಶಾಂತಿ ಇಲ್ಲ. ಹೃದಯದಲ್ಲಿ ಬೆಂಕಿ—ಜ್ವಾಲಾಮುಖಿ ಹುದುಗಿದೆ. ಇಷ್ಟೆಲ್ಲ ಕಾರಣ, ಅವನ ಮುಖ. ಆಳೇನೂ ಸಣ್ಣವನಲ್ಲ. ಹೃಷ್ಣಪುಷ್ಟವಾಗಿಯೇ ಬೆಳೆದವನು. ಕಟ್ಟುಮುಸ್ತಾದ ದೇಹ. ಹಿಂಭಾಗದಿಂದ ಸೋಡಿದರೆ ಸುಂದರ ನಾಗಿಯೇ ತೋರುವನು. ಒಂದೊಂದು ಇಂಗ್ವೂ ಅಜ್ಞಗೆ ಹಾಕಿ, ಮಾಡಿ, ಕೂಡಿಸಿದಂತಿತ್ತು. ಸಮರೂಪ. ಆದರೆ ಮುಖ ಮಾತ್ರ ವಿಕಾರ. ಅಗಲವಾಗಿ ಕಾಂತಿಯುತವಾದ ಕಣ್ಣಗಳು ತೀಕ್ಷ್ಣ ತೆಯಿಂದ ಹೊಳೆಯುತ್ತಿದ್ದುವು. ಆದರೆ ಹಣೆಯಮೇಲೆ—ಕೆನ್ನೆಯಮೇಲೆ, ಸೋಡಲಾಗದಂತೆ ವಿಕಾರ ಗೆರೆಗಳು. ಸುಕ್ಕು ಸುಕ್ಕು. ಜವುವನನ್ನು ಕಿತ್ತು ದಿಗ್ಳಿ ಕಟ್ಟಿ ನಡುವೆ ಕೆತ್ತಿದಂತೆ, ಉತ್ತಂತೆ, ತೋರುತ್ತಿತ್ತು. ಈ ಮುಖದ ಬಗೆಯಿಂದಲೇ ಅವನಿಗೆ ಚಿಕ್ಕಂದಿಸಿದಲೂ ದುಃಖ. ಎಳತನದಿಂದಲೂ ಸರಿಯವರಂದ ಬೈಗಳು, ಕುಹಕ, ವ್ಯಂಗ್ಯಹಾಸ್ಯ. ಅದು ಇಂದಿನವರೆಗೂ ಸಿಂತಿರಲಿಲ್ಲ. ಒಮ್ಮೆಯೇನಾದರೂ ಅಪ್ಪಿತಪ್ಪಿ ಹೊರಗೆ ಹೊರಟನೀದರೆ ಸರಿ. ಎಲ್ಲರ ಕಣ್ಣಾಳ್ಳಿ ಅವನ ಮೇಲೆಯೇ! ಎಲ್ಲರೂ ತನ್ನನ್ನೇ ಸೋಡುತ್ತಿರುವರು. ತನ್ನನ್ನು ತಿರಸ್ಯಾರದಿಂದ ಸೋಡುವರೆನ್ನುವ ವಿಕಾರ ಅವನ ಸೂಕ್ಷ್ಮ ಹೃದ್ದಯಕ್ಕೆ ನಾಟಿತ್ತು. ಅದರಿಂದ ಮುಳ್ಳ ಹತ್ತಿದ ಕೈ ಹಿಂದಕ್ಕೆ ಲಿದುಕೊಳ್ಳಲಂತೆ ನಂತೆ ಮನಿಗೆ ಓಡಿಬರುತ್ತಿದ್ದು. ಮತ್ತೆ ತನ್ನ ಕೋಣೆಯಾಯಿತು. ಚಿತ್ರದ ರಚನೆಯಾಯಿತು. ಯಾರನ್ನೂ ಕರೆಯುತ್ತಿರಲಿಲ್ಲ

ಯಾರೆ ಮನೆಗೂ ಹೇಗೆತ್ತಿರಲಿಲ್ಲ. ದೂರದ ಹಳೆಯ ಸ್ನೇಹಿತನೊಬ್ಬ ಮನೆಗೆ ಬಂದು ಚಿಕ್ಕಗಳನ್ನು ತೆಗೆದುಕೊಂಡು ಹೋಗಿ ಮಾರುತ್ತಿದ್ದು. ಬಂದ ಹಣ ದಲ್ಲಿ ಜೀವನ ಹೇಗೋ ಹಾಗೆ ಸಾಗುತ್ತಿತ್ತು. ಅವನಿಗೆ ಮನಸ್ಸು ಸಮಾಧಾನವಿಲ್ಲ. ತಾಯಿಗೂ ಸಮಾಧಾನವಿಲ್ಲ. ಅವನಿಗೆ ತನ್ನ ವರೂಪದಿಂದ ಕುಗ್ಗಿದ ಹೃದಯ. ತಾಯಿಗೆ ಅವನ ನೋವಿನಿಂದಾದ ನೋವು. ಜಡಿಗೆ ಅವನನ್ನು ಸುಖಗೊಳಿಸಲು ಸೂಸೆ ತಡುವ ಆಸೆಯ ಹೃದಯ!

“ಹಾಗನ್ನು ಭಾರದು, ಮಗು. ಆಗಲೇ ಅವರಂತಿ ಹೇಳಿ ಕೊಸಿದೆ. ನಾಳೆ ಬರುವರು.”

“ಯಾರು? ಅಯ್ಯೋ! ಬೇಡಮ್ಮೆ. ಅವರೂ ನನ್ನ ಮುಖ ಕಂಡು ಉಗಿಯಲಿ ಎಂದೇನಮ್ಮೆ?”

“ಇಲ್ಲ, ಮಗು. ಅವರು ಅಂತಹವರಲ್ಲ. ಹುಡುಗಿಯನ್ನು ನೀನು ನೋಡು. ಒಪ್ಪಿದರೆ—”

“ಅಮ್ಮೆ—ನಾನು—ಹುಡುಗಿಯ ಮುಂದೆ ಬಂದು—ಇಲ್ಲ! ಇಲ್ಲ! ಸಾಧ್ಯವಿಲ್ಲ!”

“ಬೇಡ, ಮಗು. ನೀನು ನಿನ್ನ ಕೋಣೆಯೊಳಿಗಿಂದಲೇ ನೋಡು.”

“ಕಳ್ಳತನದಲ್ಲಿ ನೋಡುವುದು ಬೇಡಮ್ಮೆ. ಇವ್ವಾಗಿ ಹುಡುಗಿಯನ್ನು ನಾನು ಒಪ್ಪಿದರೂ ಹುಡುಗಿಗೆ ನಾನೊಪ್ಪಿಗೆಯಾಗಬೇಡವೇ? ನೀನೇ ಹೇಳಿಮ್ಮೆ—ಈ ಮುಖ ಕಂಡು ಯಾವ ಹುಡುಗಿಯಾದರೂ ಒಪ್ಪುವಳೆ? ನಿಜ. ನನಗೇನೋ ಬೇಕಾಗಿದೆ. ನನ್ನ ಹೃದಯಕ್ಕೆ ಶಾಂತಿ ನೀಡುವ ಹೃದಯ ಬೇಕಾಗಿದೆ. ಸುಖದ ಅಮೃತದ ಹೊಳೆಯನ್ನು ನನ್ನ ಬೇವನದಲ್ಲಿ ಹರಿಸುವವರೂ ಬೇಕಾಗಿದೆ. ನನ್ನ ಕತ್ತಲೆಯಲ್ಲಿ ಬೆಳ್ಳು ನೀಡುವವರೂ ಬೇಕಾಗಿದೆ. ಆದರೆ ಅಮೃತ ಕೊಟ್ಟು ಏನ ಕುಡಿಯುವವರು ಯಾರಿದಾರಮ್ಮೆ?”

ಮೋಹನ ತಾಯಿಯಿಂದ ಆ ಕಡೆಗೆ ಸರಿದು ನಿಂತ. ತಾನೇ ಚಿತ್ತಿಸಿದ ಪರಿವನ ಮೂರ್ತಿ. ಉಳಿದೆಲ್ಲ ಚಿಕ್ಕಗಳ ತಿವನಲ್ಲಿ ಆ ಚಿಕ್ಕದ ಶಿವ. ಮುಖದಲ್ಲಿ ಭಾವನೆಯೇ ಕಾಣದ ಶಿವನಲ್ಲ. ಬರಿಯ ಚಂಡಾಚಳಿ

ಘಾರಿಯಲ್ಲ. ಇದು ಪರಮಮಾನವ ತಿವನ ಮೂರ್ತಿ. ಮುಖದಲ್ಲಿ ತ್ಯಾಗದ ಮುಗುಳು ನಗೆ. ಕಣ್ಣಿನಲ್ಲಿ ಪ್ರೀಮದ ಕಾಂತಿ. ಬಲಗೈಯಲ್ಲಿ ವಿಷ—ಹಾಲಾಹಲ. ಆ ಕೈ ಬಾಯಿಯ ಕಡೆಗೆ ಕೊಂಜ ಹಿಡಿದೆ. ಎಡಗೈಯಲ್ಲಿ ಅಮೃತದ ಬಟ್ಟಲು. ಆ ಕೈ ಮುಂದೆ ನೀಡಿದೆ ದಾನ ಕೊಡುಪಂತೆ. ಸಾವಿಗ ಸಿದ್ಧನಾಥ ಪರಮತ್ಯಾಗಿ ತಿವ ಸಂಕೋಷದಿಂದ ಹಾಲಾಹಲ ಧರಿಸಲು ಹೊರಿಟಿದಾನೆ.

“ಹಾಲಾಹಲ ಕುಡಿಯುವ ಸಾಹಸ, ತ್ಯಾಗ, ಆ ಪರಶಿವನೊಬ್ಬ ನಿಗೆ ಮಾತ್ರ!” ಎಂದುಕೊಂಡ ಹೋಹನ.

“ಹಾಗನ್ನು ಬೇಡ ಮಗು. ಹೆಂಗಸಿಗೆ ರೂಪ ಬೇಕಿಲ್ಲ. ಗುಣ ಬೇಕು. ಒಪ್ಪಬೇಕಾದುದು ನಿನ್ನ ಮುಖವನ್ನಲ್ಲ. ನಿನ್ನ ಕಲೆಯನ್ನು—”

“ಕಲೆ! ಕಲೆ ಯಾರಿಗೆ ಬೇಕು? ಹೆಣ್ಣಿಗೆ ಕಲೆಯಲ್ಲಿ ಆಸಕ್ತಿಯಲ್ಲ; ಕಲಾವಿದನಲ್ಲಿ. ತಾನೊಬ್ಬ ಕಲಾವಿದನ ಹೆಂಡತಿಯಾಗುವೇನೇನ್ನು ನ ಹೆಮ್ಮೆ ಇಲ್ಲವುದೇ ಹೊರತು, ಆ ಕಲೆಯ ಹಿರಿಮೆಯಲ್ಲಿ ವಿಶ್ವಾಸವರುವುದಿಲ್ಲ. ರೂಪ ಯಾರಿಗೆ ತಾನೇ ಬೇಡ ಹೇಳಮ್ಮು?—ಸೀಸೂ ರೂಪವತಿಯಾದ ಸೊಸೆಯನ್ನೇ ಬಯಸುವುದಿಲ್ಲವೇ?”

“ಹೊಂ—”

“ಆತ್ಮಿಗೆ ರೂಪವತಿಯಾದ ಸೊಸೆಯ ಬಯಕೆ. ಹೆಣ್ಣಿಗೆ ರೂಪ ನರತ ಗಂಡನ ಬಯಕೆ. ಗಂಡಿಗೆ ರೂಪವತಿಯಾದ ಹೆಣ್ಣಿನ ಬಯಕೆ. ಅದು ಸಹಜ. ನನ್ನನ್ನು ಒಪ್ಪಿವರು ಯಾರಮ್ಮು?”

ವೋಹನನ ಕಣ್ಣಿನ ತುಂಬ ನೀರು ತುಂಬಿಕೊಂಡಿತು. ಮೂರು ಕಂಡದಲ್ಲಿ ಮುಕ್ಕಾಯಿತು. ಹೃದಯದ ನೂರು ಆಸೆ ಹೊಗಿಯಾಡು ಶ್ರಿದ್ವಾದು ಎಚ್ಚರಿತ್ತು ಉರಿಯುತ್ತಿತ್ತು. ಅವನಿಗೇನಕ ಆಸೆಯಿಲ್ಲದಿಲ್ಲ. ಅವನು ಕಲಾವಿದ. ಸೌಂದರ್ಯಪ್ರೇಮಿ. ಸೌಂದರ್ಯವನ್ನು ಎಲ್ಲಿ ಕಂಡರೂ ಸವಿಯುವ ರಸಿಕ ಮುಹೂರ್ನವನ್ನು. ಆದರೆ ತನ್ನ ಏಕಾರತೆಯಿಂದ ಅವನ ಮೂರನ್ನು ಕುಗಿ ಹೊಗಿತ್ತು. ಹೃದಯ ಬಹಳ ಸೂಕ್ಷ್ಮವಾಗಿ ಹೊಗಿತ್ತು. ಆಸೆಗಳು, ಆಕಾಂಕ್ಷೆಗಳನ್ನೆಲ್ಲ ಹೃದಯದಲ್ಲಿ ಗೋರಿಮಾಡಿದು ಯಿತ್ತು.

ಸಿದ್ದ- ಆದರೆ ಅವನು ಸುಖಾವಾಗಿ ಅದು ಸಾಂಕ್ಷಾರಿಕವರ್ತಿದ್ದರೆ ಇನ್ನೀನೂ?

ಹಿಂದೆ ಒಂದು ಬಾರಿ ಅವನು ಕಾಲೀಜಿನಲ್ಲಿ ಒದುತ್ತಿದ್ದಾಗ್ನಿ. ಅವನು ಚಂತೆಯ ಸಂಫಕ್ಕೆ ಒಂದು ತೈಲಚಕ್ರ ಬರೆದು ಕೊಟ್ಟಿದ್ದೇ. ಸಂಫದ ಉತ್ತಮದಂದು ಚಿತ್ರದ ಅನಾವರಣೋತ್ಸವವಿತ್ತು. ಅವನು ಚಿತ್ರ ಬರೆಯಾವಣೆಂದು ಯಾರಿಗೂ ಗೊತ್ತಿರಲ್ಲ. ಕಾಲೀಜಿನ ಬ್ರಿಂಗಾಲಿಟ್ಟರೆ ಎಲ್ಲದೂ ಅವನ ಕಡೆಗೆ ನೋಡಿ ಕಣ್ಣು ಹೊರಳಿಸುವವರೇ— ಇಲ್ಲ ಸಗುವವರೇ! ಅವನ ಮನಸ್ಸಿನ ಕುದಿ ಯಾರಿಗೂ ತಿಳಿಯದು. ಆದಿನ ಸಂಜೆ ಚಿತ್ರ ಅನಾವರಣವಾದವೇಲೆ ಚಿತ್ರ ಬರೆದವರು ಇವರೇ ಎಂದು ಅರ್ಥಕ್ಕಾಗಿ ಅವನನ್ನು ವೇದಿಕೆಯ ಮೇಲಕ್ಕೆ ಕೂಗಿದರು. ಆಗ, ಕೆಳಗಿನಂದ ತೀವ್ರ ಬೆಳಕು ಅವನ ಮೇಲೆ ಬೀಳುತ್ತಿರುವಾಗ,- ವೇದಿಕೆಯ ಮೇಲೆ ಒಂದು ನಿಂತಿದ್ದು. ಹೊಗೇಕೆ, ಮೆಚ್ಚಿಗೆ ಪಡೆದ ಹಿಗ್ಗಿನಲ್ಲಿ ಒಂದು ಅರೆನಿಮಿಷ ತನ್ನನ್ನು ತಾನೇ ಮರೆತ. ಬಣ್ಣಿದ ಪ್ರಪಂಚದಲ್ಲಿ ತೇಲಿದ. ಆದರೆ ಮರುನಿಮಿಷವೇ ನಗಿಯೊಂದು ಕಿವಿ ಹೊಕ್ಕು ಎದೆ ಕುಡಿತ ಹೆಚ್ಚಿತು. ನನ್ನ ಏಕಾರತೆಯನ್ನು ನೋಡಲು ಈ ವೇದಿಕೆ, ಈ ಬೆಳಕು, ಎಂದು ಹೃದಯ ಅಂದಿತು. ಮನಸ್ಸು ಹೂಂಗಿಟ್ಟಿತು. ಸರಿ, ಮೋದಲಿನ ದೈತ್ಯ ಉಕ್ಕಿತು. ಅಲ್ಲಿಂದ ಒಂದೇ ಹಾರಿಗೆ ಹಾರಿದ ಪಕ್ಕದಲ್ಲಿತ್ತು ಕೋಣಿಗೆ—ಅಲ್ಲಿಂದ ಮನಿಗೆ ಒಡಿದ. ಆದರೆ ವೇದಿಕೆ ಬಿಡುವ ಮೌಡಳು ಒಂದು ಸುಂದರ ಮುಖ—ಹೆಣ್ಣಿನ ಮುಖ ಕಂಡಿದ್ದು. ಮುಂದಿನ ಸಾಲಿನಲ್ಲಿ ಕುಳಿತಿದ್ದ ಹೆಣ್ಣು ಮಕ್ಕಳಲ್ಲಿಬ್ಬಳ ಮುಖ ಮುದ್ದಾಗಿತ್ತು. ಸುಂದರ ವಾಗಿತ್ತು. ಅವನು ಬಣ್ಣಿದ ಜಗತ್ತಿನಲ್ಲಿ ಯಾವುದನ್ನು ಆರಾಧಿಸುತ್ತಿದ್ದನೋ ಆ ಮೂರ್ತಿಗೆ ಜೀವಕಳಿ ಕೊಟ್ಟಂತಿದ್ದಳು ಆಕೆ. ಆ ಮುಡುಗಿ ಯಾರೆಂಬುದು ಅವನಿಗೆ ತಿಳಿಯದು. ಆಕೆಯು ಹೆಸರೇನಿಂಬುದೂ ತಿಳಿಯದು. ತಿಳಿದುದಿಕ್ಕೇ—ಆವಳ ಮುಖದ ಸೌಂದರ್ಯ. ಆ ಸೌಂದರ್ಯ ಅವನ ಮನಸ್ಸನ್ನು ಆಕ್ರಮಿಸಿಟ್ಟಿತ್ತು. ಏನೇ ಮಾಡಿದರೂ ಆ ಸೌಂದರ್ಯವನ್ನು, ಆ ಮುಖವನ್ನು ಮರೆಯಲಾಗಲಿಲ್ಲ. ತೂವಿನ ಸುಗಂಧಿದ್ದ

ನೀನಿವಿನಂತೆ ಒಂದೇ ಸಮನಾಗಿ ಅವನ ಮನಸ್ಸಿನ ಹಿನ್ನೆಲೆಯಲ್ಲಿ ಹಿಂಸೆ ಪಡಿಸುತ್ತಿತ್ತಾ. ಕೊಗೆಗೊಮೈ ಆ ಮುಖದ ಚಿತ್ರ ಬರೆದ—ಅದೂ ಹದಿನ್ನೆಡು ದಿನಗಳ ತಾಕಲಾಟೆದ ಅಸಂತರ. ಭಂಗಾರದ ನೂಲಿಸಿದ ನೇಡ ಒಂದು ಜೀಡನ ಬಲೆ. ಜೀಡನ ಬಲೆಯ ಭಂಗಾರದ ಎಳಿಗಳ ಮಧ್ಯದಲ್ಲಿ, ನಡುಮಧ್ಯದಲ್ಲಿ, ಆಕೆಯ ಮುಖ. ಕೆಂಪು ಸೀಲಿವೆಗಳು, ಬೆಳ್ಳಿ ಬಿಳುಪುಗ ಇಂದ ರಚಿಸಿದ ಆ ಮುಖ ಭಂಗಾರದ ಹಿನ್ನೆಲೆಗೆ ಹೊಳೆಯುತ್ತಿತ್ತು. ಆದರೆ ಆ ಮುಖದಲ್ಲಿ ಶಾಂತಿಯಿರಲ್ಲ. ಕಾತರವೂ ಇರಲ್ಲ. ಗೆಲುವೂ ಇಲ್ಲ. ಮುಖದಲ್ಲಿ ಸೌಂದರ್ಯವೇ ಇರಲ್ಲ. ಯಾವೆಲೂ ಹೊರಗಿನ ಆಕರ್ಷಕ ರೂಪ. ಆದರೆ ಏನೋ ಕೊರತೆ ಚಿತ್ರದಲ್ಲಿ. ಅದು ಅವನ ಮನಸ್ಸಿನ ಕೊರತೆ. ಆ ಸೌಂದರ್ಯ ತನಗೆ ಬೇಕೆನ್ನುವ ಆಸೆ. ಆದರೆ ಅದು ಅಸಾಧ್ಯ ವೆನ್ನುವ ನಿರಾಸೆ. ಹೀಗಾಗಿ ಸೌಂದರ್ಯದ ಒಳ ಆತ್ಮ ಕೈ ಏರಿ ಹೊಗಿತ್ತು. ಅಂದಿನಿಂದಲೂ ಆ ಮುಖಕ್ಕಾಗಿ, ಆ ಸೌಂದರ್ಯಕ್ಕಾಗಿ ಕಾತರಿಸುತ್ತಿದ್ದ. ಬಯಸುತ್ತಿದ್ದ. ಆದರೆ, ಅವನನ್ನು—ಅವನ ಸುಷ್ಟು ಮೋರೆಯನ್ನು ಕಂಡು ಮೆಚ್ಚಿ ವರಾದರೂ ಯಾರು? ಈ ಕೊರತೆಯಿಂದ ಅವನ ಚಿತ್ರಕ್ಕೂ ಒಂದು ಕೊರತೆ ಬಂದಿತ್ತು.

ಆ ಚಿತ್ರದ ನೇನಪಾಗಿ ಮೋಹನ ತಾಯಿ ನಿಂತಿದ್ದ ಕಡೆಗೆ ತಿರುಗಿದ. ಅಲ್ಲಿಯೇ ಎದ್ದರಿಗೇ ಆ ಚಿತ್ರ. ಇನ್ನೂ ಮೊದಲಿನಂತೆಯೇ ಉಳಿದಿತ್ತು. ಆ ಚಿತ್ರದ ಕುಂದು ಕಲಾವಿದನ ಕಣ್ಣಿಗೆ ಚೆನ್ನಾಗಿ ಕಾಣಿತ್ತಿತ್ತು. ಮಾಂಸದ ಮುದ್ದೆಯೊಂದರ ಮುಖ ಇದು. ಇದರಲ್ಲಿ ಬೇವಕಳ ಯಿಲ್ಲ ಎಂದು ಅವನ ಹೃದಯ ಹೇಳಿತು. ಹೌದು, ಕಲಾವಿದನಲ್ಲಿ ಕೊರತೆಯಿರಬೇಕಾದರೆ ಕಲೆ ತಾನೆ ಹೇಗೆ ಪೂರ್ಣವಾದಿತ್ತು ಎಂದುಕೊಂಡ. ಮತ್ತೆ ಆ ಮಾತ್ರ—ಆ ದಿಸದ ಮಾತ್ರ ನೇನಪಾಯಿತ್ತು—ಚಿತ್ರ ಬರೆಯಿತ್ತಿರುವಾಗ ಒಂದು ದಿನ ಕಾಲೀಜಿನ ಕಡೆಗೆ ಹೋಗುತ್ತಿದ್ದ. ಅಂದು ಎಂದಿನಂತೆ ತಲೆತಗ್ಗಿಸಿ, ಕರವಸ್ತಿದಿಂದ ಮುಖ ಮುಖ್ಯಕೊಂಡು ತಲೆ ತಗ್ಗಿಸಿ ಕೊಂಡು ಹೋಗುತ್ತಿದ್ದಾಗ ಹಲವಾರು ಕಂರಗಳು ಕೇಳಿದುವು. ಅವನ ಹೃದಯ ಅಳುಕು ಹೃದಯ. ತನ್ನ ವಿಚಾರವಾಗಿ ಏನಾದರೂ ಮಾತಾರಿ

ಕೊಳ್ಳುತ್ತಿರುವರೀ ಏನೋ ಎಂದು ಸಂದೇಹ. ಏನೆನ್ನುವರೀ ಎಂಬ ಕಾಶರ. ಗೂತ್ತೀ ಇದೆ, ನನ್ನನ್ನು ತಿರಸ್ಕರಿಸುವರೆನ್ನುವ ಕಳವಳ. ಇಲ್ಲ, ಶಾಗಿರಲಾರದು, ಅವರು ಬಯ್ಯಲಾರರು, ಎನ್ನುವ ಭರಮೇ; ಆಸೆ ಅದ ಶ್ಲಿ ಅವನಿಗೇ ಸಾಕಷ್ಟು ಸಂಬಿಕೆಯಿರಲ್ಲ. ಹೀಗಾಗಿ ಮನಸ್ಸು ಕುದಿ ಮುತ್ತಿತ್ತು. ಮೈಯೆಲ್ಲಾ ಕೆಪಿಯಾಗಿ ಕೇಳಿದ. ಮಾತು ಅಥ ಅಥ ಕೇಳಿಸಿತು.

“ಅಯ್ಯೋ—ಹೆಸರು ಹೇಗಿದ್ದ ದೇನೆ?”

“ಸರಿ, ಸರಿ, ಕಣಿಗಲೀಗೆ ಗುಲಾಬಿ ಎಂದು ಹೆಚರಿಟ್ಟರಾಯಿತೇನೆ?”

ಮೋಹನನೆ ಎದೆ ಕಿರಿಜಿದಂತಾಯಿತು. ಗುಲಾಬಿ-ಕಣಿಗಲೀ-ತಾನು!

“ಮುಕ್ಕುಮುಕ್ಕು ಮುಖದ ಆ ಮೆಚ್ಚಿಗಳ್ಲಿ ಇಲ್ಲದೇ—ಅವಳ ಹೆಸರು ವಿಾನಾಕ್ಕಿ!”

“ಅದಕ್ಕೇನು ಮಾಡಲಾಗುತ್ತು, ಕೊಕ್ಕರೆ ಕೊರಳಿನವರೂ ಹಂನ ಶಾಪುದಿಲ್ಲವೇ?”

ಮೋಹನನೆ ಎದೆ ಹೊಡಿದುಕೊಳ್ಳುತ್ತಿತ್ತು. ಮನಸ್ಸು ವಿಕ್ಕುಲ ರಾಯಿತು. ಸಾಗರದ ಮಹಾ ಅಲೆಗಳ ನಡುವೆ ಸಿಕ್ಕಿಕೊಂಡು ಹೊಗಾ ಮವ ಮರದ ತುಣುಕಿನಂತೆ ಒದ್ದಾಡುತ್ತಿತ್ತು. ತನ್ನ ರೂಪ! ತನ್ನ ಕಿಸರು! ಎಂತಹ ಕೂಡಿಕೆ! ಎರಡು ಧ್ರುವಗಳ ಕೂಡಿಕೆ ಅದು! ಆ ಹೆಸ ನ್ನು ಯಾರಿಟ್ಟರೋ ತನ್ನ ವಿಕಾರಾಕೃತಿಗೆ ಎಂದು ಮರಮರ ಮಿದುಕಿದ್ದ ರಣ್ಣನಲ್ಲಿ ನೀರು ಬಂತು. ಉಕ್ಕೆ ಹರಿಯಿತು. ಅಂದು ಮತ್ತೆ ಕಾಲೇಜಿಗೆ ಹೋಗುವ ಮನಸ್ಸಾಗಲಿಲ್ಲ. ನೇರವಾಗಿ ಮನಿಗೆ ಹಿಂತಿರುಗಿದ. ಮನಿಗೆ ಎಂದು ಬಂದೇ ಸಮನೆ ಮಿಸುಕಾಡಿದ. ಪರೆ ಬಿಡುವ ಹಾವಿನಂತೆ ಒದ್ದಾಡಿ. ಅಯ್ಯೋ ಹಾಳು ಮುಖ! ಹಾಳು ಹೆಸರು! ನಾನೇಕೆ ಹುಟ್ಟಿದೆನೋ ಎಂದು ತನ್ನನ್ನು ತಾನೇ ಹಳಿದುಕೊಂಡ. ತನಗೆ ಚೀವ ಕೊಟ್ಟ ತಾಯಿ ಮನ್ನು ತೆಗೆಸಿದ. ಅತ್ಯುಷ್ಯ ವಾಡಿಕೊಂಡುಬಿಡಲೇ ಎಂದು ಎದ್ದು ನಿಂತೆ ಮರಿಗೇ ಕಲೆಯ ಅಧಿದೇವತೆ. ತಾನೇ ಚಿತ್ರಿಸಿದ ಮಹಾತಕ್ತು—ಸರಸ್ವತಿ ಶಾರದಿ. ಅವನು ಚಿತ್ರಿಸಿದ ಶಾರದೆ ಎಂದಿನ ವೀಕಾಷಾಣಿ ಶಾರದೆಯಲ್ಲ.

ಬೆಳಿಯ ದುಕ್ಕಿಲದ ಜಂದ್ರಮುಖಿಯಲ್ಲ. ನೇಲು ಬೆಳಕಿನ ಕರ್ತೀಯ ದೇವತೆ ಅರಧನೆ. ಎರಡು ಪಕ್ಕಾಕ್ಷ್ಯಾ ವೇದೋಽಗ್ಯಾ. ಬ್ರಹ್ಮದೊಂದು ಶರ್ವಾ ದೇವಿಯ. ಅವುಗಳೇ ತೇಸು ಪರದೆಯೋಗಿಸಿಂದ ಒಳಗಿಸಿಮಂಸೋಪರ ಮೂರ್ತಿ ಕಾಣಲ್ಪತ್ತಿತ್ತು. ಮುಖಿದ ಒಂದು ಪಕ್ಕಾಕ್ಷ್ಯಾ ಹೊಸ್ಟ್ ನೇಲು ಬಿಂದ್ರು ಕೆಂಜ ಕಷ್ಟಪ್ರಭಾಯೆ ಮೂಡಿತ್ತು. ಆದರಿಂದ ಕಲೆಯ ಅಧಿದೇವತೆಯ ಕಣ್ಣಿನ ಆಲಿ ಹೊಳೆಯತ್ತಿತ್ತು, ಆದರೆ ಕಣ್ಣಿರಿನ ಮೂಲಕ. ಮತ್ತೊಂದು ಪಕ್ಕಾ ಪೂಣಿ ಬೆಳಕಿನಲ್ಲಿ ಮಭ್ರವಾಗಿತ್ತು. ಕಣ್ಣಿನ ಸಗೆಯ ಕಾಂತಿ ಸೂಸುತ್ತಿತ್ತು. ಇತರದೆಯ ಏರಡು ಕೈಗಳಲ್ಲಿ ಒಂದರಲ್ಲಿ ಒಂದು ಅರಳುತ್ತಿರುವ ಕೂರ್ಮಾಗ್ಯಾ. ಮತ್ತೊಂದರಲ್ಲಿ ಮುಕ್ಕಿನ ಮಾಲೆ! ತನ್ನ ಕಲಾದೇವಿಯ ಜ್ಯೇಶ, ಕಂಡು, ಎದ್ದು ಸಿಂತವನು ಮತ್ತೆ ಕುಳಿತ. ತಲೆ ತ್ವಾಗಿಸಿದ. ತಾಯೆ! ನನಗೇರೆ ಈ ಕಲೆಯನ್ನು ಕೊಟ್ಟಿ? ಸೌಂದರ್ಯದ ಸವಿಯನ್ನೇ ಈ ತೇಳಿರಿ ಸಹಿ. ನ್ನನ್ನನ್ನ ಸಾಮಾನ್ಯನಾಗಿಸಬಾರಾಗಿತ್ತೇ? ಕಲ್ಪನೆಯ ಬಿಸಿ ಮುಕ್ಕಿನ ಮಾಲೆಯೇ ನನ್ನ ಹಣಿಗೆ! ಹೂವಿಲ್ಲವೇ? ಎಂದೆಂದಿಗೂ ಹೀಗೆಯೇ ನಾಮ ಮಂಜಿ ಅನುಭವಿಸಬೇಕೇ? ಸೌಂದರ್ಯ ಕಾಣವ ಬಳಿಕೆ ಕೊಟ್ಟಿ. ಶಕ್ತಿ ಕೊಟ್ಟಿ. ಆದರೆ ಅದನ್ನು ಪಡೆಯುವ ಶಕ್ತಿ ಕೊಡ ಲಿಲ್ಲ. ಈ ಕರೆ, ಈ ಶಕ್ತಿ, ಈ ಯಶಸ್ವಿ, ಈ ಕಲ್ಪನೆ ಯಾರಿಗೆ ಬೇಕು! ಮಹಿಸುಗೆ ಶಾಂತಿ ಕೊಡಲಾರೆಯಾ? ಎಂದು ಮೂಕ ವೇದನೆಯಿಂದ ಶಾರದೆಯಿಂದ ಜೀಕ್ರಿದ್ ಮುಂದೆ ಬೇಡಿಕೊಂಡ. ಪಕ್ಕಾದಲ್ಲೀ ವಸಂತಮುಕುನಿನ ಆಗಮನಿಕ ಜೀಕ್ರಿ. ಮೂಕರಿಗೂ ಬಾಯಿ ಬರುವಂತೆ ಹುಬಿರಿಯುವ. ಮತ್ತು ವಸಂತದ ಜೀಕ್ರಿ. ಒಳುಕುವ ಬಿಳಿ ಮೇಂಡದ ಮೇಲೆ ನಾಚಿಕೆಯ ಕೆಂಪು ರಂಗು ಜೆಲ್ಲಿವ ವಸಂತರಾಜನ ಆಗಮನ ಜೀಕ್ರಿ. ಅದನ್ನು ಹರಿದು ಜೊರು ಜೊರು ಮಾಡಿಬಿಡಲ್ಲಿ ಎನುವಷ್ಟು ಕೊಂಡ ಬಂದಿತು ವೇಳಿಹಣಿಗೆ. ಆದರೆ ಅದೇಕೇರೆ ಏನೋ ಆ ದಿನ ಕೈ ತಡೆದಿತ್ತು. ತಲೆ ಹಾಗಿಯೇ ಎಣ್ಣೋ ಹೊತ್ತು ಜೀಕ್ರಿದ ಮುಂದೆ ಬಾಗಿತ್ತು. ಅಂದು ರಾತ್ರಿ, ಬಹಳ ಹೆಚ್ಚಿನ ಮರಿಗೂ ಕುಂಡ ಹಿಡಿದು ಯಾವುದೋ ಜೀಕ್ರಿ, ಬಿತ್ತಿಸಿದ್ದ. ಅದು ಹನ್ನೆ ಜೀಕ್ರಿ—ಹನ್ನೆಲ್ಲ ಆಸ ಆಕಾಂಕ್ಷೆಗಳನ್ನು ಮಡಗಿಸಿದ್ದ ಮುಖದ ಜೀಕ್ರಿ.

ಅದನ್ನು ಚಿತ್ರಿಸುವವ್ಯಾಪ್ತಿ ಇನ್ನ ಮನಸ್ಸಿನ ಸೆಕ್ರೆಟರಿಗೂ ಒಂದು ಸುಖ. ಅದನ್ನು ಮುಗಿಸಿದ ಮೇಲಿನ ಸಮಾಧಾನದಲ್ಲಿ ಒಂದು ಅಶಾಂತಿ!

ಇದೆಲ್ಲಾ ಸೆನಪಾಯಿತು ಮೋಹನನಿಗೆ. ಕಣ್ಣಿನೇ ಮಳೆಯಿಂದ ತೆಂಬು ಕೂವಿನೇಸಳೆಂತೆ ತೇವವಾಗಿತ್ತು. ಮುಳ್ಳಿನ ತುದಿಯ ಮಂಬಿನ ಹಸಿಯಂತೆ, ಕೆನ್ನೆಯೆಚಮ್ಮದ ದಿನ್ನೀಯ ಮೇಲಿ ಒಂದು ಹಣಿ ನೀತು ನಿಂತು ಕೆಳಗಿಣಿಕುತ್ತಿತ್ತು.

ತಾಯಿ ತವನನ್ನು ಅಪ್ಪುಕ್ಕೇ ಬಿಡಲಿಲ್ಲ. ಒಂದೇ ಸಮನಾಗಿ ಒತ್ತಾಯವಾಡಲಾರಂಭಿಸಿದರು.

“ಮೊದಲು ನೀನು ಸೋಧು. ಸಿನಗೆಂಪ್ಪಿಗೆಯಾದರೆ ಸರ. ಆಮೇಲೆ ಮುಂದಿನ ಮಾತ್ರ. ಸಮ್ಮುಸೆ ಯಾಕೆ ಒದ್ದಾಡುತ್ತೇ? ನೀನೇ ಸನಗಿ ಸಾರು ಸಾರಿ ಹೇಳಿಲ್ಲವೇ? ಒಬ್ಬಿನ ಸೌಂದರ್ಯವೇ ನಿಜವಾದ ಸೌಂದರ್ಯವೇಂದು ಸಾರಿಸಾರಿಗೂ ಹೇಳುತ್ತಿರುವೆಯಲ್ಲಾ!” ಎಂದರು.

ಮೋಹನ ಮಾತಾಡಲಿಲ್ಲ. ಹೃದಯದಲ್ಲಿ ದ್ವೀಪ, ದುರಿಗಳು ತುಂಬಿ ಬರುತ್ತಿದ್ದುವು.

“ನಾಳೆಯಬಿನ ಮಧ್ಯಾಹ್ನ ಮನೆಯಲ್ಲೇ ಇರು. ನಾನು ಏನು ಹೇಳಿದೇನೆ ಸೋಧುತ್ತಿರು. ಹುಡುಗಿ ನಿನ್ನ ಕಲೆಯನ್ನು ಮೇಚ್ಚುತ್ತಾಳೆ. ಖಂಡಿತ ನಿನ್ನನ್ನು ಮದವೆಯಾಗಲು ಒಪ್ಪುತ್ತಾಳೆ.”

ತಾಯಿ ಹೊರಟುಹೋದರು. ಮೋಹನ ಹಾಗೆಯೇ ನಿಂತಿದ್ದು. ಮನಸ್ಸಿನಲ್ಲಿನ್ನೂ ಬಿರುಗಾಳಿ. ಹೀಗೋಳಿ ಹಾಗೋಳಿ ತಿಳಿಯದೆ ಒದ್ದಾಡುತ್ತಿದ್ದು. ಸಾರು ಬಗೆಯ ವಿಷಾಕು ಚಿಂತಿಗಳು ಏಂಬಿ ಪೂರ್ಯವಾಗುತ್ತಿದ್ದುವು. ಒಂದು ನಿಮುಷ ಆಸೆ. ಸುಖದ ಕನಸು. ವಸಂತದ ಮಥುವಿನಲ್ಲಿ ಏಂದು ತಾಂತ್ರಿಕ ತನ್ನ ಗೆಳತಿಯೂ ಒಣ್ಣಾಒಣ್ಣಾದ ಒಗತ್ತನ್ನು ಕಟ್ಟಿ ಅಲ್ಲಿ ಕುಷಿದಂತೆ. ಮೋಡಗಳ ಮರೆಯಿಂದ ಇಣಿಕುವ ಒಣ್ಣಾಕ್ಕೆ ಮಾರುಪೋಳಿದಂತೆ. ಆದರೆ ಮರುನಿಮಿಷವೇ ಏಕಾಕಿತನದ ಥೀರ ದುಸ್ಕಷ್ಟ! ಮತ್ತೆ ಕುಡುರುವ ಆಸೆ. ಹುಡುಗಿಗೆ ನಿಜವಾಗಿಯೂ ಕಲೆಯಲ್ಲಿ ಆಸಕ್ತಿಯಿದ್ದರೆ ಶಿಳಿತೆವಾಗಿ ತನ್ನ ಕಲೆಗಾಗಿಯಾದರೂ ತನ್ನ ವಳಾಗುವಳು ಎಂಬುವ

ಆಸೆ ನಿರಾಸಯ ಮಡಿಲಿಸಿಂದ ಇಣುಕುತ್ತಿತ್ತು. ಮನಸ್ಸಿಗೆ ಅಡು ಬಗ್ಗೆದು. ಎಲ್ಲಿ, ಹೀಗೆ ಸಾಧ್ಯ ಅದು? ಹೆಣ್ಣು ಅಪ್ಪು ಸೆಲಭವಾಗಿ ಹೇಳರ ರೂಪದ ಆಸೆಯನ್ನು ಬಿಟ್ಟು ಬಿಡುವಳೇ ಎಂದು ಷ್ಯದಯ ಆಸೆಯ ಕಣ್ಣದಿಯನ್ನು ಬಡೆಯುತ್ತಿತ್ತು. ಮೋಹನ ಮೇಲ್ಲನೆ ಶಾರದೆಯ ಜಿತ್ತುದ ಬಳಿ ಬಂದು ಮತ್ತೆ ತಲೆ ತ್ಗಿಸಿದ. ತಾಯಿ, ಕಲೆಯನ್ನು ಕೊಟ್ಟಿ. ಸಾಂದರ್ಭ ತಿಳಿಯವ ತಕ್ಕಿ ಕೊಟ್ಟಿ. ಈಗ ಮನಸ್ಸಿನ ತಕ್ಕಿ ಕೊಡು. ಮನಸ್ಸಿನ ಸ್ಥಳ್ಯ ನೀಡು. ಕಾಪಾಡು ಎಂದು ಕಣ್ಣಿನಿಂದ ವೇರೆಯಿಟ್ಟು.

ಮಾರಸೆಯ ದಿನ ತಾಯಿಗೆಹೊರ್ತೀ ಹೇಳಿದ. ನನ್ನ ಮದುವೆಯ ಯೋಚನೆ ಬಿಟ್ಟುಬಿಡು, ಬೇಡ. ಎಂದೆಹೊರ್ತೀ ಕೇಳಿಕೊಂಡ. ಆದರೆ ತಾಯಿಯನ್ನು ಬಪ್ಪಿಸಲಾಗಲಿಲ್ಲ. ರಾತ್ರಿಯಲ್ಲಾ ಇಬ್ಬರೂ ನಿದ್ರೆಯಿಲ್ಲದೆ ಕಳೆದಿದ್ದರು. ಮೋಹನ ತನ್ನ ಚಿತ್ರಗಳ ಮುಂದೆ. ಷ್ಯದಯದ ಯಾವುದೋ ಮೂಲೆಯಲ್ಲಿ ಎದ್ದ ಕೊರಗನ್ನು; ನೋವನ್ನು ತಣಿಸುವ ತಕ್ಕಿ ಬೇಡುತ್ತು. ಶಾರದೆಯ ಜಿತ್ತುದ ಮುಂದೆ. ಬೃಂದಾವನವಿಹಾರಿ, ಗೀತಾಚಾರ್ಯ, ಶಾಂತಿಪ್ರಯ, ಮೋಹನಕ್ಕನ್ನನ ಮುಂದೆ. ಕೊಳೆಯದಾಗ್ಯಾ ಜಗತ್ತನ್ನು ಬಿಟ್ಟು ಹೊರಟು, ಬುದ್ಧನಾಗುವ ನಿಶ್ಚಯ ಮನಸ್ಸಿನ ಯುವಕ ಗೌತಮನ ಜಿತ್ತುದ ಮುಂದೆ. ಆದರೆ ಯಾವುದಂದೂ ಮನಸ್ಸಿಗೆ ಸಮಾಧಾನ ಸಿಕ್ಕಿರಲಿಲ್ಲ. ಮನಸ್ಸಿ ಮತ್ತೆ ಮತ್ತೆ ವಸಂತಾಗಮನದ ಜಿತ್ತಕ್ಕೆ ಸುಯ್ಯಾತ್ತಿತ್ತು. ಅದರ ಎದುರಿಗಿದ್ದ ಜೀಡನ ಬಲೆಯ ಹೆಣ್ಣಿನ ಮುಖದ ಕಡೆಗೆ ಕಣ್ಣು ಬಿಡುತ್ತಿತ್ತು.

ತಾಯಿ ರಾತ್ರಿಯಲ್ಲ ದೇವರನ್ನು ಬೇಕಿಕೊಳ್ಳುತ್ತಿದ್ದರು. ಈ ಅಗ್ನಿ ಪರೀಕ್ಷೆಯನ್ನು ಪಾರುಗೊಳಿಸಿಬೇಕಿಂದು ಶ್ರೀರಾಮನನ್ನು ಬೇಕಿಕೊಂಡರು. ಹೇಗಾದರೂ ಸರಿ, ಮನಸೆಗೆ ರೂಪವತಿಯಾದ ಸೂಸಯೋಬ್ಜಿಳು ಬಂದರೆ ಸಾಕು ಎಂದು ವೋರೆಯಡತ್ತಿದ್ದರು. ದೇವರ ಮುಂದೆ ನೂರು ವರಕೆ ಹೊತ್ತರು. ಹುಡುಗಿಯನ್ನು ಹೇಗಾದರೂ ಮೋಹನ ಒಪ್ಪುವಂತೆ ಮಾಡಿ ರೆಂದು ಕೇಳಿಕೊಂಡರು. ಮೋಹನ ನನ್ನ ಮನು. ಅವನ ಮನಸ್ಸೇ

ವಚಕ. ಯಾವಾಗೆ ಸೋರಿದರೂ ತನ್ನ ಸ್ನೇಹಿತ್ಯಾಗಿ ಹಳಿದುಕೊಳ್ಳುತ್ತಾನೆ. ಮದುವೆಯ ಮಾತ್ರತ್ವದರೇ ಸೋಂದುಕೊಳ್ಳುತ್ತಾನೆ. ಈಗಲಾದರೂ ಹೇಗಾದರೂ ಅವನು ಮದುವೆಗೆ ಒಪ್ಪಿದೆಯಂತಾಗಲಿ ದೇವರೇ ಎಂದು ಹಂಬಲಸ್ತುದ್ದರು. ಆದರೆ ಅವರ ಮನಸ್ಸಿನ ವಿಚಾರ ಮೋಹನ ವಿಚಾರದ ರೀತಿಗೆ ಹರಿಯಲೇ ಇಲ್ಲ. ಹುಡುಗಿ ತನ್ನ ಸ್ನೇಹಿತ್ಯಾಗಿ ಹಳಿದುಕೊಳ್ಳುವುದಿಲ್ಲವೆಂದು ಮೋಹನ ನನ ಯೋಚನೆಯಾದರೆ ಹುಡುಗಿಯನ್ನು ಮೋಹನನೊಷ್ಟುವುದಿಲ್ಲವೆಂದು ಅವರ ಕಳವಳಿ. ಆದರೆ ಇಬ್ಬರೂ ಯೋಚನೆಯಾಗಿ ಹಳಿದುಕೊಳ್ಳುವುದು ಒಂದೇ ವಿಷಯ!

ಮುಧ್ಯಾಹ್ಯಾದ ಹೂತ್ತಿಗೆ ಜಿಂತೆಯಿಂದ ಮೋಹನನ ಮನಸ್ಸು ದಿಕ್ಕುಗಾಣದಾಗಿತ್ತು. ಏಂದು ಸಿಕ್ಕಿಕೊಂಡ ಗಾಳಿ ದಾರದಂತೆ ಒಂದೇ ಸಮನಾಗಿ ಕುಣಿದಾಡುತ್ತಿತ್ತು. ಹೊರಗೆ ಯಾವ ಸಮಯಕ್ಕೆ ಆ ಹುಡುಗಿ ಒಂದು ಬಿಡುವಳಿಗೂ, ಹೇಗಿರುವಳಿಗೂ, ತನ್ನ ಸ್ನೇಹಿತ್ಯಾಗಿ ಬಿಡುವಳಿಗೂ ಎಂಬ ಹೆದರಿಕೆ. ಕಾತರ. ಒತ್ತಿಗೆ ಅವಕಾಶ ಸೋರಿದಿಬಿಡಬೇಕೆ ಸ್ನೇಹಿತ್ಯಾಗಿ ಮನಸ್ಸಿನಲ್ಲಿ ಈ ಆಸೆ ರಾತ್ರಿಯೆಲ್ಲಾ ಬೇರಾರಿ ಬೆಳೆದಿತ್ತು. ಭವಿಷ್ಯವನ್ನು ಸುಖಮಯವನ್ನಾಗಿಸುವ ಆಸೆ ಯಾರಿಗೆ ತಾನೇ ಇರುವುದಿಲ್ಲ? ಮೋಹನ ಸಾಧ್ಯವಾದವೂ ಚೆನ್ನಾಗಿ ಬಟ್ಟಿ ಹಾಕಿಕೊಂಡ. ತಲೆ ಬಾಚಿಕೊಳ್ಳಲು ಕನ್ನಡಿಯ ಮುಂದೆ ನಿಲ್ಲುವವರಿಗೆ ಅರೆಭರವನೆ. ಆದರೆ ಕನ್ನಡಿಯಲ್ಲಿ ತನ್ನ ಮುಖ ಕಂಡೊಡಸಿಯೇ ಹೃದಯಕ್ಕೆ ಈಟಿ ಇಟ್ಟಂತಾಯಿತು. ಎಷ್ಟೇ ಕಷ್ಟಪಟ್ಟರೂ ಅಷ್ಟೇ ತನ್ನ ಬಾಳು ಎನಿಸಿತು. ಆದರೂ ತಾಯಿಯ ಮಾತಿನಿಂದ ಒಂದು ಬಗೆಯ ಆಶ್ವಾಸನೆ. ಸರಿಹೋದರೂ ಹೊಗಬಹುದು. ಆ ಹುಡುಗಿ ಒಪ್ಪಿದರೂ ಒಪ್ಪಿಬಹುದು. ತನ್ನ ಸ್ನೇಹಿತ್ಯಾಗಿಯಲ್ಲಿದ್ದರೂ, ತನ್ನ ಕಲೆಗಾಗಿ ಒಪ್ಪಿಬಹುದು. ಕೊಂಚ ಆದಶ್ವರಾದರೆ ಶಂಕಿತವಾಗಿಯೂ ಒಪ್ಪಿಬಹುದು ಎಂದು ಮನಸ್ಸಿಗೆ ಸಮಾಧಾನ ಹೇಳಿಕೊಳ್ಳಲಾರಾಭಿಸಿದ. ಮನಸ್ಸಿನ ಸಂದೇಹ, ತಾಕಳಾಟಗಳ ಬಾಯಿಗೆ ಬಟ್ಟಿ ತರುಕಿ, ತನ್ನ ಈ ಅಭಿಪ್ರಾಯವನ್ನು ಮನಸ್ಸಿನ ಮೇಲಿ ಒತ್ತಿ, ಒತ್ತಿ ಮನಸ್ಸು ಅದನ್ನು ಸಂಭವಂತೆ ಮಾಡಿದ. ಹೀಗಾಗಿ ಹುಡುಗಿ ಅವನ ಮನಸ್ಯ ನಡುಕೊಳಿಯಲ್ಲಿ ಮೋಹನನ ತಾಯಿಯೊಂದಿಗೆ

ಕುಳಿತುಕೊಂಡು ಮಾತಾಡಲು ಅರಂಭಿಸುವ ವೇಳಿಗಿ ವೋಹನನ್ ಮಹಿಸ್ಸು ನಲ್ಲಿ ಒಂದು ಒಗೆಯ ಸಂಬಂಧಿ, ಭರವಸೆ ಮೂಡಿತ್ತು.

ಹುಡುಗಿ ನಿಬಂಧಿತು ರೂಪವತಿ. ವೋಹನ ಚಿತ್ರಸಿದ್ಧಿ ಕಳಾಧಿದೇವತೆಯ ಪ್ರತಿರೂಪ ಆ ಹುಡುಗಿ ಎನ್ನಪಂತಿತ್ತು. ಆ ನೆಳಲು ಬೆಳಕಿನ ವೈಶಿಶ್ವಿಯ್ಯಲ್ಲಿದ್ದರೂ ತುಸು ಕಂಮಣಿಕುವ ಮುಖದಲ್ಲಿ ಅಗಲ ವಾದ ಕಣ್ಣುಗಳು. ಅಗಲವಾದ ಹಣಿಯಲ್ಲಿ ಹೊಳೆಯುವ ಜಮಕಿಯಿಟ್ಟು ಕುಂಕಮದ ಬೊಟ್ಟು. ಎಡಕ್ಕೆ ಶೆಗೆದ ಬೈತಲೆ. ಬೈತಲೆಯ ಮೇಲೆ ಒಂಗಾಲಿ ಹೆಣ್ಣು ಮಕ್ಕಳಂತೆ ಒಂದು ಕೆಂಜ ಜಂದ್ರ ಸೋಕಿಸಿದ್ದುಂ. ಮುಖಕ್ಕೂ ಪ್ರವರ್ತಿಸಿದ್ದು ಮಾರ್ಗ. ಮೂಗಿಗೊಪ್ಪ ಮಂತಹ ನಿತ್ಯ. ಕಿವಿಗೆ ದೀರ್ಘಕಾಳಿ ವಜ್ರದ ಓಲೆಗಳು. ತೂಗುಬಿಟ್ಟು ಎರಡು ಬಿಲ್ಲಿನಾಕಾರದ ಲೋಲಕಾಳಿಗಳು. ಬೈತಲೆಯ ಪಿಡಿಯಿಂದ ಕಿತ್ತುಬಿಂದ ಒಂದೆರಡು ಎಳಿ ಕೂಡಲು ಕಿವಿಯ ಮೇಲುಭಾಗದ ಮೇಲೆ ಹಾಡಿದ್ದವು. ಸಮರೂಪ, ಸಮಸ್ಯಾಪ್ತಿಯ ಕಲೆ ಆ ಹುಡುಗಿಯ ಮುಖದಲ್ಲಿತ್ತು. ವೋಹನ ತನ್ನ ಕೋಣೆಯಿಂದ ಕದ್ದು ಸೋಡಿದ. ಎದೆ ದವಸುಟ್ಟಿತ್ತಿತ್ತು ಸೋಡಲು ಅರಂಭಿಸಿದಾಗ. ಆದರೆ ಎನ್ನು ಹೊತ್ತಾದರೂ ಅಲ್ಲಿಂದ ಕಣ್ಣಿರೆಯ ಲಾಗಲೇ ಇಲ್ಲ. ಕಲಾವಿದನ ದೃಷ್ಟಿ ಕಲೆಯ ಸುಂದರ ಮೂರ್ತಿಯಲ್ಲಿ ಏಕ್ವಾಗಿ ಹೋಗಿತ್ತು. ಮದುವೆಗಾಗಿ ಒಂದಿರುವಳು ಈ ಹುಡುಗಿ. ತಾನು ಆ ಹುಡುಗಿಯನ್ನು ಸೋಡಿ ಒಪ್ಪಬೇಕು. ತಾಯಿ ಆ ಹುಡುಗಿ ಯನ್ನು ಮಾತಾಡಿಸಲು ಯತ್ತಿ ಸುತ್ತಿದಾಳೆ. ಆ ಹುಡುಗಿ ತನ್ನ ಸೊನ್ನಿಪ್ಪಿನ ಬೇಕು. ತನ್ನ ಕಲೆಯನೊನ್ನಿಪ್ಪಿ ತನ್ನ ವಳಾಗಲೊಪ್ಪಬೇಕು. ಅದು ಸಾಧ್ಯವೋ ಇಲ್ಲವೋ, ಈ ಯೋಚನೆಗೇಂದೂ ಅವನ ಮನಸ್ಸಿನಲ್ಲಿ ಸುಳಿಯಲಿಲ್ಲ. ತಾನಿದುವರೆಗೂ ಯಾವ ಆದರ್ಶವನ್ನು ಚಿತ್ರಿಸಲು ಯತ್ತಿ ಸಿದ್ದನೋ ಆ ಚಿತ್ರಕ್ಕೆ ಈ ಹುಡುಗಿ ಸೂರ್ಯಾಗಿರುವಳಿಂದು ಮಾತ್ರ ಅವನಿಗೆ ಗೊತ್ತು. ಅವಳು ಹುಡುಗಿಯನ್ನು ವಷ್ಟ್ಯ ಮೈಯಿರಿ ವಿಲಿಲ್ಲ. ಅದೆಂದು ಮುಖ ಮಾತ್ರ. ಆ ಮುಖದ ಸೌಂದರ್ಯ ಮಾತ್ರ ಅವನಿಗೆ ಗೊತ್ತು. ಕಾಂತಿ ಬಧಿತ್ತು. ಸಮಾಧಾನ ನೀಡಿತ್ತು.

ಈ ರಸಸ್ಯಪ್ರಯೋಗ ಕಲ್ಪಿತ ಪ್ರಪಂಚದ ಮೈಮರೆಪನಿಂದ ವೇಗಿಂತ ನನ ಮನಸ್ಸು ಎಚ್ಚರಗೊಂಡು ಮತ್ತೆ ಭಂಡಿಗೆಂದಾಗ, ಮತ್ತೊಮ್ಮೆ ಅವರು ಕುಳಿತ ಕಡೆ ಸೇರಿದಿದ. ಅಲ್ಲಿ ಅವರಾಗೂ ಇರಲಿಲ್ಲ. ತಕ್ಕಣವೇ ವೊದಲಿನ ಅಸಮಾಧಾನ, ಅಶಾಂತಿ, ಕಳವಳ, ಕಾತರಗಳು ನೂಡುವುದಿಯಾಗಿ ಹಿಂತಿರುಗಿದುವು. ತನ್ನ ತಾಯಿ ಆ ಹುಡುಗಿಯನ್ನು ತನ್ನ ಕಲೆಯ, ತನ್ನ ಚಿತ್ರಗಳ ಪರೀಕ್ಷೆಗೆ ಕರೆದೊಯ್ದಿದ್ದಾರೆ. ತನ್ನ ಸಕ್ರಿಪರೀಕ್ಷೆಯಾಗುತ್ತಿದೆಯೆಂದು ತಕ್ಕಣ ಮನವರಿಕೆಯಾಯಿತು. ಮನಸ್ಸು ಚಿತ್ರ ಶಾಲೆಗೆ ಓಡಿತು. ಕಾಲು ಅವನಿಗರಿವ್ಲಾದೆಯೇ ಒಂದರೇನಿಮಿವಷದಲ್ಲಿ ಅವನನ್ನು ಚಿತ್ರಶಾಲೆಯ ಪಕ್ಕದ ಕೋಣೆಗೆ ಬಯ್ದಿತು.

ಅಲ್ಲಿಂದ ಅವನಿಗೆ ಅವರು ಕಾಣುತ್ತಿರಲಿಲ್ಲ. ಅವರಿಗೆ ಅವನಲ್ಲಿರು ವುದೂ ಕಾಣುತ್ತಿರಲಿಲ್ಲ. ಆದರೆ ಅವನ ಮೈಲಾಲ್ಲ ಒಂದು ಬಗೆಯು ಉತ್ಸುಕತೆಯಿಂದ ಪುಲಕಗೊಂಡಿತ್ತು. ಅವರ ಮಾತೆಲಾಲ್ಲ ಅವನಿಗೆ ಕೇಳಿಸುತ್ತಿತ್ತು. ತನ್ನ ನಾಳಿನ ಸೋಸೆಯಾಗುವ ಹುಡುಗಿಗೆ ತಾಯಿ ತನ್ನ ಮಗನ ಚಿತ್ರಗಳನ್ನು ಒಂದೆರಿಂದನ್ನಾಗಿ ಕೊರಿಸುತ್ತಿರುವರೆಂದು ಗೊತ್ತಾಯಿತು. ಒಂದೊಂದು ಚಿತ್ರದ ಹತ್ತಿರ ಒಂದು ತಾಯಿ ನಿಂತು ತೋರುವುದನ್ನು ಮನಸ್ಸಿನಲ್ಲೇ ಚಿತ್ರಿಸಿಕೊಳ್ಳುತ್ತಿದ್ದ.

“ಸೋಡಮ್ಮೆ, ಇದು ಸಂಜೀಯ ದೃಶ್ಯ..” ಎಂದು ತಾಯಿ ಹೇಳಿದುದು ಕೇಳಿತು. ತಾನು ಚಿತ್ರಿಸಿದ ಸಂಜೀಯ ಚಿತ್ರ ಅವನ ಮುರದೆ ಒಂದು ನಿಂತಿತು. ದೂರದಲ್ಲಿ ತೇಣ್ಣೀಲಯಾಗಿ ಬೆಟ್ಟದ ಹಿನ್ನೆಲೆ. ಅದರಿಂದಿಳಿಗೆ ವಿಶಾಲವಾದ ಬಯಲು. ಬಯಲಿನ ಸಡುವೆ ಒಂದು ಸಣ್ಣ ಕಾಲು ಹಾದಿ. ಆ ಸಣ್ಣ ಕಾಲು ಹಾದಿಯಲ್ಲಿ ಒಬ್ಬ ಕಾವಿಧಾರಿಹೇಳಿಗುತ್ತಿದಾನೆ. ಆಕಾಶದ ವಿಶಾಲವಾದ ನೀಲವೆಯಲ್ಲಿ ಕಾಣಿದಾಗುಲು, ಏಕ್ಕುವಾಗಳು ಹೇಳಿಗುತ್ತಿದಾನೆ. ಅವನ ಮೂರಿತ್ಯಾಯಷ್ಟೇ ಸೇರಳಿಸಂತೆ ಕಾಣತ್ತದೆ. ಆಪಕ್ಕಷ್ಟೇ ಕರಿಯೇನ್ನಂತಹ ವೋಡದ ಮರ್ಮಂದ ಕೊಂಜ ಬಣ್ಣ ಕಾಣಿಸಿಕೊಳ್ಳುತ್ತಿದೆ. ಹುಂ! ಆ ಚಿತ್ರ ಅವನು ಬಣಳ ವೊಂದಲು ಬರೆದುದು. ಅದು ಚಿತ್ರಕಲೆಯನ್ನಾರಂಭಿಸಿದ ವೊದಲಿನಲ್ಲಿ

ಬರೆದುದು. ಅವನಿಗೇ ಅದು ಅಷ್ಟೋಂದು ಜೇನಾಗಿ ಒಪ್ಪಿರಲಿಲ್ಲ. ಆ ಹುಡುಗಿ ಏನೆಂದುಕೊಳ್ಳುವಳೇ ಎಂದುಕೊಂಡ.

“ಬಹಳ ಸೋಗಸಾಗಿದೆ” ಎಂದು ಬಾದು ಮಧುರ ದನಿ ಕೊಟ್ಟು ಉತ್ತರ ಕೇಳಿಸಿತು. ವೋಹನನ ಮೈಯೆಲ್ಲ ಶ್ರತಿಯಿಟ್ಟು ಏಣಿಯ ತಂತಿಯಂತಾಯಿತು!

“ಇದೋ, ಈ ಕಡೆ ನೋಡಮತ್ತು—ಇದು ಒಬ್ಬ ಮುದುಕ ಕೂಲಿ ಗಾರನ ಚಿತ್ರ” ಎಂದರು ತಾಯಿ. ವೋಹನನಿಗೆ ತಾನು ಆ ಚಿತ್ರಕ್ಕೆ ಎರಕ ಹುಯ್ದ ಭಾವನಾ ಪರಂಪರೆಯೆಲ್ಲ ನೇನುವಾಯಿತು. ಆ ಮುದುಕ ಕೂಲಿಗಾರನಲ್ಲಿ ತೋರಿಸಬೇಕಾದ ದೇಹಕ್ಕಿ, ಮನಸ್ಸಿನ ಶಕ್ತಿಯ ಜಡಿಗೆ ಬಾಳಸ್ಸು ಎದುರಿಸುವ ಕೆಳ್ಳಿ, ಅನುಭವದ ಸಹನೆಗಳನ್ನೆಲ್ಲ ಕುಸುರು ಕುಸು ರಾಗಿ ಬಿಡಿಸಲು ತಾನು ಪಟ್ಟ ಕಷ್ಟವೆಲ್ಲ ನೇನುವಾಯಿತು. ಅವನ ಮನಸ್ಸಿನ ಸ್ವೇಚ್ಛನ್ನು ಅವನು ಉರೆಗೊಲಿನ ಆಸರೆಯಲ್ಲಿ ನಿಂತ ನಿಲುವಿನಲ್ಲಿ ಚಿತ್ರಿಸಿದ್ದ. ಇವ್ವಾದರೂ ಅವನಿಗೇ ಅದು ಸಮಾಧಾನಕರವಾಗಿರಲಿಲ್ಲ. ಆ ಚಿತ್ರದಲ್ಲಿ ಕಣ್ಣಿನಲ್ಲಿ ತೋರಿಸಬೇಕಾಗಿದ್ದ ಹಸಿವು ಕಂಡಿರಲಿಲ್ಲ. ಅದು ತನ್ನ ಅನುಭವಕ್ಕೆ ಬಂದಿರಲಿಲ್ಲ. ತಾನು ಚಿತ್ರಸಂಖಾರಿರಲಿಲ್ಲ.

“ಇದು—”

* ಹೀಗೆಯೇ ತಾಯಿ ಒಂದಾದ ಮೇಲೊಂದು ಚಿತ್ರ ತೋರಿಸಿಕೊಂಡು ಸಡೆದಂತೆ ವೋಹನನ ಮನಸ್ಸಿನಲ್ಲಿ ಆ ಚಿತ್ರಗಳು ಸುಳಿದುವು. ಅಷ್ಟರಲ್ಲಿ ಹೊರಗೆ ಯಾರೋ ಕೂಗಿದ ದಸಿಯಾಯಿತು.

“ಯಾರೋ ಕೂಗುತ್ತಿದಾರೆ, ನೋಡಿಬುತ್ತೇನೆ. ಒಂದೇ ಕ್ಷೇತ್ರ ಎನ್ನುತ್ತಾ ತಾಯಿ ಹೊರಿಸಿಹೋದರು. ವೋಹನನ ಕ್ಷೇತ್ರದಯದ ಆ ವೇಗ ಜಂಟಾಯಿತು. ಎಲ್ಲಿ ತಾನಿರುವುದು ಅವರಿಗೆ ಗೊತ್ತಾಗಿ ಹೋಗುವುದೋ ಎಂದು ಬಧ್ಯಾದಿದ. ಆದರೆ ಆ ಚಾಗ ಬಿಟ್ಟು ಕದಲಲೂ ಇವ್ವ ವಿಲ್ಲ. ಅಲ್ಲಿ ಆ ಹುಡುಗಿ, ಅವಳ ಚಡೆಗೆ ಒಂದಿದ್ದ ಅವಳ ಅಕ್ಷು ಇಬ್ಬರೂ ಮಾತನಾಡುವುದು ಅವನಿಗೆ ಕೇಳಿಸುತ್ತಿತ್ತು.

“ಅಕ್ಷು ಈ ಚಿತ್ರ ನೋಡು. ಎನ್ನು ಜೇನಾಗಿದೆ. ಆ ಭಂಗಾರದ

ಚಿಟ್ಟೆ ಬಂದು ಹೂವನ್ನು ಮುತ್ತಿದಲು ಹೋಗುತ್ತಿದೆ. ಹೂವು ಕೊಟ್ಟು ಕಳಬೆ ಬೀಳುತ್ತಿದೆ. ಆ ಚಿಟ್ಟೆಯ ರೆಕ್ಕೆಗಳು ನೋಡು, ಎಷ್ಟು ಜೆನಾನ್ನಿಗೆ ಒಣ್ಣಿ ವಾಗಿ, ವೈಶಿರಿಯಿಂದಿವೆ.” ಎಂದಳು ಹುಡುಗಿ.

“ಆ ಚಿತ್ತಕ್ಕೇನೋಡೆ ಜೆಸರು ಬರೆದಂತಿದೆ ನೋಡು”

“ಪ್ರೇಮದ ಬಗೆ ಅಂತ. ಚಿಟ್ಟೆ ಕೊನೆಗೆ ಬಂದಿದೆ, ಹೂವು ಕೊಟ್ಟು ಕಳಬೆ ಬೀಳುವ ವೇಳೆಗೆ! ಎಷ್ಟು ಜೆನಾನ್ನಿಗಿದೆ. ಅಕ್ಕೆ”

“ನಿವಾಗಿಯೂ ಇಂತಹ ಕಲಾವಿದನ ಕೈಹಿಡಿಯಲು ಪುಣ್ಯ ಮಾಡಿರಬೇಕು, ಕಣ್ಣಿ”

“ಇವೆಷ್ಟುಂದು ಸುಂದರವಾಗಿ ಚಿತ್ತ ಬರೆಯುವರಿಲ್ಲ, ಅವರು ಇನ್ನೆಷ್ಟು—”

ವೋಹನನ ಎದೆ ಹೊಸೆತ ಬಮ್ಮೆಗೇ ನಿಂತು ಹೋದಂತಾಯಿತು. ಆ ಹುಡುಗಿಯ ಮಾತನ್ನು ಪೂರ್ತಿ ಕೇಳಲೂ ಇಲ್ಲ. ಕೊನೆಗೆ ಅಲ್ಲಿಗೇ ಬಂತೆ? ತಾನೆಂಬಿಸಿದಂತೆಯೇ! ಕಲೆಯ ಸೌಂದರ್ಯವಲ್ಲ. ಕಲಾವಿದನ ಸೌಂದರ್ಯದ ಬಯಕೆ!

“ಆಗಲೇ ಅವರ ಯೋಜನೆ ಬಂದು ಬಿಟ್ಟುತ್ತೇನೇ?” ಎಂದು ಅಕ್ಕೆ ಹಾಸ್ಯ ಮಾಡಿದ್ದೂ ಕೇಳಿತು.

ಅಕ್ಕೆ-ತಂಗಿಯರ ಕಿಲಕಿಲ ನಗು ಕೇಳಿತು ವೋಹನನಿಗೆ. ಆದರೆ ಈಗ ಅವನ ಕಿವಿಗೆ ಅದರ ಮಾಧುರ್ಯ ಮಾಧುರ್ಯವಾಗಿರಲಿಲ್ಲ. ಅದು ತನ್ನನ್ನು ಹಾಸ್ಯಮಾಡಲು ಅವರು ಹೂಡಿದ ಸಂಜು ಎಂದು ಅವನ ಮನಸ್ಸು ಚುಚ್ಚುತ್ತಿತ್ತು. ಅವರು ಬರದಿದ್ದ ರೇ ಎವೆಷ್ಟೇ ಜೆನಾನ್ನಿಗಿತ್ತು. ಅವರಿಗೆ ನನ್ನ ಚಿತ್ತಗಳನ್ನು ತೋರಿಸದಿದ್ದ ರೇ ಜೆನಾನ್ನಿಗಿತ್ತು. ಎಂದು ಕೊಂಡ. ಆದರೆ ಆಗಲೇ ಕೆಲವ ಏಂಬಿಹೇಗಿತ್ತು. ಅಲ್ಲಿಂದಲೇ ತನ್ನ ಕಲಾಧಿಕೇವತೆ ಶಾರದೀಯನ್ನು ಮನಸ್ಸಿನ ಶಕ್ತಿಗಾಗಿ ಬೇಡಿಕೊಂಡ. ಕಣ್ಣಿನಲ್ಲಿ ಮತ್ತೊಮ್ಮೆ ದ್ವೇಷದ ಕೆಂಪು ಕಾಣಿಸಿಕೊಂಡಿತು.

“ಅಬ್ಬಾ ಈ ಚಿತ್ತ ನೋಡಿದರೇ ಹೆದುಕೆಯಾಗುತ್ತೆ” ಎಂದು ಹುಡುಗಿ ಹೆದರಿದ ದನಿಯಲ್ಲಂದುದು ಕೇಳಿಸಿತು.

“ಎನ್ನೆ ಭೀಕರವಾಗಿದೆ ಆ ಮುಖ—ರಾಮುವನ್ನು ಕಹ್ತುಲಿನ ಭೂತ ಮಾಡಿರುವರಾಲ್ಲವೇ ? ” ಎಂದಳು ಅಕ್ಕೆ.

ಅದು ರಾಮು ಚಂದ್ರನನ್ನು ಸುಂಗುವ ಚಿತ್ರ. ರಾಮು ವಿಕಾರ ಭೂತ. ಹುಂ ! ಹೇಗೆದ್ದರೇನು ಎಂದುಕೊಂಡ ವೋಹನ.

“ಆ ಚಿತ್ರ ನೋಡಿರೆಯೇನಮ್ಮೆ ” ಎಂದು ತಾಯಿ ಅಂದಾದು ಕೇಳಿಸಿತು.

ಯಾಕೆ ನೋಡಬೇಕು ಆ ಹುಡುಗಿ ? ಯಾವ ಚಿತ್ರವನ್ನಾದರೂ ಯಾಕೆ ನೋಡಬೇಕು. ಮೊದಲು ಇಲ್ಲಿಂದ ಅವರನ್ನು ಓಡಿಸಬೇಕು ಎಂದು ಉದ್ದೇಕದಿಂದ ಬಾಗಿಲಿಗೆ ಕೈಯಿಕ್ಕೆದ. ಮರುಸಿಮಿವವೇ ಅನ್ನಿ ಸಿತು. ನಾನು ಹೋಗಬಾರದು. ನಾನು ಹೋದರೂ ಏನೂ ಉಪ ಯೋಗವಿಲ್ಲ. ಎರಡು ಕ್ಕೆಣ ನೋಡುವರು. ಹೊರಂಬುಹೋಗುವರು ಎಂದು ಸಮಾಧಾನ ತಂದುಕೊಂಡ. ಆ ಕ್ಕೆಣಾದಲ್ಲಿ ಮನಸ್ಸಿನ ಆಸೆ ಮತ್ತೆ ಎಲೆಯೋಡಯುತ್ತಿತ್ತು. ಹೇಗೋ ಆದ್ದರಿಂದ ಆಗಬಂಡದೆಬ ಮಿಳಾಕು ಆಸೆ ಹೃದಯದಲ್ಲಿ ಇನ್ನೊ ಆಗಾಗ ಬೆಳಕುಗೊಳ್ಳುತ್ತಿತ್ತು.

“ಆ ಚಿತ್ರದ ಹೆಸರು ಕಲೆಯ ಕಣ್ಣು ಎಂದು ” ಎಂದರು ತಾಯಿ.

ಮೋಹನನಿಗೆ ತಕ್ಕಣ ನನೆಪಾಯಿತು. ಅದೇ ಅವನ ಚಿತ್ರ ಶಿವನ ಪರಾರಾಕ್ರಮಿಯ ಚಿತ್ರ. ಮುಂದೆ ತೆಳುವಾಗಿ ಸಿದಿಮಿಡಿಗೆಂದ ಮುಖಿದ ನೀಲಿಮೆಯ ಚಿತ್ರ. ಅಲ್ಲಿಯೇ ಕಿಡಿ ಕಾರುವ ಕಣ್ಣು. ಆದರಲ್ಲಿ ಸೇರಿಕೊಂಡಂತೆ ಒಂದು ಭಂಗಾರದ ಬಣ್ಣದ ಹೃದಯ. ಆ ಹೃದಯದ ಮೂಲೆಯಲ್ಲಿ ಒಂದು ಕಡೆ ಹೂಗೊಂಜಲು. ಅಡಿಯಲ್ಲಿ ಹೆಚ್ಚೆಯ್ತಿದ ಹಾವು. ಮತ್ತೊಂದು ಮೂಲೆಯಲ್ಲಿ ಮುಖಿನ ಮಾಲೆಯ ಫಳವೇ ಒಂದು ಹೊಳ್ಳುವ ಮಣಿ. ಅದು ಅವನ ಆದರ್ಥದ ಚಿತ್ರ. ತನ್ನ ಐಲ್ಲ ನೋವನ್ನೊ ಎರಕ ಹೊಯ್ದ ಚಿತ್ರ.

“ನೋಡು ಮಗು. ಕಲೆಯ ಕಣ್ಣು ಎಲ್ಲವನ್ನೊ ಕಾಣುತ್ತದೆ. ಹಾವು, ಹುಣಿ, ಮುಳ್ಳು, ಮಣಿ ಎಲ್ಲವನ್ನು ಒಂದೇ ಸಮನಾಗಿ ನೋಡುತ್ತದೆ ಕಲೆಯ ಕಣ್ಣು. ಮೇರಿನ ಆಕೃತಿ ಜೀನಾಗ್ನಿಲ್ಲಿರಬಹುದು.

ಆದರೆ ಹೈದರಯ ಭಂಗಾರದ್ದಾಗಿರಬಹುದು” ಎಂದರು ತಾಯಿ ಮೇಲ್ಲಿಸಿ. ಅವರ ದಸಿಯಲ್ಲಿ ಕೊಂಡ ಅಳುಕಿದ್ದು ಮೋಹನನಿಗೆ ಗೊತ್ತಾಯಿತು.

ಸರಿ, ತಾಯಿಯೇನೋ ತಾನು ಆ ಚಿತ್ರದ ವಿಚಾರ ಹೇಳಿದುದನ್ನು ತಪ್ಪದೆ ಸರಿಯಾಗಿ ಹೇಳುತ್ತಿದಾರೆ. ಆ ಹುಡುಗಿ ಏನುತ್ತರಕೊಡುವಳಿಗೇ ಎಂದು ಕಳೆವಳದಿಂದ ಕಾಶಿಸಿದ ಮೋಹನ.

“ಹೌದು. ಹೂವಿನಂತಹ ಮುಖವಿದ್ದರೂ ಹಾವಿನಂತಹ ಹೈದರಯ ವಿರಬಹುದು. ಹೈದರಯ ಜೆನಾನ್ಯಾಗಿರಬೇಕು. ಗುಣ ಒಳ್ಳೆಯದಾಗಿರಬೇಕು” ಎಂದಳು ಹುಡುಗಿಯ ಅನ್ನ.

“ತಾಯಿಯ ಕಣ್ಣಗೆ ಮಕ್ಕಳು ಕಾಣಬಂತೆ ಪ್ರಪಂಚವೆಲ್ಲವನ್ನೂ ನೋಡಬೇಕು. ಮನುತೆಯಿಂದ, ಪಶ್ಚಾಸವಿಂದ ನೋಡಿದರೆ ಒಳಗೆ ಮತ್ತೆ ಯಾಗಿರುವ ಗುಣ ಕಾಣಬುದೇ ಹೊರತು ಹೊರಗಿನ ಹುಳುಳ್ಳ” ಎಂದರು ತಾಯಿ ಕೊಂಡ ಗಂಭೀರವಾದ ದಸಿಯಲ್ಲಿ.

“ನಿಜ. ಒಂದು ಬಾರಿ ನಿಜವಾದ ಪಶ್ಚಾಸವನ್ನಿಟ್ಟರೆ, ತಪ್ಪಗಳು, ವಿಕಾರಗಳು, ಎಲ್ಲಾ ಮರೆತು ಹೋಗುತ್ತವೆ. ಬರಿಯ ಗುಣಗಳು ಮಾತ್ರವೇ ಕಾಣುತ್ತವೆ. ಅದೇ ನಿಜವಾದ ಪಶ್ಚಾಸ. ಮನುಷ್ಯನಿಗೆ ಬೇಕಾದುದೂ ಅವೇ ಅಂತ ನಮ್ಮ ಪ್ರಸ್ತುಕದಲ್ಲಿ ಓದಿದೇನೆ” ಎಂದಳು ಹುಡುಗಿ.

ಒಳಗೆ ನಿಂತು ಕೇಳುತ್ತಿದ್ದ ಮೋಹನನ ಹೈದರಯದ ಆಸೆಯ ಒಳ್ಳೆ ಹೂವಿಟ್ಟಿತು. ಇನ್ನು ಪರವಾಗಿಲ್ಲ. ಆ ಹುಡುಗಿಯೂ ಕಲಿತವಳು. ಆದರ್ಥವನ್ನೇ ಸಂಭವವಳು. ಹೊರರೂಪಕ್ಕೆ ಮರುಳಾಗುವವಳ್ಳ. ತಾನು ಹೇಗಿದ್ದರೂ ಸರಿ. ತನ್ನನ್ನು ಒಲಿಯುವಳು. ತನ್ನ ಕಲೆಗಾಗಿ ತನ್ನನ್ನೇ ಪ್ರಪಂದುಕೊಂಡು ಸಮಾಧಾನ ಮಾಡಿಕೊಂಡ. ಆ ಹುಡುಗಿಯ ಮಾತುಗಳು ಬರಿಯ ಪ್ರಸ್ತುಕದಲ್ಲಿ ಕಲಿತ ಆದರ್ಥದ ಮಾತುಗಳಿರಬಹುದೆಂಬ ಸಂದೇಹ ಇಣಿಕಲು ಅದನ್ನು ಅಲ್ಲಿಗೇ ಮೂರ್ಪಕುಮಾಡಿದ.

“ಇಂತಹ ಸುಂದರ ಚಿತ್ರ, ರಚಿಸಿದವರ ಕೃಷಿಹಿಡಿಯಲು ನನ್ನ ತಾಗಿ ಪ್ರಣ್ಯಮಾಡಿದ್ದಳು” ಎಂದಳು ಅಕ್ಕೆ. ಆ ಚಿತ್ರಗಳಂತೆಯೇ ಕಲಾವಿದನೂ

ಸುಂದರನೆನ್ನುವ ಅವರ ಭ್ರಮೆ ವೋಹನನಿಗೆ ತಿಳಿಯಲಿಲ್ಲ. ಅವನಿಗೆ ಕೇಳಿಸಿದವ್ಯು ಮಾತಿನಿಂದ ಹೃದಯದ ಹೂವು ಅರಳಿತು.

“ಹಾಗಾದರೆ ನನ್ನ ಸೋಸೆಯಾಗಳು ಒಪ್ಪಿಗೆಯೇನಮ್ಮು? ” ಎಂದರು ತಾವು ಬಹಕ್ಕ ಮ್ಯಾಡುವಾಗಿ.

ವೋಹನನ ಹೃದಯ ಕುಣಿಯುತ್ತಿತ್ತು. ಕಲೆಯ ದೇವತೆ, ಸೌಂದರ್ಯದ ರೂಪದಲ್ಲಿ ತನಗೆ ಸಾಕಾಶ್ಚಾರಣಾಗಿಬಿಟ್ಟಿಂದು ಹಿಗ್ಗಿದ. ತನಗಿನ್ನೇನು ಕಲೆಯ ಸ್ವರ್ಗ ಸಿಕ್ಕಿತೆಂದು ಅನಂದಪಟ್ಟು.

“ನಿನ್ನ ಆತ್ಮೀಗೆ ನಮಸ್ಕಾರ ಮಾಡು. ಆಶೀರ್ವಾದ ಮಾಡಿ ” ಎಂದಜು ಹುಡುಗಿಯ ಅಕ್ಕೆ.

“ನೂರುಕಾಲ ದೀರ್ಘ ಸುಮಂಗಲಿಯಾಗಿ ವೋಹನನೊಂದಿಗೆ ಬಾಳು, ಮಗು ” ಎಂದು ತಾವು ಮಹತೆಯಿಂದ ಹರಸಿದರು.

ವೋಹನನಿಗೆ ಸಂತೋಷ ತಡೆಯಂತಾಗಲ್ಲಿ. ತನ್ನನ್ನು ತಾನು ಸಂಪೂರ್ಣವಾಗಿ ಮರೆತುಬಿಟ್ಟು. ಆಗಲೇ ಆ ಹುಡುಗಿ ತನ್ನ ಹೆಂಡತಿ ಯಾಗಿ ಹೋದಳಿಸ್ತುವಮ್ಮೆ ಹಿಗ್ಗು. ಈ ಅಪಾರ ಸುಖದಲ್ಲಿ, ಆನಂದದಲ್ಲಿ ಎಚ್ಚರವೇ ಇಲ್ಲದಂತಾಗಿತ್ತು. ಅವನಿಗರಿವಿಲ್ಲದೆಯೇ ಬಾಗಿಲು ತೆರೆದು ಚಿತ್ರಶಾಲೆಗೆ ಬಂದುಬಿಟ್ಟು. ಅವನು ಬಂದು ನಿಲ್ಲುವ ವೇಳಿಗೂ ಹುಡುಗಿ ಸಮಸ್ಕಾರ ಮಾಡಿ ಏಣುವ ವೇಳಿಗೂ ಸರಿಯೋಯಿತು. ಹುಡುಗಿಯ ಕಣ್ಣಿಬಿದ್ದು ದು ವೋದಲು ಅವನ ಮೇಲಿಯೇ. ಹುಡುಗಿ ಗಾಬರಿಯಿಂದ ಚೀರಿ ಅಕ್ಕನ ಕಡೆಗೆ ಹಿಮೇತ್ತಿಟ್ಟಿದಳು. ವೋಹನನ ಬಣ್ಣದ ಸ್ವರ್ಪನ ಜುಕ್ಕು ಜೂರಾಯಿತು. ಹೃದಯ ನುಚ್ಚುನೂರಾಯಿತು. ಕಣ್ಣಿ ಕಗ್ಗತ್ತಲಾಯಿತು. ಹಾಗೆಯೇ ಕೆಳಕ್ಕೆ ಕುಸಿದ. ಒಂದರೆನಿಮಿಷದಲ್ಲೇ ಮೈಯರಿತು ಸೋಡಿದ. ಚಿತ್ರಶಾಲೆ ಬರಿದಾಗಿತ್ತು. ಎದುರಿಗೇ ಹಾಲಾ ಹಲವನ್ನು ಬಾಯಿಗೆ ತೆಗೆದುಕೊಳ್ಳಲು ಸಿದ್ಧನಾದ ಪರಶಿವನ ಚಿತ್ರ. ತಲೆ ತಗ್ಗಿಸಿ ಮೂನಾವಾಗಿಯೇ ಕಣ್ಣೀರು ಸುರಿಸಿದ ವೋಹನ. ಆ ಕಣ್ಣೀರಿನ ಅಥ ಅವನಿಗೇ ತಿಳಿಯದು. ತಿಳಿದಿದ್ದರೆ ಆ ಪರಶಿವನೊಬ್ಬನಿಗೇ!

ಜ್ಯುಡಾನ್

“ ಹೀಟರ್ ”

“ ಪ್ರಭು ”

“ ಇನ್ನು ಮೂರುದಿನ ಮಾತ್ರ, ಹೀಟರ್. ಅಸಂತರ— ”

ಮಾತು ಅರ್ಥಕ್ಕೇ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೀವಾಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆ ರಹುಜನ ಶಿಷ್ಯರೂ ಹಿಂದೆ ಹಿಂದೆ ಬರುತ್ತಿದ್ದರು. ಆರಿಸಿಬಂದ ಜನ. ಯೇಸು ತನ್ನ ಪ್ರೇಮಪ್ರಸಾರಕಾಗಿ ಕುಡಕಿ ತಂದ ಹನ್ನೆರಹು ವಿಭಂತಿ ಪ್ರರುವರು. ಒಬ್ಬಸ್ಥಿಗೊಬ್ಬ ಯಾವ ವಿಷಯದಲ್ಲಾ ಕಡಿಮೆಯಿಲ್ಲ. ಯೇಸು ವಿನಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವೇ ಅರ್ಥಾವಾಡಿಕೊಂಡಿದ್ದ ವರು. ಸ್ವಾರ್ಥತ್ವಾಗದಲ್ಲಿ ನಿಸ್ಸೀಮರು. ಯೇಸುವಿನೊಂದಿಗೆ ಸೂರಾರು ಬಗೆಯ ಸಂಕಟಗಳ ಮೂಸೆಯಲ್ಲಿ ಹಾದು ಬಂದವರು. ತಮಗಾಗಿ ಯಾವುದನ್ನೂ ಬಯಸುವರು. ಯೇಸುಕ್ರಿಸ್ತನ ಮುಖದಲ್ಲಿ ಹನ್ನೆರಹು ಮಹಾನಂದಿಗಳ ನೀರನ್ನು ತುಂಬಿಸಿಕೊಂಡ ಮಹಾಸಾಗರದ ಗಾಂಧೀಯ ಏತ್ತು. ಸೂರು ನಕ್ಕಿತ್ರಗಳ ಬೆಳಕುಮೊತ್ತ ರಾತ್ರಿಯ ಆಕಾಶದ ಸೊಬಗಿತ್ತು. ಹತ್ತುದಿಕ್ಕಿಗೂ ಬೆಳಕಿನ ಕಿರಣ ಚಾಚಿದ ಹಗಲಿನ ಓಜನ್ನಿತ್ತು. ಸರ್ವಸ್ವವನ್ನೂ ತ್ಯಾಗಮಾಡಿ, ಸರ್ವಸ್ವವನ್ನೂ ಪಡೆದ ಮಹಾಯೋಗಿಯ ತೇಜವಿತ್ತು. ಪ್ರಪಂಚವನ್ನೇ ತನ್ನ ಪ್ರೇಮದಿಂದ ಬಾಚಿ ತಬ್ಬಿಕೊಂಡ ಅವನ ಧ್ವನಿಯಲ್ಲಿ ವಾಧುಯ ಮಳಿತವಾಗಿ ಹೋಗಿತ್ತು. ಅವನ ಮಾತು ಕೇಳಲು ಯಾವಾಗಲೂ ಸಿದ್ಧವಾಗಿರುತ್ತಿದ್ದ ಶಿಷ್ಯರು, ಯೇಸುವನ ಮಾತು ಅರ್ಥಕ್ಕೇ ನಿಂತುಕೊಂಡಲು ಅವನ ಕಡೆಗೇ ಎವೆಂಕ್ಕೂದೆ ನೋಡಿದರು. ತಾಯಿಹನು ಕರುವನ್ನು ನೆಕ್ಕುತ್ತಿದ್ದನ್ನು ಸಲ್ಲಿಸಿದೊಡನೆಯೇ ಕರು ತಾಯಿಯ ಕಡೆ ನೋಡಿ ಬೇಡಿ ಎದುರು ನೋಡುವಂತೆ, ಯೇಸುವನ ಮುಖವನ್ನೇ ಎಲ್ಲರೂ ನೋಡಿದರು. ಮುಂದಿನ ಮಾತಿಗಾಗಿ ಕಾಢರು.

ಯೇಸು ಏಕೋ ಆ ವಾಕ್ಯ ಪೂರ್ವಿಸಲೇ ಇಲ್ಲ. ಮೌನವಾಗಿ ಮುಂದೆ ಮುಂದೆ ಹೆಚ್ಚಿಯಡುತ್ತಾ ನಡೆದ. ಹಿಂದೆಂದೂ ಇಲ್ಲದುದು ಇಂದು ತಲೆ ತಗ್ಗಿತ್ತು. ಏನೋ ಚಿಂತೆ—ಯೊವುದೋ ಹೋಡದನೆರಡು ಮುಸುಕಿದಂತೆ—ಮುಖದಲ್ಲಿ ಕೊಂಚ ಕಳವಳ. ಶಿಷ್ಯರಿಗೆ ಈ ಮಾತು ಹೇಳಲೋ ಬೇಡಪೋ ಎಂದು ಕೊಂಚ ಯೋಜನೆ. ಹೇಳಿದರೂ ಅವರಿಗೆ ಅದು ಸರಿಯಾಗಿ ಅರಿವಾಗುವುದೇ ಎನುವ ಸಂದೇಹ. ಹೇಳಿದಮೇಲೆ ಆದರಿಂದ ಅವರಲ್ಲೇನಾದರೂ ಹೇಡಿತನ ಬಂದರೆ ಎನುವ ಶಂಕೆ. ಹೇಳಿದರೂ ಎನು ಪ್ರಯೋಜನವೆನುವ ನಿರಾಸಕ್ಕು. ಹೇಳಿಬಿಟ್ಟರೆ ವಾಸಿ ಹೇಗಾದರೂ ಆಗಲಿ ಎನುವ ಒತ್ತುದ. ಎಲ್ಲಕ್ಕೂ ಜತೆಯಾಗಿ ಬಂದು ಅನುಮಾನ. ತಾನೇನೋ ಇದುವರೆಗೂ ಅವರ ಭಕ್ತಿ ಪ್ರೇಮ ಪಡೆದುದು ನಿಜ. ಅವರಿಗೆ ತನ್ನ ಶಕ್ತಿಯಲ್ಲಿ ಸಾಕಷ್ಟು ನಂಬಿಕೆಯಿತ್ತು. ಆದರೆ ಆ ನಂಬಿಕೆ ಎಲ್ಲಿಯವರಿಗೂ ಎಳಿಯುವುದೋ ಯಾರಿಗೆ ಗೊತ್ತು? ಅದನ್ನು ಶಕ್ತಿ ಏಾರಿ ಹಿಂಬಿದರೆ, ತಂತಿ ಯಾವಾಗ ಮುರಿದುಹೋದಿತೋ? ನಂಬಿಕೆ ಹುಟ್ಟಿಸಲೆಂದು ತಾನು ಮಾಡಿದುದೆಲ್ಲ ಬಂದೋಂದು ಬಾರಿ ನಿಷ್ಟಲವಾಗಿರಲ್ಲವೇ? ತಾನು ರೋಗಿಗಳನ್ನೇಲ್ಲ ಬರಿಯ ಕೈಯಿಂದ ಮುಟ್ಟಿ ನಂಬಿಕೆಯ ಬಲದಿಂದ ಗುಣಪಡಿಸಲಿಲ್ಲವೇ? ಇವ್ವಾದರೂ ತೊನ್ನು ರೋಗಿಯ ಹತ್ತಿರ ಹೋಗಲು ಜಾನ್ ಹಿಂಜರಿಯಲ್ಲವೇ? ತಾನು ಪೀಠರನನ್ನು ಹತ್ತಿರ ಬರಮಾಡಿಕೊಂಡಾಗ ನೀರಿನಮೇಲೆ ಸಡೆದುಬರಲಿಲ್ಲವೇ? ಆದರೂ ಪೀಠರ ನಿಗೆ ಅನುಮಾನ. ನದಿಯ ದಂಡಿಯಮೇಲೆ ಶಿಬಿರ ಹೂಡಲು ಹೆದರಿಕೆಯಾಗಿ, ಅಲ್ಲಿ ಬೇಡವೇನ್ನಲಿಲ್ಲವೇ? ನಂಬಿಕೆಯಿದ್ದರೂ ಅದರ ಹಿಂದೆ ಕೊಂಚ ಸಂದೇಹ, ಶಂಕೆ, ಅನುಮಾನವಿದ್ದಂತಿತ್ತು. ತಾನು ದೇವರ ಮಗನಿಂದು ಪೀಠರನಿಗೆ, ಜೇಮ್ಮನಿಗೆ ತೋರಿಕೊಡಲು ಆಗಿಂದು ದಿನ ಬೆಟ್ಟದಮೇಲೆ ಹತ್ತಿನಿಂತು ಏಂಚಾಗಬೇಕಾಗಿತ್ತು. ತನ್ನ ಜತಿಗೆ ತನ್ನ ತಂದೆ—ಸ್ವರ್ಗದಲ್ಲಿರುವ ದೇವದೇವನನ್ನೂ—ಕರೆತರಬೇಕಾಯಿತು. ಇವ್ವೆಲ್ಲಾ ಆದಷ್ಟು ಅವರ ಹೃದಯಗಳ್ಲಿ ಬಡಕೆಲ್ಲದ ಸಂಪೂರ್ಣ ನಂಬಿಕೆ ಬಂದಿರಲಿಲ್ಲ. ಜುಡಾನ್ ಬಟ್ಟನ್—ತನ್ನ ಹನ್ನೆರಡು ಶಿಷ್ಯರಲ್ಲಿ ಒಮ್ಮೆಯಾದರೂ ಶಂಕೆ

ಪಕ್ಷದವನು. ಅವನು ಎಲ್ಲಿಗಿರೆಲೂ ಜೀಕ್ಕಾವನು. ಎಲ್ಲರಿಗಿರೆಲೂ ಕೋನೆಯಲ್ಲಿ ತನ್ನ ಬಳಿ ಬಂದವನು. ಆದರೆ ಅವನ ಸಂಬಿಕೆ ಅಳಲವಾದೂ ತಿತ್ತು. ತಾನು ಹೇಳಿದ ಮಾತ್ರೊಂದಕ್ಕೂ ಅನುಮಾನವನ್ನು ಒಟ್ಟಿಸುತ್ತಿರಲಿಲ್ಲ. ಆಗ ತನ್ನ ಮಾತನ್ನು, ತನ್ನ ಬೋಧನೆಯನ್ನು ಕೇಳಲು ನಾಲ್ಕು ಸಾರಿ ಮಂದಿ ಕೂಡಿದಾಗ, ಅವರ್ಲಿಗೂ ಕೂಡಲು ಆಹಾರವಿಲ್ಲ. ಇರುವುದು ವಂಡರೇ ರೊಟ್ಟಿಯೆಂದು ಉಳಿದೆಲ್ಲ ಶಿವ್ಯರು ಕಳವಣಿಮ್ಮೆ ಒದ್ದಾ ದಿದ್ದರು. ಎಲ್ಲರನ್ನೂ ಹಾಗೆಯೇ ಕಳುಹಿಸಬಿಡುವುದೆಂದು ತೀವ್ರಾರ್ಥಿಸಿಕೊಂಡು ಇದ್ದರು. ತನಗೆ ತಿಳಿಯದಂತೆ, ತನಗೆ ತಿಳಿಸದಂತೆ ಅವರನ್ನು ಸಾಗಿಹಾಕಲು ಯತ್ತಿ ಸಿದ್ದರು. ಆಗ ಕೊಂಜವಾದರೂ ಸಂದೇಹಪಡದೆ, ಕೊಂಜವಾದರೂ ಕಳವಳಿಪಡದೆ ಶಾಂತನಾಗಿದ್ದ ವಸೆಂದರೆ ಜುಡಾಸ್ ಬಬ್ಬನೇ. ಬೋಧನೆ ಪೂರ್ತಿ ಮುಗಿಯುವವರಿಗೂ ಅಲುಗಾಡದೆ ಕುಳಿತು ಕೇಳಿದ. ಅದು ಮುಗಿ ದೊಡನೆಯೇ ಎಂದಿಸಂತೆಯೇ ಸಮಾಧಾನದಿಂದ, ಶಾಂತಿಯಿಂದ, ಕೊಂಜ ವಾದರೂ ಒದ್ದಾಟವಿಲ್ಲದೆ ತನ್ನ ಬಳಿ ಬಂದು ನಮಸ್ಕರಿಸಿದ. ಜೋಳಿಗೆ ಯಲ್ಲಿದ್ದ ಮೂರು ರೊಟ್ಟಿಯನ್ನು ತನ್ನ ಮುಂದೆ ಇಟ್ಟು ಕೈ ಜೋಡಿಸಿದ್ದ. ಆಗ ತಾನು, “ಜುಡಾಸ್, ಎಲ್ಲರಿಗೂ ಬಂದೆಂದು ರೊಟ್ಟಿಕೊಡು” ಎಂದಾಗ ಸಂಕೋಚ ಸ್ವಲ್ಪವೂ ಇಲ್ಲದೆ ಅಳಲಭಕ್ತಿಯಿಂದ, ಧೃತಿಸಂಬಿಕೆ ಯಿಂದ, ನಟ್ಟವಿಶ್ವಾಸದಿಂದ ಒಬ್ಬಾರ್ಥಿಗಾಗಿ ರೊಟ್ಟಿಕೊಟ್ಟಿ. ಆ ಸಂಬಿಕೆಯೇ ಮೂರುರೊಟ್ಟಿಯನ್ನು ಮೂವತ್ತು ಸಾರಿ ಮಾಡಿತ್ತು. ಜುಡಾ ಸನ ಹೃದಯದ ಈ ಅಳಲತೆ ಉಳಿದವರಿಗಿರಲಿಲ್ಲ. ಅನುಮಾನ, ಸಂದೇಹ ಮನುಷ್ಯನಿಗೆ ಸಹಜ. ಯಾವ ಹೃದಯುವೇ ಆಗಲಿ. ಒಮ್ಮೆ ಮೈಯಾದರೂ ಹಿಂದೇಟು ಹಾಕದಿರುತ್ತಿರಲಿಲ್ಲ. ತನಗೇ ಎಷ್ಟೋಬಾರಿ ತನ್ನಲ್ಲಿ, ತನ್ನ ತತ್ವದಲ್ಲಿ, ತನ್ನ ತಂಡಿ—ದೇವದೇವನಲ್ಲಿ ಅನುಮಾನ ತೋರಿರಲಿಲ್ಲವೇ? ತನ್ನನ್ನು ದೇವರು ಮಾನವ ಕಲ್ಯಾಣಕ್ಕಾಗಿ ಕಳುಹಿಸಿದ್ದರೆ ಮಾನವರೇ ತನ್ನ ವಿರುದ್ಧ ಏಳುವರೆಂದು ಬೇಸುವಾಗಿರಲಿಲ್ಲವೇ? ಈ ಮಾನವರು ಸಾಮಾನ್ಯ ಮಾತನ್ನು ಅರ್ಥಮಾಡಿಕೊಳ್ಳಿದವರು, ತತ್ವಹೇಗೆ ತಿಳಿಯುತ್ತಿರುತ್ತಿರುತ್ತಿರಲಿಲ್ಲವೇ? ತಮ್ಮ ಬಳಿತು ಅರಿಯುವ ಇನರಿಗೆ ಎಂದು ಸಂದೇಹ ಪಟ್ಟಿರಲಿಲ್ಲವೇ?

ಒಳ್ಳೆಯದು ಸಾಧ್ಯವೇ ಎಂದು ತನ್ನ ಕಾರ್ಯದಲ್ಲಿಯೇ ನಿರಾಸೆ ಬಂದಿರಲ್ಲವೇ?—ನಿಜ. ಅವುಗಳೆಲ್ಲ ಹಲವು ಕ್ಷಣಗಳಕಾಲ ಬಂದವು ಮಾತ್ರ. ಏಕಾಲವಾದ ಆಕಾಶದಲ್ಲಿ ಅಲ್ಲಿಂದು ಇಲ್ಲಿಂದು ಕರಿಮೋಡದ ಜೂರು ಗಳು ಎಸೆದಿದ್ದಂತೆ. ಆದರೆ ಅಪ್ಪು ನಿಜ. ತನಗೂ ಆ ದೌರ್ಬಲ್ಯವಿತ್ತು. ಈ ದೌರ್ಬಲ್ಯ ಉಳಿದವರಿಗೂ ಸಾಮಾನ್ಯ, ಸಹಜ. ಆದರೆ ಈ ಬಗೆಯ ನಿರಾಸೆ, ಶಂಕೆ ಒಮ್ಮೆಯಾದರೂ ಜುಡಾಸನಲ್ಲಿ ತೋರಿಲ್ಲ. ಅದೇ ಆಶ್ಚರ್ಯ. ತಾನು ಅವರೊಂದಿಗೆ ಹಡಗಿಸಲ್ಲಿ ಬಂದಾಗೆ, ಜುಡಾಸನ ತೊಡೆಯಮೇಲೆ ತಲೆಯಿಟ್ಟು ಮಲಗಿದ್ದ. ಹಡಗಿಸಲ್ಲಿ ತನ್ನ ಉಳಿದ ಶಿಷ್ಯರೂ ಬಂದಿದ್ದರು. ಅವರೆಲ್ಲರ ಸ್ತ್ರೀ ಪರೀಕ್ಷೆಗೇ ಎನುವಂತೆ ಸಾಗರದಲ್ಲಿ ಮಹಾಪ್ರಭಾಯ ಎದ್ದಂತೆ ಬಿರುಗಾಳಿ ಬೀಸಿತು. ಪ್ರಪಂಚ ಇದುವರಿಗೂ ನಮ್ಮನ್ನು ಕಟ್ಟಿಹಾಕಿತ್ತು. ಅದರಮೇಲೀಗೆ ಸೇಡುತ್ತಿರಿಸಿಕೊಳ್ಳುತ್ತೀರೆ. ಕಟ್ಟುಗಳನ್ನು ಕಿತ್ತೆಸೆಂದು ಪ್ರಪಂಚವನ್ನೇ ನುಂಗಿಡಿದುತ್ತೀರೆಂದು ಸಾಗರದ ನೀರಿನ ಅಲ್ಲಿಗಳು ದಂಗೆಯೆದ್ದಿದ್ದವು. ಹಡಗು ಗಾಳಿಯಲ್ಲಿ ತೇಲಾಡ. ನ ಪಟ್ಟದಂತೆ ಮುಗ್ಗುರಿಸುತ್ತಿತ್ತು. ಒದ್ದಾಡುತ್ತಿತ್ತು. ಆಗ ಉಳಿದ ಶಿಷ್ಯರೆಲ್ಲಾ ಮಲಗಿದ್ದ ತನ್ನನ್ನು ಎಬ್ಬಿಸಿ ತನಗೆ ತನ್ನ ಪಾರಾಣಭಯ ಹೇಳಿಕೊಂಡಿದ್ದರು. ಹಡಗು ಮುಖುಗಿಹೋಗುತ್ತದೆ. ತಮ್ಮ ಪಾರಾಣಗಳೆಲ್ಲಾ ಈಗಲೀ ಆಗಲೀ ಸಾಗರದ ಪಾಲಾಗಿಬಿಡುತ್ತವೆಂದು ಗೋಳಿಗರಿದಿದ್ದರು. ಆಗೆ ಜುಡಾಸ ಮಾತ್ರ ಎಂದಿನಂತೆಯೇ ಕುಳಿತಿದ್ದು. ತಾನು ಆಗ ಅವರನ್ನು ದ್ದೀಶಿಸಿ “ಓ ಸಂಬಿಕೆಯಿಲ್ಲದವರೇ, ಏಕೆ ಹೀಗೆ ಕುಗುಗಿರಿ? ಪಾರಾಣಕ್ಕೇಕೆ ಹೇದರುವಿರಿ?” “ಎಂದು ಹೇಳಿದ್ದು. ಆಗ ಕೊಂಚ ಹೊತ್ತಾಡಮೇಲೆ ಸಾಗರ ಮತ್ತೆ ಶಾಂತವಾಗಿತ್ತು. ಹೊರಗೆ ಬಿರುಗಾಳಿಯೆದ್ದರೂ ಜುಡಾಸನ ಮನಸ್ಸು ಶಾಂತವಾಗಿತ್ತು. ಅವನ ಈ ಅಜಲನುಬಿಕೆ ಉಳಿದವರಿಗಿರಲ್ಲ. ಅಂತೆಯೇ ಈಗ ಈ ಮಾತನ್ನು ಎಲ್ಲಿರಿಗೂ ಹೇಳಿಕೊಂಡ ಜುಡಾಸನೊಬ್ಬಿಗೇ ಹೇಳಿಕೊಂಡು ಎಂದು ಯೇಸು ಯೋಚಿಸುತ್ತಿದ್ದು. ಶಿಷ್ಯರೆಲ್ಲ ಅರಿಮುಗಿದ ಮಾತು ಪೂರ್ಣ ನಾಗಲೀಂದು ಕಾದರು. ದಾರಿ ಹಿಂದೆ ಹಿಂದೆ ಸಾಗುತ್ತಿತ್ತು.

ಶಿವ್ಯರೇಲ್ಲ ಯೇಸುವಿನ ಹಿಂದೆ ತಲೆತ್ತಿಗ್ಗಿ ಬರುತ್ತಿದ್ದರು. ಎಂದೂ ಇಲ್ಲದೆ ಇಂದು ಕಮ್ಮು ಗುರು, ಯೇಸುಕ್ಕಿಸ್ತು ತಲೆಯೆತ್ತುದೆ ಗಾಢವಾಗಿ ಚಿಂತಿಸುತ್ತಾ ಮುಂದಿಟ್ಟೋಗುತ್ತಿದಾನೆ. ಏನೇಕೇ ಹೇಳಬೇಕಂದಿದ್ದವನು ಅರ್ಥದಲ್ಲಿಯೇ ತಡೆದುಬಂಧಿ. ಏನು ಯೇಜನ್ಯನ್ಯೇ, ಏನು ತಡೆಯೇ, ಏನು ಸಂದೇಹವೇ ಯಾಂಗಿ ತಾನೇಗೊತ್ತು. ಪ್ರತಿಯೇಬಂಧಿ ಶಿವ್ಯನಿಗೂ ತಾನೇ ಯೇಸುವನು ಪಟ್ಟಿವ್ಯನೆನ್ನು ವ ಭಾವನೆ. ಹಿಂದೆನ್ನೇ ಈ ಮಾತಿಗೇ ಕೊಂಚ ಅಸಮಾಧಾನ ತೋರುತ್ತು. ಜಾನಸ್ಸಿಗೂ ಜೀಮ್ಮನಿಗೂ ಕೊಂಚ ತಿಕಾಳುಟ ಇತ್ತಿತ್ತು. ಆಗಲೇ ಯೇಸು ಅವರಿಗೆ ಹೇಳಿದ್ದ—“ಮೊದಲಿಗನು ಕೊನೆಯವನಾಗುವನು. ಕೊನೆಯವನು ಮೊದಲಿಗನಾಗುವನು. ಏಕೆಂದರೆ ಸ್ವರ್ಗಸಾಮಾಜ್ಯ ಒಂದು ಮನೆಯ ಯಜಮಾನನಂತೆ. ತನ್ನ ತೋರು ದಲ್ಲಿ ಕೆಲಸಮಾಡಲು ಯಜಮಾನ ಸೇವಕರನ್ನು ಹುಡುಕಿಕೊಂಡುಹೊರಬೆ. ಮೊದಲ ಗಂಟೆಯಲ್ಲಿ ಸಿಕ್ಕಿದವರನ್ನು ಗೊತ್ತುಮಾಡಿ ತನ್ನ ತೋರುಕ್ಕೆ ಕಳಿಸಿದ. ಎರಡನೆಯ ಗಂಟೆಯಲ್ಲಿ ಮತ್ತೆ ಕೆಲವರನ್ನು ಗೊತ್ತುಮಾಡಿದ. ಹೀಗೆಯೇ ಏದು ಗಂಟೆಯವರೆಗೂ ಗೊತ್ತುಮಾಡಿದ. ಆದನೆಯ ಗಂಟೆಯಾದೆಂದನೆಯೇ ಎಲ್ಲರಿಗೂ ಅವರ ಭಕ್ತಿಕೊಂಟ್ಟ ಕಳಿಸುವಾಗ ಕೊನೆಯವನೆಂದ ಆರಂಭಿಸಿ ಎಲ್ಲರಿಗೂ ದಿನದ ಕೂಲಿ ಕೊಟ್ಟಿ. ಆಗ ಮೊದಲ ಗಂಟೆಯಲ್ಲಿ ಒಂದವರು ಕೊಂಚ ತಂಟಿಪೂಡಿದರು. ಆದರೆ ಆತ ಅವರಿಗೆ ಇವ್ವೇ ಹೇಳಿದ. ಅವರಿಗೆ ಗೊತ್ತುಮಾಡಿದಮ್ಮು ಕೂಲಿ ಅವರಿಗೆ ಕೊಟ್ಟಾಗಿದೆ. ಉಳಿದವರಿಗೆಮ್ಮು ಕೊಟ್ಟರೆನ್ನು ವ ಮಾತು ಅವರಿಗೇಕೆ? ಅಂತೆಯೇ ಕೊನೆಯವನು ಮೊದಲಿಗನಾಗಬಹುದು. ಮೊದಲಿಗ ಕೊನೆಯವನಾಗಬಹುದು” ಎಂಗು ಯೇಸು ಬುದ್ಧಿಹೇಳಿದ್ದೀ. ಯೇಸುವಿನ ಬಳಿಗೆ ಒಂದವರಲ್ಲಿ ಕೊನೆಯವನು ಜುಡಾಸ್. ಮೊದಲು ಒಂದವನು ಹೀಟರ್. ಈ ಮಾತಿನಿಂದ ಹೀಟರಿಗೆ ಕೊಂಚ ಅಸಮಾಧಾನವಾಯಿತು. ಈ ಪಿಳಿ ಬುಡಾಸ್ ನನಗಿಂತ ದೊಡ್ಡವನಾಗುವನೇ? ನನಗೆ ತಿಳಿಯದು ಅವನಿಗೇಸುತ್ತಾನೇ ತಿಳಿದಿದೆ ಎಂದು ಮನಸ್ಸಿನಲ್ಲೀ ಅಂದುಕೊಂಡಿದ್ದು.

ಅವನ ಈ ಒಟ್ಟಮಾತಿನ ಮಹಾ ತಿಳಿದೊೇ ಏನೋೇ ಯೇಸು ಮತ್ತೆ ಹೇಳಿದ್ದ್ದು. ಎಲ್ಲ ತನಗೆ ತಿಳಿದಿದೆಯನ್ನು ವರನಷ್ಟು ಮೂರ್ಚ ಮತ್ತಾರೂ ಇಲ್ಲ. ತಿಳಿದಿದ್ದರೂ ತೇರ್ವರ್ವದಿಸಿಕೊಳ್ಳುದ ಅಜಂಕಾರರಹಿತ ತಿಳಿವೇ ಸಿಜಪಾಡ ಅರಿವು. ಉಳಿದವರಿಗೆ ನಾನು ಮೇಲೆಂದಿರುವವನ ಮನಸ್ಸು ನಿಜಕ್ಕು ಕೇಳು. ಕೃಸ್ತನ ಈ ಮಾತಿನಿಂದ ಹೀಂಬರಣಿಗೆ ಒಹಕ ನಾಚಿಕೆ ಯಾಗಿತ್ತು. ಇನ್ನೆಲ್ಲ ಉದರೂ ಪ್ರತಿ ಶಿಷ್ಯನಿಗೂ ತಾನು ಯೇಸುವನನ್ನು ಜೀನಾನ್ಯಾಗಿ ಅರಿತುಕೊಂಡಿರುವೆನೆನ್ನುವ ಅಭಿಪ್ರಾಯ. ಹೀಗಾಗೆ ಒಬ್ಬೊಬ್ಬ ಒಂದೊಂದು ರೀತಿಯಲ್ಲಿ ಯೋಚಿಸಲಾರಂಭಿಸಿದ. ಮೂರುದಿಸಗಳು! ಅದಾದ ಮೇಲೆ—ಅದಾದ ಮೇಲೇನು? ಪ್ರಭು ಏನೋೇ ಹೇಳಲುಹೊರತ್ತು ನಿಶ್ಚಯಿಸಬಿಟ್ಟಿದ್ದು. ಮೂರು ದಿನವಾದ ಸಂತರ ಜೀರೂಷಲೆಂ ಸಗರ ಸೇರುತ್ತೇವೆ. ಅದೇ ಇರಬೇಕೆಂದು ಜಾನ್ ಯೋಚಿಸಿದ. ಮೂರು ದಿನಗಳು ಕಳೆದ ಮೇಲೆ ಯೇಸು ಎಂತಮೂರೋ ಪಾಠ ಮಾಡಬಹುದೆಂದು ಹೀಂಬರನ ಯೋಚನೆ. ಮೂರು ದಿನಗಳ ಮೇಲೆ ಜೀರೂಷಲೆಂ ನಮ್ಮದಾಗುವುದು. ನಾವು ಎಲ್ಲರನ್ನೂ ಯೇಸುವನ ಬೋಧನೆಗೆ ತರುವೆನೆಂದು ಜೀಮ್ಯಾ. ಹೀಗೆಯೇ ಒಬ್ಬೊಬ್ಬರು ಒಂದೊಂದು ಬಗೆಯಾಗಿ ಯೋಚಿಸುತ್ತಿದ್ದರು.

ಷಡಾಸ್ ಯೇಸುವಿನ ಪಕ್ಕದಲ್ಲಿ ಜೋಳಿಗೆ ಹಿಡಿದುಕೊಂಡು ಬರುತ್ತಿದ್ದು. ಯಾವಾಗೆಲೂ, ಯಾವುದಕ್ಕೂ ಮಾತನಾಡದ ಅಂತಜೀರ್ವಿ ಅವನು. ಬಂದಯೋಚನೆಗಳನ್ನೆಲ್ಲ ಮನಸ್ಸಿನಲ್ಲೇ ಇಟ್ಟುಕೊಂಡು ಮತ್ತೆ ಮತ್ತೆ ಒರಿಹಚ್ಚುವವನು. ಯೇಸುವಿನೆಂದಿಗೆ ಕಳೆದ ಕೆಲವು ವರ್ಷಗಳಲ್ಲಿ ಅವನ ಯೌವನದ ಕಾವೆಲ್ಲಾ ತಣ್ಣಾಗಾಗಿತ್ತು. ಈಗ ಕಾವಿ ರಲಿಲ್ಲವೆಂದಲ್ಲ. ಈಗ ನಸು ಬಿಳ್ಳಿಗಿತ್ತು ಕಲ್ಪನೆ. ಮನಸ್ಸು ಹೂವಿನ ಬಣ್ಣ ಬಿಂಬಿ ಹಣ್ಣಿನ ತಿರುಖಾಗುತ್ತಿತ್ತು. ಯೇಸುವಿನ ಬೋಧನೆಯಲ್ಲಿ ತನ್ನಂದಾದಷ್ಟನ್ನು ಅರಗಿಸಿಕೊಂಡಿದ್ದು. ಉಳಿದುದನ್ನು ಅರತುಕೊಳ್ಳಲು ಪ್ರಯತ್ನಿಸುತ್ತಿದ್ದು. ಈಗಲೂ ಯೇಸು ಮಾತನಾಡದೆ ಅರ್ಥಕ್ಕೇ ನಿಶ್ಚಯಿಸಿ ಬಿಟ್ಟಾಗ ಅವನ ಮುಖ ದಿಟ್ಟಿಸಿ ನೋಡಿದ. ಯಾವಾಗೆಲೂ ಶಾಂತವಾಗಿರುತ್ತಿದ್ದ ಹಸುಗಳಿನ ಮುಖದನ್ನು ತಿಳಿಮುಶಿದಲ್ಲಿ ಒಂದು ಸೀರಷು

ಮಲಗಿದ್ದಂತೆ ತೀವ್ರಿತು. ಯೇಸುವಿನ ಯೋಜನೆ ಏನಿರಬಹುದಿಂದು ಕೊಂಡು ತಾನೂ ಕಲ್ಪಿಸಿಕೊಳ್ಳಲು ಇತ್ತಿದೆ. ಮೂರುದಿನ! ಮೂರು ದಿನದ ಸಂತರ ಜೀವನಲ್ಲಿ ಸೇರುತ್ತೇನೆ. ಅಮೇಲೆ? ಅಮೇಲೇನು? ಅದು ಬಗೆಯರಿಯದ ಪ್ರತ್ಯೇ. ಅಮೇಲೆ ಎನ್ನೋ ಕಾದಿದೆ. ಯೇಸು ಇದುವರೆಗೂ ಹೇಳುತ್ತಿದ್ದುದು ಈಗ ಮುಗಿದುಹೋದಿಂತೇ? ನಾನು ಜರೂಸಲೆಂ ಸೇರಿದರೆ ಸಾಕು. ನನ್ನ ಕಾರ್ಯಮುಗಿದಂತೆ ಎಂದು ಯೇಸು ಹಿಂದೆನ್ನೇ ಹೇಳಿದ್ದು ನೇನುಪಾಯಿತು. ಅಂದರೆ ತನ್ನ ಕೆಲಸ ಪೂರ್ಣ ವಾದ ಹೇಳಿ ತಮ್ಮ ಪ್ರಭು ತಮ್ಮನ್ನು ಬಿಟ್ಟು—ಭೀ! ಭೀ! ಇರಿಂದು! —ಆದರೆ ಅದೇನಾದರೂ ಸತ್ಯವಾದರೆ—ತಮ್ಮ ಪ್ರಭುವನ್ನು ಇದು ತಾನು ಇರುವುದು ಹೇಗೆ ತಾನೇ ನಾಧ್ಯ? ಅದು ಆಸಾಧ್ಯ. ಅದು ತನ್ನ ಒಂದಂತೂ ಆಗದಮಾತು ಎಂದುಕೊಂಡ ಜುಡಾಸ್. ಹೃದಯ ಯಾಕ್ಕೇ ಎಂದೂ ಇಲ್ಲದ್ದು ಬೆರುಸಾಗಿ ಬಡಿದುಕೊಳ್ಳುತ್ತಿತ್ತು. ಎನ್ನೋ ಒಂದು ಬಗೆಯ ಏಕ್ಕುಲ್ಲತೆ, ಕಳವಳ. ಹಿಂದೆಂದೂ ಹಾಗಾಗಿರಲಿಲ್ಲ. ಯೇಸುವಿನ ಜತೆಗೆ ಬರುವ ದಿದ್ದ ಹಿಂದಿನ ದಿನ ಹಾಗಾಗಿತ್ತು. ಅನಿರ್ವಚನೀಯವಾದ ಒಂದು ಚಿಂತೆ. ರೂಪವಿಲ್ಲದ ಒಂದು ಹೇದನೆ, ಕಾರಣವಿಲ್ಲದ ಒಂದು ಬೀಸರದ ತ್ರಿಪೇಣೀಸಂಗಮವಾಗಿತ್ತು ಹೃದಯ. ಆಗ ಯೇಸುವಿನ ಜತೆಗೆ ತಾನು ಒಂದು ಬಿಟ್ಟಿದ್ದ. ಈಗ ಮತ್ತೆ ಅದೇ ರೀತಿ ಹೃದಯದಲ್ಲಿ ಕೊರಗು, ಅಶಾಂತಿ, ಅಸಮಾಧಾನ. ಮತ್ತೆಬರುವ ಮೇದಲು ಮೋಡ ಮುಸುಕಿದಂತೆ ಅಪೂರ್ವ ವರ್ಣಾನ. ಈ ವಕ್ಕಾನದ ಮಹಾಗಢದಲ್ಲಿ ಅಶಾಂತಿಯ ಆಗಾಧತೆ ಸಿದಿಯಲು ಸಿದ್ಧವಾದಂತಿತ್ತು!

ಇದ್ದಕ್ಕಿದ್ದಂತೆ ಯೇಸು ಮಾತನಾಡಿದೆ. ಎಲ್ಲರೂ ತಮ್ಮ ಯೋಜನೆಗಳಿಗೆ ಶಡೆಹಾಕಿ ಕೇಳಲಾರಂಭಿಸಿದರು.

“ಪೀಠರ್”

“ಪ್ರಭು”

“ಇನ್ನು ಮೂರು ದಿನಗಳು ಮಾತ್ರ, ಪೀಠರ್. ಅಸಂತರ—”

“ಅಸಂತರ ಎನು ಪ್ರಭು?”

“ಅನಂತರ—ಹೂವು ಹಣ್ಣಾಗುತ್ತದೆ”

ಜುಡಾಸ್ ಒಮ್ಮೆಗೇ ಸಡಗಿದ. ಹಾಗಿದ್ದರೆ—ತಾನೆಂದು ಕೊಂಡುದು ನಿಷ. ಹೂವು ಒಮ್ಮೆ ಹಣ್ಣಾದ ಮೇಲೆ ಬಂಕಾಲ ಅದು ವರಕ್ಕೆ ಅಟಿಕೊಳ್ಳುದು. ತೊಟ್ಟಿನ ಆಧಾರ ಅದಕ್ಕೆ ಬೇಕಿಲ್ಲ! ಎಂದ ಮೇಲೆ—ತೊಟ್ಟಿನ ಗತಿ?

ಪೀಠರಸಿಗೆ ಯೇಸುವಿನ ಮಾತ್ರ ಅರ್ಥವಾಯಿತ್ತೇ ಇಲ್ಲವೋ ಸುಮ್ಮನೆ ಸದೆಯುತ್ತಿದ್ದ. ಮತ್ತೆ ಪ್ರತ್ಯೇ ಕೇಳಲಿಲ್ಲ. ಯೇಸು ಕೊಂಜ ಕಾಲ ಮತ್ತೆ ವರ್ಣನವಾಗಿದ್ದ ವಸು ತಿರುಗಿ ಮಾತಾಡಲಾರಂಭಿಸಿದ.

“ಹಣ್ಣಾದರೇ ಹೂವಿನ ಚನ್ನಸಾರ್ಥಕ. ಆ ಹಣ್ಣು ಕೇಳಗುರುತ್ತದೆ. ಅದರ ಬಲಿತ ಬೀಬಿಗಳು ಈಲ್ಲಿ ಸೂರಾರು ಸಿಗಿಂಳುತ್ತವೆ. ಸೂರಾರು ವರಗಳಾಗುತ್ತವೆ. ಸಾವಿರಾರು ಹೂಗಳಾಗುತ್ತವೆ. ಒಂದು ಹೋಗಿ ಲಕ್ಷ್ಯವಾಗುತ್ತದೆ.”

ಯೇಸು ತಾನೊಬ್ಬ ಹೋಗಿ ಲಕ್ಷ್ಯ ಯೇಸುಕಿಸ್ತರ ಸ್ವಷ್ಟಿಗೆ ದಾರಿವಾಡಿಕೊಡುವನು. ಆದರೆ ಹೋದ ಯೇಸುವಿನ ವಯೋಗ ಹೇಗೆ ತಾನೇ ತಡೆಯವುದೆಂದು ಒದ್ದಾಡಿದ ಜುಡಾಸ್.

“ಪೀಠರ್, ಇಲ್ಲಿ ಕೊಂಜ ಹೊತ್ತು ಕುಳಿತುಕೊಳ್ಳೋಣ”

ಯೇಸುವಿನ ಸುತ್ತಲೂ ಅವನ ಶಿಷ್ಯರು ಕುಳಿತರು. ಯೇಸು ಅವರಿಗೆ ಹೇಳಲಾರಂಭಿಸಿದ.

“ಇನ್ನು ಮೂರು ದಿನದನಂತರ ನಾನು ನನ್ನ ಸಾಧನಕ್ಕೆ ಹಿಂದಿರು ಗುತ್ತೇನೆ. ನನ್ನನ್ನು ಇಲ್ಲಿಗೆ ಕಳುಹಿಸಿದ, ಸ್ವರ್ಗದಲ್ಲಿರುವ ನನ್ನ ತಂಡೆ—ದೇವ ದೇವ, ನನ್ನನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಾನೆ. ನನ್ನ ಈ ಮಾತಿ ನಿಂದ ನಿಮಗೆ ದುಃಖವಾಗಿದೆ. ಆದರೆ ನನಗೆ ಬೇರೆ ಮಾರ್ಗವೇ ಇಲ್ಲ. ನಾನು ಹೋಗಿ ನಿಮಗೆ ಶಾಂತಿ ನೀಡುವವನನ್ನು ಕಳುಹಬೇಕು. ಕೊಂಜ ಕಾಲದಲ್ಲೀ ನಿಮ್ಮ ಬಳಿಯಿಂದ ಹೂರಟು ಹೋಗುವೆನು. ಕೊಂಜ ಕಾಲದಲ್ಲೀ ನಿಮ್ಮ ಬಳಿ ಬರುವೆನು.”

ಯೇಸುವಿನ ಕೊನೆಯಮಾತ್ರ ಎಲ್ಲರನ್ನೂ ತಬ್ಬಿಬ್ಬಿಸಿತು. ಕೊಂಜ

ಕಾಲದಲ್ಲಿ ಹೇಗೆವೆನು, ಕೊಂಡಕಾಲದಲ್ಲೀ ಬರುವೆನು ಎಂದರೆ ಏಸಂಥ ವೆಂದು ಎಲ್ಲರ ಮನಸ್ಸಿನಲ್ಲಿ ಸಂದೇಹ. ಈ ಸುದೇಹವನ್ನು ರಿತು ಯೇಸು ಮತ್ತೆ ಹೇಳಲಾರಂಭಿಸಿದ.

“ ಜೀರೂ ಸಲೆಂಗಲ್ಲಿರುವ ರಾಜ ಪ್ರೇರೀಷ್ಟನಿಗೆ ನಾನು ಒಪ್ಪಿಸ್ತುದು ತ್ತೀನೆ. ನನ್ನ ಶತ್ಯಗಳ ಕೈಗೆ ಕೊಡಲ್ಪಡುತ್ತೀನೆ. ನನ್ನ ಶತ್ಯಗಳು ನನ್ನನ್ನು ಗೆಲ್ಲಿಮಾಡುತ್ತಾರೆ. ನನ್ನನ್ನು ಬಯ್ಯಿತ್ತಾರೆ. ನನ್ನನ್ನು ಇನ್ನಿಲ್ಲದ ರೀತಿಯಲ್ಲಿ ಗೋಳಾಡಿಸುತ್ತಾರೆ. ನನ್ನನ್ನು ಕೊಳ್ಳುತ್ತಾರೆ. ಅದರೆ ಮತ್ತೆ ಮೂರೇ ದಿನದಲ್ಲಿ ನಾನು ಸಾವಿಂದ ಎದ್ದು ಬರುತ್ತೀನೆ” ಎಂದು ಯೇಸು ಮತ್ತೆ ಮೂಸಿತಾಳಿದ.

ಶತ್ಯಗಳ ಕೈಗೆ ಕೊಡಲ್ಪಡುತ್ತೀನೆಂದು ಯೇಸು ಹೇಳಲು ಎಲ್ಲರೂ ಸಹುಗಿದರು. ತಮ್ಮ ಪ್ರಭುವನ್ನು ಕಾಪಾಡಲು ತಾವು ಇನ್ನೇರಡು ಮಂದಿಯೂ ಇರಲು ಶತ್ಯಗಳ ಕೈಗೆ ಯೇಸುವನ್ನು ಕೊಡುವವರಾದರೂ ಯಾರು? ಅಂತಹ ದೊರ್ಹಣೆ ನಡೆಸುವವರು ಯಾರು? ಈಗಲೇ ತಿಳಿದು ಬಿಟ್ಟರೆ ಆತನಿಲ್ಲದಂತೆ ಮಾಡಿಬಿಡಬಹುದೆಂದು ಶಿಷ್ಟರು ಯೋಚಿಸಿದರು. ಯೇಸು ಬೋಧಿಸಿದ್ದ ಅಹಿಂಸೆ ಆ ಕ್ವಾಂಡಲ್ಲಿ ಮರುಹುಟ್ಟಿತ್ತು.

“ ಅದರೆ ನನ್ನ ಪ್ರಯಾಣದಿಂದ ನೀವು ಯಾರೂ ಮರುಗೆಬೇಕಾ ದ್ದಿಲ್ಲ. ನನ್ನಲ್ಲಿ ಸಂಬಿಕೆಯಿಟ್ಟುವರಲ್ಲಿ ನಾನು ಯಾವಾಗಲೂ ಇರುತ್ತೀನೆ. ನನ್ನಲ್ಲಿ ಉಳಿದವರು ಯಾವಾಗಲೂ ನನ್ನವರೇ. ನನ್ನ ಕೊಂಬೆಯಲ್ಲಿ ಬಿಟ್ಟ ಹನ್ನೇರಡು ಹಣ್ಣಿಗಳು ನೀವು. ನಿಮ್ಮಲ್ಲಿ ನಾನು ಯಾವಾಗಲೂ ಇರುತ್ತೀನೆ. ಅದರೆ ಸಂಪೂರ್ಣವಾಗಿ ನನ್ನಲ್ಲಿ ಸಂಬಂಧಿಸುವ್ಯಾದಿ. ಅದಿಲ್ಲ ದಿದ್ದರೆ ನೀವು ಉಳಿಯುವುದು ಕಷ್ಟಸಾಧ್ಯ.”

ಯೇಸು ಮಾತ್ರ ಮುಗಿಸಿ ನಾನುಕ್ಷಾ. ಆ ನಗೆಯಲ್ಲಿ ಎಲ್ಲರಿಗೂ ಒಂದು ಅಪೂರ್ವ ಕಾಂತಿ ತೋರಿತು. ಅದರ ಹಿಂದೆ ಅಡಗಿದ್ದ ಅವಾರ ಸೋವಿನ ನಿಶ್ಚಯ ಯಾರಿಗೂ ಕಾಣಲಿಲ್ಲ. ಯೇಸು ಉಳಿದೆಲ್ಲ ಶಿಷ್ಟರನ್ನು ಕೆಲಸ ಹೇಳಿ ಕಷಣೆಗೆ ಜುಡಾಸನ ತೊಡೆಯ ಮೇಲೆ ತಲೆಬಿಟ್ಟು ಮಲಗಿದ. ಒಂದರೆಡು ನಿಮಿಷ ಮೇಲುಗಡಿಗೇ, ಜುಡಾಸನ ಕಡೆಗೇ ಸೋಧುತ್ವಾ ಒಂದು ನಿಮ್ಮಸಿರಿಟ್ಟ.

“ಜುಡಾಸ್”

“ಪ್ರಭು”

“ನಿನ್ನ ತೊಡೆಯ ಮೇಲೆ ತಲೆಯಿಟ್ಟು ಮಲಗಿದಾಗ ಎಷ್ಟು ಹಾಯಿಯಿನಿಸುತ್ತೇದೆ ಗೊತ್ತೇ ಜುಡಾಸ್. ಒಂದೊಂದು ಸಾರಿ ಮನಸ್ಸಿಗೆ ದಣೆವಾದಾಗಲೂ ನನಗೆ ಶಾಂತಿ ನಿನ್ನ ತೊಡೆಯಲ್ಲಿ ಸಿಕ್ಕಿದೆ. ನಿನ್ನ ಮುಖ ಕಂಡೆಡನೆಯೇ ನನಗೆ ಏನೇನೇ ನೆನಪಾಗುತ್ತದೆ. ಜುಡಾಸ್.”

“ಎನು ನೆನಪು, ಪ್ರಭು?”

“ಚಿಕ್ಕಾಂದಿಸಲ್ಲಿ ನಿನ್ನ ತಾಯಿ ಮೇರಿಯೊಂದಿಗೆ ನಾನು ಈಚೆಪ್ಪಿನ ಲೀದಾಗ, ಸ್ವೇಸ್ವರಿಂದ ನನ್ನನ್ನಾಳಿಸಲು ತಾಯಿ ಉರಿಸಿಂದ ಉರಿಗೆ ಜೋಗುತ್ತದ್ದಾಗು. ಆಗ ರಾತ್ರಿಯಾಯಿತೆಂದರೆ ಹೀಗೆಯೇ ತೊಡೆಯ ಮೇಲೆ ತಲೆಯಿಟ್ಟು ಮಲಗುತ್ತಿದ್ದೆ. ಮೇಲೆ ಕಣ್ಣಿತ್ತಿದರೆ ಹೀಗೆಯೇ ಅಜಲಸಂಬಿಳಿಯಿಂದ ಕಳೆಗಟ್ಟಿದ ಮುಖ ಪ್ರೇಮವೇ ಕಾಂತಿಯಾದ ಮಮತೆಯ ಕಣ್ಣಾಗಳು. ನಿನ್ನನ್ನ ಕಂಡಾಗಲ್ಲೆಲ್ಲ ನನಗೆ ತಾಯಿ ಮೇರಿಯ ನೆನಪಾಗುವುದು, ಜುಡಾಸ್.”

ಜುಡಾಸ್ ಮಾತಾಡಿಲ್ಲ. ಕ್ಯೆ ಮಾತ್ರ ಯೇಸುವಿನ ಮುಂಗು ರುಳಂಗಳನ್ನಾಡಿಸುತ್ತಿತ್ತು. ತಾಯ್ತನದ ಮಹತೆಯಿಂದ ಹಣಿಯನ್ನು ನೇವರಿಸುತ್ತಿತ್ತು. ಕಣ್ಣಿನಲ್ಲಿ ನೀರು ತುಂಬಿಕೊಂಡಿತ್ತು. ಜುಡಾಸ ನಿಗೆ ತನ್ನ ತಾಯಿಯ ನೆನಪೂ ಒಂದಿತು. ತಾನು ಯೇಸುವಿನೊಂದಿಗೆ ಹೊರಟುಬಂದಾಗ ತಾಯಿಗೆ ಹೇಳಿ ಕೂಡ ಬರಲಿಲ್ಲ. ಆಗ ತಾನಿನೂ ಚಿಕ್ಕವನು. ತಮ್ಮ ಮನೆಯಿಂದ ಕೊಂಬಡುರದಲ್ಲಿದ್ದ ಹಣೆಯ ಕೋಟಿಯ ಅವಶೇಷಗಳ ಬಳಿ ಕುಳಿತಿದ್ದು. ಅಲ್ಲಿಯೇ ಕುಳಿತು ಗ್ರೀಕ್ ಏರ ಯೋಧರ ಕತೆಯನ್ನೀಡುತ್ತಿದ್ದು. ಮೊದಲಿನಿಂದಲೂ ಅವನಿಗೆ ಕಾವ್ಯ ವೆಂದರೆ ಪಾಠಿ. ಅದರಲ್ಲಿಯೂ ಗ್ರೀಕ್ ರುದ್ರಕಾವ್ಯಗಳಂತೂ ಅವನಿಗೆ ಸ್ವಾಯಾಂ ಕುಡಿದಂತೆ. ಆಗ ಅದನ್ನು ಓದುತ್ತಿದಾಗ, ತಮ್ಮ ದೇಶವನ್ನಾಳಿಸಲು ತಮ್ಮತನ ಮತ್ತೆ ತ್ಯಾಗವೀರರ ಚಿತ್ರ ಮನಸ್ಸಿನ ವುಂದೆ ಸುಳಿದು, ತನ್ನ ಯುವಕ ಹೃದಯದಲ್ಲಿ ಕೂಡ ಹಿರಿಯಾಸೆ ಮೂಡಿದಾಗ, ದೂರದಲ್ಲಿ

హన్సైరచు మంది బరుత్తిద్దుదన్ను కండిద్ద. హిందిన దినదింద వ్యదయ ఏనోఇ హజ్జు హజ్జా గిద్దు దు ఈగ ఇద్దక్కిద్దంతే బందమ సేటద తచ్చిగినంతే తాంతవాయితు. జోలియాట సింతితు. యేసు ముంది బందవను “మగు” ఎందు తన్న క్షేషిదిద్ద. ఆగ తాను మాతిల్లది యేసువన్ను హింబాలిసిద్ద. ఆదాగి బకళ వస్తగాలాగి హోగిదే. ఈగ తన్న తాయి వనాగిరువళోఇ, మగసన్ను కళేదు కోండ దుఃఖదల్లి తాయి కోరి కోరి ఆగలే సత్కుహోదళోఇ ఏనోఇ. ఈగ ఉళిచిరువళోఇ ఇల్లపోఇ. ఉళిదిద్దరూ ముదుకతన్. కణ్ణు కాణిసదే ఒద్దాడబమదు. హలవువస్తగళ హింది కళేదు కోండ తన్న ఒబ్బునే మగన బరవిగాగి కాదు కాదు కణ్ణు ఇంగి హోగిరబమదు. హంబలిసి హంబలిసి వ్యదయ తరగాగిరబమదు. తాను తాయియన్ను కళేదుకోండవను ఎందు బుదాసిన వ్యదయదల్లి నేనపు ఉమ్మళిసి బంతు. కణ్ణీన్నింద బందు హని సీరు ముత్తిన చిప్పిసిందురుఖువ ముత్తినంతే కేళగురుళి యేసువిన ముంగురుళిన ఆభరణవాగి క్షేణకాల సింతితు. అల్లింద హణిగి ఇళియితు.

“జుడాస”

“ప్రభు”

“అళుత్తిరువేయా, జుడాస”

యేసువిన ధ్వనియల్లి మాధుయు, మాద్ఫవకె, మమతేగళు మనేమాడికోండిద్దను. తాయియ ప్రేమద స్ఫురదంతిత్తు.

“ఎనోఇ, ననగూ తాయియ నేనపాయితు. ప్రభు”

“జుడాస”. తాయియ నేనపాగద మనువ్య మనువ్యనే అల్ల, తనగి జన్మకొట్టతాయియన్ను మరేయవస్తిగింత పాపి, దేల్రోహి మత్తొబ్బునిల్ల. కోటి కీళ్తున నడిసిదవసిగాదశా స్ఫురద బతీలు తెరేయబమదు. ఆదరే తాయియన్ను మరేతవసిగల్ల. ననగి సీనే తాయియంతిరువే. జుడాస”

ಜುಡಾಸನ ಕಣ್ಣಿನಿಂದ ಹನಿ ಪಳಪಳನೆ ಉದುರಿದ್ದವು. ಆನಂದ, ಸೋನುಗಳು ಕೈಗೆ ಕೈಕೊಡಿದ್ದವು ಆ ಕಣ್ಣೀರಿನಲ್ಲಿ.

“ನೀವೆಲ್ಲಾ ಸನಗಾಗಿ ಬಹಳ ಕಷ್ಟಪಟ್ಟಿದ್ದೀರಿ. ಜುಡಾಸ. ಆದರೆ ಇದು ಈ ಎಲ್ಲ ಕಷ್ಟವೂ ಪ್ರಪಂಚದ ಒಳಿತಿಗಾಗಿ. ಹೊನೆ ಪ್ರಪಂಚದ ಸೃಷ್ಟಿಯಾಗಬೇಕಾಗಿದೆ. ಜುಡಾಸ. ಪ್ರೇಮದ ಜನನವಾಗಿ ಬೇಕಾಗಿದೆ. ಈಗ ರೋಮನರ ಶಾಸನದಲ್ಲಿ, ಮಾನವತೆಯನ್ನೇ ಮರೆತ ವರ ಅಮಾನುಷತೆಯಿಂದ ಪ್ರಪಂಚ ಕೆಟ್ಟುಹೊಗಿದೆ. ಅದನ್ನು ಸರಿಪಡಿಸಬೇಕು. ಅದು ಕಷ್ಟದ ಕೆಲಸ. ಅಸಾಧ್ಯ ಗಡುಸಿನ ಕೆಲಸ. ಇದುವರೆಗೂ ನನ್ನ ಜತೆಯಲ್ಲಿದ್ದ ಎಲ್ಲರಿತಯ ಕಷ್ಟಗಳನ್ನೂ ಅನುಭವಿಸಿದ್ದೀರಿ. ನಿಮ್ಮನ್ನು ಎಲ್ಲರೂ ದೂರಕೈ ಎಸೆದಿದ್ದಾರೆ. ಗಾಳಿಗೆಸಿಕ್ಕು ಹೂಬಿಳ್ಳ ಯಿಂದ ಕಿಟ್ಟು ಬೇಲಿಯಿಂದ ಹೊರಗೆಸೆಯಲ್ಪಟ್ಟ ಹೂವಿನ ಬಾಳು ಕರಿಣಾ. ಆದರೆ ಅದನ್ನೇ ಆರಿಸಿ ಎತ್ತಿಕೊಂಡುಹೊಗಿ ಮುಡಿದುಕೊಳ್ಳುವರು. ಅಂತೆಯೇ ನೀವೆಲ್ಲಿ ಕಷ್ಟಪಟ್ಟರೂ ನಿಮಗೆ ನನ್ನ ಸ್ವರ್ಗದಲ್ಲಿ ಯಾವಾಗಲೂ ಸುಖಾಸನ ಕಾದಿರುತ್ತದೆ.”

“ಈ—”

ಜುಡಾಸ ಮಾತಾಡಲು ಕೊಂಡ ಹಿಂತಿಗಿದ. ಅದನ್ನು ಕಂಡು ಯೇಸು ಅವನನ್ನು ಕುರಿತು ಹೇಳಿದ—

“ಹೇಳು, ಜುಡಾಸ. ನನೋ ಸಂದೇಹವುವಂತಿದೆ”

“ಪ್ರಭು. ನಿಮ್ಮ ಕಷ್ಟವೇನೂ ಕಷ್ಟವಲ್ಲ. ಆದರೆ ನಿಮ್ಮದು, ಇನ್ನು ಮೂರುದಿನವೆಂದು ಮಾತ್ರ ಹೇಳಿದಿರಿ. ಆಮೇಲೆ ನಿಮ್ಮನ್ನು ಇದು ನಾವು ಹೇಗೆ ಇರುವುದು ಪ್ರಫು?”

“ಮಗು, ಜುಡಾಸ, ಮೂರು ದಿನದ ಸಂತರ ನಾನು ಶತ್ರುಗಳ ಕೈಗೆ ಸಿಕ್ಕಿಕೊಳ್ಳುತ್ತೇನೆ. ಅದಾದ ಮೂರುದಿನದಲ್ಲೇ ಸಾವಿನಿಂದ ಮತ್ತೆ ಪಳುತ್ತೇನೆ. ಇದೂ ಅಳಿದೆ ನಿಮ್ಮೀಂದಿಗೆ ನನ್ನ ಆತ್ಮ ಯಾವಾಗಲೂ ಇದ್ದೇ ಇದೆ”

“ಆದರೆ, ಪ್ರಭು, ಶತ್ರುಗಳ ಕೈಗೆ ನಿಮ್ಮನೊಷ್ಟಿ ಸುವರ್ಮಾ ಯಾರು, ಪ್ರಫು?”

“ಜುಡಾಸ್, ನನ್ನಲ್ಲಿ ನನ್ನದೊಂದು ಬೇಡಿಕೆಯಿದೆ. ಜುಡಾಸ್. ನೀನು ನನಗೆ ತಾಯಿಯಂತೆ. ತಾಯಿ ಮಗ ಕೇಳಿದುದನ್ನು ಏನೆಂದರೂ ಒಲ್ಲಿನೆನ್ನುವುದಿಲ್ಲ. ಕೊಡುವೆಯಾ ಜುಡಾಸ್ ?”

“ಜುಡಾಸ್” ಈ ಬೇಡಿಕೆ ಕೇಳಿ ಕೊಂಜ ಬೆದರಿದ. ಕಾಲು, ತೊಡೆ ಕೊಂಜ ಅದುರಿತು. ಯೇಸುವಿಗೆ ಕೂಡಲೇ ಅರಿವಾಯಿತು.

“ಜುಡಾಸ್, ನಾನು ಕೇಳಿದುದಕ್ಕೆ ಬೆಳ್ಟ ದೆಯಾ ? ನಾ ಕೇಳಿದು ದನ್ನು ಕೂಡಲಾರೆಯಾ ?”

ಯೇಸುವಿನ ಧ್ವನಿಯ ಹಂಡಿದ್ದ ಸೋವು ಜುಡಾಸನ ಹೃದಯದ ತಂತಿಯನ್ನು ಎಂಟಿತು.

“ಪ್ರಭು. ನನ್ನದೇಶವೂ ನಿಮ್ಮದಾಗಿರುವಾಗ—”

“ಹಾಗಲ್ಲ, ಜುಡಾಸ್. ಇದೊಂದು ಮಾತನ್ನು ನೀನು ಮಾಡ ಬೇಕು. ನಿನ್ನಿಂದ ಬಬ್ಬನಿಂದಲೇ ಈ ಮಹಾತ್ಮಾಗ ಸಾಧ್ಯ.”

“ಪ್ರಭು, ತಮ್ಮದಾದುದನ್ನು ಹೇಗೆ ಬೇಕಾದೂ ತಾವು ಉಪ ಯೋಗಿಸಿಕೊಳ್ಳಬಹುದಲ್ಲವೇ ?

“ಈ ತ್ಯಾಗದಿಂದ ನಿನ್ನ ಹೆಸರು ಕಲುಪಿತವಾಗುವುದು. ಪ್ರಪಂಚ ಏರುವವರಿಗೂ ಇನ ನಿನ್ನಹೆಸರನ್ನೆತ್ತಿ ಬಯ್ದುವರು. ಪ್ರಪಂಚವೆಲ್ಲ ನಿನ್ನನ್ನು ನಿಂದಿಸುವುದು. ನಿನಗೆ ಬಬ್ಬರಿಂದಲೂ ಒಂದು ಬಳ್ಳಯ ಮಾತು ಸಿಗುವುದಲ್ಲ. ನಿನ್ನವರಿಂದ, ನಿನ್ನಜತೆಗಾರರಿಂದ, ನನ್ನಜತೆಗಾರರಿಂದಲೂ ನೀನು ಹಾಸ್ಯಕ್ಕೆ ಗುರಿಯಾಗಬೇಕಾದಿತು. ಅಪನಿಂದಗೇ ಡಾಗಬೇಕು. ಈ ತ್ಯಾಗಕ್ಕೆ ನೀನು ಸಿದ್ಧನಾಗಿರುವೆಯಾ, ಜುಡಾಸ್ ?”

ಯೇಸುವಿನ ಮಾತಿನ ಹಂಡಿನ ಸೋವು, ಕಾವಿನಿಂದ ಜುಡಾಸನ ಹೃದಯಕ್ಕೆ ವೋಡಿ ಹಾಕಿದುತ್ತಾಗಿತ್ತು. ಎಂದೂ ಯೇಸು ಇನ್ನು ಉದ್ದೇಗದಲ್ಲಿ ಮಾತಾಡಿರಲಿಲ್ಲ. ಎಂದೂ ಯೇಸುವಿನ ಕಣ್ಣಿನಲ್ಲಿ ನೀರು ಆಡಿರಲಿಲ್ಲ. ಈಗ ಯೇಸುವಿನ ಮುಖದಲ್ಲಿ ಸೋವು, ಅಗಾಢ ವೇದನೆ ತೋರುತ್ತಿತ್ತು. ಕಣ್ಣಿನಲ್ಲಿ ನೀರು ತುಂಬಿ ಕನ್ನೆಗಿಳಿಯುತ್ತಿತ್ತು. ಜುಡಾಸ್ ಮೆಲ್ಲನ್ನೆ ಬೆರಳಿಸಂಭವಿಂದ ಕಣ್ಣೀರನ್ನೂ ರೆಸಿದ.

“ಹೇಳು, ಜುಡಾಸ್. ನಿನ್ನನ್ನು ಎಲ್ಲರೂ ದೊರ್ಹಿಯೆನ್ನುವರು. ಮುಂದೆ ಬರುವ ಜಾಂಗಿಗೆಲ್ಲಾ ನಿನ್ನ ಹೆಸುನ್ನೇ ದೊರ್ಹಿಯೆಂದುಪ ಯೋಗಿಸುವರು. ಆದರೆ ಅವರಿಗಾಗಿ, ಜಗತ್ತನ್ನು ಇಸುವುದಕಾವುಗಿ ನೀನು ಅದನ್ನೂ ಪ್ರಬೇಕು ಜುಡಾಸ್”

ಜುಡಾಸ್ ಧಿಗ್ನೇನಡುಗಿದ. ಹಾಗಿದ್ದರೆ—ಹಾಗಿದ್ದರೆ ನಿಜ! ತಾನೇ!

“ಪ್ರಭು!” ಎಂದೊಮೈ ಬೇರಿದ.

“ಹೌದು ಜುಡಾಸ್, ನೀನೇ ಆ ಕಾರ್ಯ ಮಾಡಬೇಕು. ಹಣ್ಣಾನ್ನು ಕೆಳಕ್ಕೆ ಬೀಳಸಲು ತಾಖಿತೊಂಟಿಗೆ ಇಚ್ಛಿಯಿಲ್ಲ. ಆದರೆ ಆ ಹಣ್ಣಾನ ಸಾವಿನಿಂದ ಸಾವಿರ ಬೀಳಗಳು ಹುಟ್ಟುತ್ತವೆ. ಅದಕಾವುಗಿ ತೊಟ್ಟು ಮರುಗಬಾದು, ಸಂತೋಷ ಪಡಬೇಕು”

“ಪ್ರಭು, ನಿಮ್ಮನ್ನು ಒಲಿ ಕೊಡಬೇಕೇ? ಅಮೈಯ್ಯೇ! ಇದೆತವ ಬೇಡಿಕೆ ಪ್ರಭು? ಅದಿಲ್ಲದೆ ಪ್ರಪಂಚವನ್ನು ಇಸುವುದು ಸಾಗದೇ ಪ್ರಭು. ನಾವು ಈನ್ನರಡು ಮಂದಿ ಶಿವ್ಯರಿದ್ದೀವೇ. ನಮೈಲ್ಲಿರ ಒಲಿ ಕೊಟ್ಟರೆ ಸಾಲದೇ? ಪ್ರಪಂಚವನ್ನು ಇಸಲು ನೀವೇ ಒಲಿಯಾಗಬೇಕೇ?”

“ಹೌದು, ಜುಡಾಸ್. ನನ್ನ ಮನಸ್ಸು ಎಷ್ಟು ರೋಸಿಹೊಗಿದೆ ಗೊತ್ತೇ? ಒಂದೊಂದು ಬಾರಿ ನನಗೂ ಅನಿಸುತ್ತೇ. ಸ್ವರ್ಗದಲ್ಲಿ ರವ ನನ್ನ ತಂಡೆ—ದೇವದೇವ ಕೂಡ ನನ್ನನ್ನು ಮರಿತುಬಿಟ್ಟುಸೇನೋ ಎಂದು. ಆದರೇನು ಮಾಡುವುದು? ಇಷ್ಟು ವರ್ಷ ನಾವು ಬೇರಿಧಿ ಸಿದೆವು. ಪ್ರೇಮದ ತತ್ವ ಬೋಧಿಸಿ ನಾವು ಬಡವಾದವೇ ಹೊರತು, ಕೇಳಿದವರಾರೂ ಬಿಲವಂತರಾಗಲಿಲ್ಲ. ಇಷ್ಟು ದಿನ ನಾವು ಸಡೆಸಿ ದುದೆಲ್ಲಾ ನೀರಿನಲ್ಲಿ ಬರೆದ ಒರವಾಗಿ ಹೋಗುತ್ತದೆ. ಈ ಜನರ ಅಜಾಳಾನದಿಂದ ನನಗೂ ಅತ್ಯಂತ ಬೇಸರವಾಗಿದೆ. ಹಾಗೆಯೇ ಬರಿಯ ಬೋಧನೆಯಿಂದಲೇ ಜನರನ್ನು ಪ್ರೇಮದ ಹಾದಿಗೆ ತುಬಕುದೆಂದಿತ್ತು—ಆದರೆ ಈಗ ಅದರಿಂದ ಏನೂ ಉಪಯೋಗವಾಗಿಲ್ಲ. ನಾವು ಹೋದ ಹೋದಲ್ಲಿ ಇನ ನಮ್ಮನ್ನು ಕೇಳುತ್ತಾರೆ. ಆದರೆ ಕೇಳಿದೊಡನೆಯೇ ಮರಿಯುತ್ತಾರೆ. ಈಗ ಅವರನ್ನು ಇಸಲು ಒಂದೇ ಮಾರ್ಗ !”

“ಅದೇನು ಪ್ರಭು?”

“ರಕ್ತತಪ್ರಣಿ. ನನ್ನ ರಕ್ತಹರಿಸಿ ಅದರ ಪಾಪಗಳನ್ನು ತೆಲ್ಲಿಯಬೇಕು. ಅವರ ಪಾಪಗಳನ್ನೆಲ್ಲ ನನ್ನ ಮೇಲೆ ತಿಗೆದುಕೊಳ್ಳಬೇಕು. ಅವರ ಪಾಪಗಳಿಗಾಗಿ ನಾನು ನೋವನನುಭವಿಸಬೇಕು. ಅದೆಂದೇ ಈ ಜಗತ್ತಿನ ಜನರನ್ನೆಚ್ಚಿಸುವ ಮಾರ್ಗ. ಅದರಿಂದ ಮಾತ್ರವೇ ಅವರ ಹೃದಯದಲ್ಲಿ ಪ್ರೇಮ ಬೆಳೆಯಲು ಸಾಧ್ಯ. ಅದಕ್ಕಾಗಿ ನೀನು ನಂಗಿ ನೆರ್ವಾಗಲಾರೆಯಾ, ಬುಡಾಸ್?”

“ಪ್ರಭು ಇದನ್ನು ಹೇಗೆ ಒಪ್ಪಲಿ ಪ್ರಭು. ಕೈಯಾರ ತನ್ನ ಕೊಸನ್ನೇ ಕೊಲ್ಲಲು ಯಾವ ತಾಯಿ ತಾನೇ ಒಪ್ಪುವಳು ಪ್ರಭು?”

“ಜಗತ್ತಿಗೆ ತಾಯಿಯಾಗುವ ಹೃದಯವೇ ತಾಲ್ಯಕಾಶಾಗಿ ತನ್ನ ದೇಲ್ಲಿ ವನ್ನೂ ಬಲಿ ಕೊಡುವವರೇ ನಿಜವಾದ ತಾಯಿ. ಬುಡಾಸ್. ಇದು ಕೊಲೆಯಲ್ಲ, ಬುಡಾಸ್. ಜನ್ಮ!”

“ಜನ್ಮವೇ, ಪ್ರಭು?”

“ಹೌದು, ಬುಡಾಸ್. ಮಗು ತಾಯಿಯ ಬಸುರಿಸಲ್ಲಿ ಬರಬೇಕ್ಕು ತಿಂಗಳು ಕಳೆಯುತ್ತದೆ. ತಾಯಿಗೆ ಅದು ಕಟ್ಟಿಕೊಂಡಿರುತ್ತದೆ. ತಾಯಿಗೆ ಅದನ್ನು ಬಿಡುವ ಮನಸ್ಸಿಲ್ಲ. ಆದರೆ ಕೂಸಿಗೂ ತನ್ನೂ ಇರುವ ಸಂಬಂಧವನ್ನು ತಾಯಿ ಕಡಿಯಬೇಕು. ಬಸುರಿಸಲ್ಲಿ ಕಷಾಪಾಡಿದ ಹೀವ ನನ್ನ ಹೊರ ಜಗತ್ತಿಗೆ ಕೊಡಬೇಕು. ಈ ಕಾರ್ಯ ಬಹು ಕರಿಣ ವಾಡುದು. ತಾಯಿ ಅದಕ್ಕಾಗಿಯೇ ಕೂಸು ಹುಟ್ಟುವಾಗ ತುತ್ತಿನೇವಿ ನಿಂದ ನರಹವುದು. ಆದರೆ ತನ್ನೂ ಇಗಿಂದ ಪ್ರಪಂಚಕ್ಕೆ ಕೊಟ್ಟಿರುತ್ತೆ ತಾಯಿಯ ಆಸಂದಕ್ಕೆ ಕೊನೆಯೆಲ್ಲಿ? ಆಕ ಆ ಕೂಸಿಗೊಂಡಕ್ಕೆ ತಾಯಿ ಯಲ್ಲ. ಜಗತ್ತಿಗೇ ತಾಯಿ! ನೀನೂ ಅಂತಹ ತಾಯಿಯಾಗುಬಾರೆಯಾ?”

“ಪ್ರಭು—”

“ಇನ್ನೂ ಅನುಮಾನವೇ, ಬುಡಾಸ್? ನಾನು ಜಗತ್ತಿನಿಂದ ಕಾರ್ಯ ಪ್ರಣಾಲೀಗಳಾಗಬಾರದೆಂದೇ ನಿನ್ನ ಅಧಿಪಾತ್ರಯ? ಪ್ರಣಾಲೀ

ವಾಗಲು ಇದೆಂದೇ ಮಾರ್ಗ. ಈಗ ನನ್ನ ಒಂದು ಹಸಿ ರಕ್ತ ತೊಟ್ಟಿಕ್ಕೆ ದರೆ ಪ್ರಪಂಚದ ಒಂದೊಂದು ಜನಾಂಗದ ಜೀವವು ಇಯುವುದು. ಇಲ್ಲಿ ದಿದ್ದರೆ ಮಾನವ ಮಾನವನಾಗುವುದನ್ನು ಮರೆತುಬಿಡುತ್ತಾನೆ. ಇನ್ನೊಮ್ಮೆಗನಾಗಿಯೇ ಉಳಿಯುತ್ತಾನೆ. ಅದಕ್ಕಾಗಿ, ನನಗಾಗಿ ನನ್ನನ್ನು—”

“ಪ್ರಭು—ಆಗಲಿ, ಪ್ರಭು”

“ಜುಡಾಸ್, ನೀನಿಂದು ನಿಜವಾದ ತಾಗಿ. ಯಾರೂ ಮಾಡದ ತಾಗವನನ್ನು ನೀನು ಮಾಡಿರುವೆ. ಇತ್ತು ನಿನ್ನನ್ನು ದೂಷಿಸಲಿ. ಆದರೆ ನೀನು ಮಾತ್ರ ನಿಷ್ಪತ್ತಿಂತೆ. ನೀನು ನಿಜವಾದ ತಾಯಿ. ಸ್ವೇಗ್ರಾಮಾರ್ಜ್ಯದ ಒನ್ನುದ ಕೀರ್ತಿಯಷ್ಟು ನಿನ್ನದು. ನಿನ್ನ ಹೃದಯ ಹೈಕಾಲ್ಯ ಒಗತ್ತಿಗೆ ಬರಲಿ. ನಿನ್ನ ಪೇಮ ಪ್ರಪಂಚದಲ್ಲಿ ವೋಳಿಯಲಿ. ನಿನ್ನ ಹೃದಯದ ತಾಯ್ತನ ಎಲ್ಲೆಲ್ಲೂ ಮೂಡಲಿ. ನಿನ್ನ ತಾಗ ಎಲ್ಲರ ರಕ್ತದಲ್ಲೂ ಬೆರೆಯಲಿ.”

ಯೇಸು ಜುಡಾಸನನ್ನು ಹಿಂತೆ ಕೊಂಡುಬಿಟ್ಟು. ತೊಡೆಯಮೇಲೆ ಮಲಗಿದ್ದ ಯೇಸುವಿನ ಕೈಗಳಿರುತ್ತೂ ಜುಡಾಸನ ಕೊರಳುಸುತ್ತಿಸುತ್ತಿದ್ದನೆ. ಜುಡಾಸ್ ಕಂದಿದ ಮುಖದಿಂದ ಬಾಗಿ ಯೇಸುವಿನ ಹಣಿಯಮೇಲೆ ಮಮತೆಯಿಂದ, ವಾತ್ಸಲ್ಯದಿಂದ ಮುತ್ತಿಕ್ಕಿದ. ತಾಯಿಹನು ಅದೇ ಕಾನೆ ಈದ ಎಳಗರುವನನ್ನು ನೆಕ್ಕುವಾಗಿನ ವಾತ್ಸಲ್ಯ. ನೋವು ಕೂಡಿದ ನಲುಮೇ ಆ ಮುತ್ತಿನಲ್ಲಿತ್ತು.

ಅದಾದಮೇಲಿನ ಎರಡು ದಿನವನ್ನು ಯೇಸು ಒಹಳ ಸಂತೋಷದಿಂದ ಕಳೆದ. ಹಿಂದೆಂದೂ ಕಾಣಿದ ಆನಂದ, ಕಳೆ ಅವನ ಮುಖದಲ್ಲಿ ಏರುಗುತ್ತಿತ್ತು. ಅವನ ಸುತ್ತಲಿದ್ದ ಎಲ್ಲರಿಗೂ ಅದು ಹರಡಿಕೊಂಡಿತ್ತು. ಅವನ ಹತ್ತಿರ ಬಂದ ಯಾರಿಗೇ ಆಗಲಿ ಆ ನಗಿಯ ಸೆಳೆತ ತಡೆಯಲಾಗುತ್ತಿರಲಿಲ್ಲ. ಅಂದಿನವರೆಗೂ ಹಿಂಬರ ಮೋದಲಾದ ಶಿವ್ಯರು ಯೇಸುವಿನಲ್ಲಿ ಈ ಆನಂದದ ಹಿಗ್ಗನ್ನು ಕಂಡಿರಲಿಲ್ಲ. ಈ ಆನಂದ ಏತಕ್ಕೆಂಬುದು ಅವರಿಗೆ ತಿಳಿದರಲಿಲ್ಲ. ಮೂರು ದಿನದ ಅನ್ತಲ್ಲರ ಏನೋ ಆಗಬೇಕು. ಸುಮಾರು ಆ ಪವಾಡಕ್ಕೆ ಮನ್ನು ದಿಯಾಗಿ ಈ ಹಿಗ್ಗೆಂದು ಅವರೂ

ಅದರಲ್ಲಿ ಸೇರಿಹೋದರು. ಆದರೆ ಜುಡಾಸನ ಮುಖದಲ್ಲಿ ಮಾತ್ರ ಎಂದಿ
ಗಿಂತ ಹೆಚ್ಚು ಗಾಂಧೀಯ. ಗೂಢವಾದ ಯಾವುದೋ ಚಿಂತೆಯನ್ನಿ
ಮ್ಯಾಕೋಂಡಂತೆ ಗಹನವಾಗಿತ್ತು ಮುಖ. ಕಣ್ಣಗಳ ಆಳದಲ್ಲಿ ಯಾವುದೋ
ಮಗುಡ ಮನೆ ಮಾಡಿಕೊಂಡಿತ್ತು. ಆದರೆ ಅಲ್ಲಿಂದಲೂ ಯಾವುದೋ
ಅಪೂರ್ವ ತೇಜಸ್ಸು ಪದೇಪದೇ ಏಂಜುತ್ತಿತ್ತು. ಜುಡಾಸನ ಮನಸ್ಸಿನ
ಗಿನ್ನಿ ಶಾಂತಿಯಿರಲ್ಲ. ಒಪ್ಪುವಾಗಲೇನೇ ಒಪ್ಪಿದ. ಆದರೆ
ಮನಸ್ಸಿನಲ್ಲಿ ಮಹಾಸಂಗಾರಮ ಸಾಗುತ್ತಿತ್ತು. ಅಯ್ಯೋ! ಎಂತಹ
ಕಾರ್ಯ! ಜಗತ್ತನ್ನು ಉಳಿಸಲು ಬಂದವನ ಅಳಿವಿಗೆ ನಾನು ಅಡಿಗಳಾಗ
ಬೇಕೇ ಎಂದು ಮರುಗು. ಅವನ ಅಳಿವಿನಿಂದಲೇ ಜಗತ್ತಿನ ಉಳಿವು.
ಅದೂ ಅವನಾಗಿಯೇ ಹೇಳಿದುದು. ಅಂದನೇಲೇ ತಾನೋಲೀನೆನ್ನುವು
ದಾದರೂ ಹೇಗೆ? ಇಷ್ಟಾಗಿ ಯೇಸು ಅಷ್ಟೋಂದು ಕರುಣೈಯಿಂದ,
ಅಷ್ಟೋಂದು ದೈಸ್ಯದಿಂದ, ಕಣ್ಣೀರು ಕರೆದು ತನ್ನನ್ನು ಬೇಡಿಕೊಂಡಿದ್ದ.
ಯೇಸುವಿನ ಮಾತಿಗೆ ಮರು ಮಾತಾಡಲಾಗದೆ ತಾನೋಪಿದ. ಮಾತು
ಕೊಟ್ಟ. ಈಗ ಕೊಟ್ಟಮಾತನ್ನು ಮುರಿಯುವುದಾದರೂ ಹೇಗೆ? ಅದೂ
ತನ್ನ ಪ್ರಭುವಿಗೆ ಕೊಟ್ಟ ಮಾತು. ಪ್ರಭುವಿಗೆ ತನ್ನನ್ನೇ ತಾನು ಅರ್ಹಿಸು
ಕೊಂಡಾಗ ಪ್ರಭು ಹೇಳಿದುದನ್ನೇಲ್ಲ ವಾಡಬೇಡವೇ? ಅಂತಮದರಲ್ಲಿ
ಪ್ರಭುವಿಗೆ ಒಪ್ಪಿಗೆ ಕೊಟ್ಟ ಅದನ್ನು ಮಾಡಿದ್ದರೆ ಹೇಗೆ? ಆದರೆ ಈ
ಬಗೆಯ ಸಮಾಧಾನವನ್ನೇ ಮ್ಯಾ ಹೇಳಿಕೊಂಡರೂ ಮನಸ್ಸಿ ಮಾತ್ರ
ಬಂದೇ ಸಮನಾಗಿ ಮಿಡುಕುತ್ತಿತ್ತು. ಯಾರೂ ಮಾಡದ ಕೆಲಸ.
ಇದು ನೀಜಕಾರ್ಯವೆಂದು ತನ್ನ ಮೇಲೆ ತನಗೇ ಕೋಪ ಬಂತು. ಆದರೆ
ಅದು ಆರಲೇನೂ ಕಾಲವಿಲ್ಲ. ಪ್ರಭುವಿನ ಕಾರ್ಯ ಮಾಡುವುದು ನನ್ನ
ಕೆಲಸ. ಎಲ್ಲ ಕಾರ್ಯದ ಹೊಣೆಯೂ ಅವನ ಮೇಲಿಯೇ. ಪ್ರಭುವೇ
ಹೇಳಲಿಲ್ಲವೇ? ನೂರು ಜನರ ಪಾಪವನ್ನು ತಾನೇ ಹೊತ್ತು ಪ್ರಪಂಚದ
ಮುಂಬುವ ಜನಾಂಗಗಳ ಪಾಪವನ್ನು ಲಾಲ್ಲ ತನ್ನ ರಕ್ತದಿಂದಲೇ ತೊಳೆ
ಯುವೆನೆಂದು ಯೇಸು ಭರವಸೆ ನೀಡಲಿಲ್ಲವೇ? ಮಾಡುವವನು ನಾನು
ನಿಮಿತ್ತ ಮಾತ್ರ. ಮಾಡಿಸುವವನು ಯೇಸು, ಎಂದು ಮನಸ್ಸಿಗೆ

ಸಮಾಧಾನ ತಂದುಕೊಳ್ಳುತ್ತಿದ್ದು. ಅದರೂ ಈ ಸಮಾಧಾನದ ತಿಳಿನಿಲ್ಲಿ ಬಂದೊಂದು ಅಸಮಾಧಾನದ ಸುಳಿ ತೋರಿಕೊಂಡು ನೀರನ್ನು ಕಡಡುತ್ತಿತ್ತು.

ಅದೇ ಕೊನೆಯ ಉಟ್ಟ. ಯೇಸು ಇದುವರೆಗೂ ತಲೆಗೆ ಎಣ್ಣೆ ಸೋಕಿಸದವನು ಅಂದು ಆ ಮನೆಯ ಯಚಮಾನಿ ತಂದ ಎಣ್ಣೆಯನ್ನು ಸ್ಪೃಹಿಸಿದ. ತಲೆಗೆ ಎಣ್ಣೆ ಹಜ್ಜಿ ಅಂದು ಮೈಗೆಂಜಾನ್ ಮಂಗಳಸ್ವಾನ ಮಾಡಿಕೊಂಡ. ಹಿಂದೆಂದೂ ಕಾಣಿದಂತೆ ಅಂದು ಮದುವಣಿಗನಷ್ಟು ಆಸಕ್ತಿಯಿಂದ ತನ್ನ ಉಡುಪನ್ನು ಸೋಡಿಕೊಂಡ. ಎಲ್ಲರೊಂದಿಗೂ ನಗುನಗುತ್ತಾ ಮಾತನಾಡಿದ. ಕೊನೆಯ ಉಟ್ಟಕ್ಕೆ ಕುಳಿತಾಗ ಪೀಠರ ಸನ್ನು ತನ್ನ ಪಕ್ಕದಲ್ಲಿ ಕೂರಿಸಿಕೊಂಡು ಅವನನ್ನು ಹಾಸ್ಯಮಾಡಿದ. ಎದುರಿಗಿದ್ದ ಬುಡಾಸನ ಮುಖದ ಕಡೆ ಒಮ್ಮೆ ಕೂಡ ತಿರುಗಿ ಸೋಡಲಿಲ್ಲ. ಬುಡಾಸ ವರ್ಣನವಾಗಿ ಆಳವಾದ ಯೋಜನೆಯಲ್ಲಿ ಮುಳುಗಿ ಮುಂದಿದ್ದ ಉಟ್ಟಪನ್ನು ಮರೆತು ಕುಳಿತ್ತಿದ್ದು. ಅವನ ಮನಸ್ಸಿನ ಕೋಲಾ ಹಲ ಯೇಸುವಿಗೆ ಜೆನಾಗ್ಗಿ ಗೊತ್ತು. ಆ ಅಶಾಂತಿ ಬೇಗನೆ ಇಳಿಯುವುದೆಂದೂ ಯೇಸುವಿಗೆ ಗೊತ್ತು. ಅದು ತಾನಾಗಿಯೇ ತಗ್ಗಬೇಕಂದೂ ಗೊತ್ತು. ಅದರಿಂದಲೇ ಬುಡಾಸನ ಕಡೆಗೊಮೈಯೂ ತಿರುಗಿ ಕೂಡ ಸೋಡಲಿಲ್ಲ. ಅದರೆ ಹೆಚ್ಚು ಮಾತ್ತಲ್ಲಿ ಪೀಠರನೊಂದಿಗೇ!

“ಪೀಠರ”

“ಪ್ರಭು”

“ನನ್ನ ಕಾಲ ಮುಗಿಯಿತು. ಇನ್ನು ನಿನ್ನ ಕಾಲ ಆರಂಭ. ಪ್ರೇಮದ ಮತ್ತವನ್ನು ನೀಸು ಎಲ್ಲೆಲ್ಲೂ ಪ್ರಸಾರ ಮಾಡಬೇಕು. ನನ್ನ ತಂದೆಯಿಂದ ನಾನು ಬಂದು ಇಲ್ಲಿ ಇದ್ದುದಾಯಿತು. ಇನ್ನು ಮತ್ತೆ ನಾನು ನನ್ನ ಶಂದೆಯ ಬಳಿಗೇ ಹಿಂದಿರುಗಬೇಕು. ನಾನು ನಡೆಂದ ಕಾರ್ಯವನ್ನು ನೀವು ನಡಿಸಬೇಕು. ನನ್ನಲ್ಲಿ ನೀವು ಪ್ರೇಮ ತೋರಿ ಬಿರಿ. ಅದಕ್ಕಾಗಿ ದೇವದೇವಸಿಗೆ ನಿಮ್ಮಲ್ಲಿ ಪ್ರೇಮಪಡೆ. ನನ್ನಲ್ಲಿ ನೀವು ಸಂಬಿಳಿಯಿಬ್ಬಿರಿ. ಅದಕ್ಕಾಗಿ ನೀವೇನು ಬೇಡಿದರೂ ಇಂದು ಸಿದ್ಧಿಯಾಗುತ್ತದೆ. ಅದರೆ ನನ್ನಲ್ಲಿ ಮಾತ್ರ ಸಂಬಿಳ ಬಿಡಬೇಡಿ.”

“ ಖಂಡಿತವಾಗಿಯೂ ಇಲ್ಲ ಪ್ರಭು. ನಿಮ್ಮಲ್ಲಿ ನನಗೆ ಅಜಲ ಸಂಬಕೆಯಿದೆ. ಎಂದೆಂದಿಗೂ ನಿಮ್ಮಲ್ಲಿ ನನ್ನ ಸಂಬಿಕೆ ಹೋಗದು.”

ಯೇಸು ಈ ಮಾತ್ರ ಕೇಳಿ ನಷ್ಟನಕ್ಕು.

“ ಪೀಠರು, ಕೊಳಿ ಕಾಗುವುದರಲ್ಲಿ ಮೂರು ಬಾರಿ ನನ್ನಲ್ಲಿ ಸಂಬಿಕೆ ಕಳಿದುಕೊಳ್ಳುವೆ. ಆದರೂ ನನ್ನ ತತ್ವಪ್ರಚಾರ ನಿನ್ನಿಂದ ಆಗಬೇಕು.”

“ ಪೀಠರು ಹೆಚ್ಚು ಮಾತಾಡಲಿಲ್ಲ. ಮತ್ತಾರಿಗೂ ಮಾತಾಡುವ ಧ್ಯೇಯ ಬರಲಿಲ್ಲ. ಪೀಠರಸಂತಹ ಶ್ರೀನೃ ವ್ಯಕ್ತಿಯೇ ಸಂಬಿಕೆ ಕಳಿದು ಕೊಳ್ಳುವನೆಂದರೆ ತಪ್ಪು ಪಾಡೇನೋ ಎಂದು ಅವರಿಗೆ ಹೆದರಿಕೆಯಾಯಿತು. ಅವರೆಲ್ಲರ ಹೃದಯಗಳಲ್ಲಿ ಹೆದರಿಕೆ ಹೆಚ್ಚಿಯಿಟ್ಟಿತು. ಜುದಾಸ್ ಮಾತ್ರ ತನ್ನ ಚಿಂತೆಯ ಜೀವನ ಬಲೆಯಲ್ಲಿ ಸಿಕ್ಕಿಕೊಂಡು ತಪ್ಪಿಸಿಕೊಳ್ಳಲಾರದೆ ಒದ್ದಾಡುತ್ತಿದ್ದ.

ಉಂಟ ಮುಗಿದ ಮೇಲೆ ಯೇಸು ನೇರವಾಗಿ ಮನೆಯ ಬಾಗಿಲ ನಿಂದ ಹೊರಗೆ ನಡೆದ. ಬೇದಿಯ ಕಡೆಗೇ ದಿಟ್ಟಿ ಸುತ್ತಾ ಸಿಂತ ಜುಡಾ ಸನ ಬಳಿಗೆ ಬಂದ. ಬೆನ್ನ ಮೇಲೆ ಮೆಲ್ಲನೆ ಕೃಷಾದಿಸಿದ.

“ ಜುದಾಸ್ ”

“ ಪ್ರಭು ”

ಜುದಾಸ್ ಬಿಕ್ಕಿ ಬಿಕ್ಕಿ ಅಳಿಲಾರಂಭಿಸಿದ. ಯೇಸು ಅವನನ್ನು ತನ್ನ ದೆಗಾನಿಸಿಕೊಂಡ. ಮೆಲ್ಲನೆ ಅವನ ತಲೆ ನೇವರಿಸುತ್ತಾ ಸಮಾಧಾನ ನೀಡಿದ. ಒಂದೆರಡು ನಿಮಿಷದ ನಂತರ ಜುಡಾಸನ ಮನಸ್ಸು ಕೊಂಡ ಸಮಾಧಾನಗೊಂಡಿತು.

“ ಪ್ರಭು, ನೀವು ಬಿಟ್ಟುಹೋದ ಮೇಲೆ ನಾನಿಲ್ಲಿರಲಾರೆ ಪ್ರಭು. ನಿಮ್ಮಿಂದಿಗೇ ನಾನೂ ಬರುತ್ತೇನೆ ”

“ ಜುಡಾಸ್, ಅದು ಹೇಗೆ ಸಾಧ್ಯ. ನೀನೇ ಯೋಚಿಸು. ಈ ನಾನಲ್ಲಿದೆ ಮತ್ತಾರೂ ಪ್ರೀತಿನ ಕೃಗೆ ಸಿಕ್ಕಿಕೊಳ್ಳಲಾಗದು. ನೀನೂ ನನ್ನಿಂದಿಗೆ ಸೇರಿಕೊಳ್ಳುವೆ, ಯೋಚಿಸಬೇದ ”

“ಪ್ರಭು, ಸೀವಿಲ್ಲದ ಮೇಲೆ ನನಗೆ ಬಂದು ನಿಮಿಷಕೊಡ ಇರಲು ಆಗದು, ಪ್ರಭು. ಇದೊಂದು ಕರುಣೆ ತೋರಬೇಕು.”

“ಹುಂ ಆಗೆಲಿ, ಹೋಗಿ ಪೈಲಿಟನ ಸೈನಿಕರನ್ನು ಕರೆದುತ್ತಾ ಜೋಗು, ಇದೇ ಸಮೃಭ್ರರ ಕೆನಸೆಯ ಉಳಿತ ಮುಗಿಯಿತು. ಈಗ ಕೊನೆಯ ಸಂವಾದ. ಕೊನೆಯ ಪ್ರೇಮಲ ಆಲಿಂಗನ. ಎಲ್ಲಿ—ಇದೋ ನನ್ನ ಹೈಮದ ಕರುಹು”

ಯೇಸು ಜುಡಾಸನ್ ಎರಡು ಕೆನ್ನೆಗಳ ಮೇಲೂ ಮುತ್ತಿಟ್ಟು. ಜುಡಾಸ್ ಮೇಲ್ಲನೆ ಯೇಸುವಿನ ಇನೆಯ ಮೇಲೆ ಮುತ್ತಿಟ್ಟು ಅಲ್ಲಿಂದ ಹೊರಟು ಕತ್ತಲಿಸಲ್ಪಿ ಮಾಯವಾದ.

ಯೇಸು ಮನೆಯೋಳಕ್ಕೆ ಬಂದು ಪೀಠರನೊಂದಿಗೆ ಮಾತನಾಡು ತ್ತದ್ದಂತೆಯೇ ಹೀಠರನಿಗೆ ತನ್ನಲ್ಲಿ ಶಕ್ತಿಯನ್ನು ಧಾರೆಯೆರೆದುಕೊಟ್ಟು. ದೇವದೇವನ ದಯಿಂದ, ತನ್ನಲ್ಲಿ ಅವನಿಗಿರುವ ನಂಬಿಕೆಯಿಂದ ಅವನಿಂದಾಗದ ಕೆಲಸವಾವುದೂ ಇಲ್ಲವೆಂದು ಪೀಠರನಿಗೆ ಹೇಳಿದ. ಸ್ವರ್ಗದ ಬೀಗದ ಕ್ರೀನಿನ್ನು ಕೈಯಲ್ಲಿದೆಯೆಂದೂ ಹೇಳಿದ. ಇದರಿಂದ ಪೀಠರನ ವ್ಯಾದಯ ಹಿಗಿನಲ್ಲಿ ಅರಳಿತು. ಯೇಸುವಿಗೆ ಸಮೃತೆಯಿಂದ ಬಾಗಿದ. ಯೇಸು ಉಳಿದ ಶಿಷ್ಯರನ್ನು ಉದ್ದೇಶಿಸಿ ಅವರವರ ಕೆಲಸ ತಿಳಿಸಿದ. ಒಬ್ಬೊಬ್ಬನಿಗಾಗಿ ಹೇಳಿ ಮುಗಿಸಿದ ಮೇಲೆ ಪೀಠರನಿಗೆ ಇದ್ದಕ್ಕಿದ್ದಂತೆ ನೀನವಾಯಿತು. ಉಳಿತವಾದನ್ನು ಹೊತ್ತಿನಿಂದ ಜುಡಾಸ್ ಎಲ್ಲಿಯೋ ಕಾಣಲಿಲ್ಲ. ಪಕ್ಕದಲ್ಲಿದ್ದ ಥಾಮಸನನ್ನು ಕೇಳಿದ. ಅವನೂ ತಿಳಿಯದೆಂದ. ಪೀಠರನಿಗೇಕೋ ಕೊಂಚ ಅನುಮಾನವಾಯಿತು. ಕಳವಳವೂ ಆಯಿತು. ಜುಡಾಸ್ ಎಲ್ಲೋ ದೊರ್ಹಿಯಾಗಿರಬೇಕು. ಯೇಸುವನ್ನು ಪೈಲಿಟ್ ರಾಜನಿಗೆ ಬಿಟ್ಟುಕೊಟ್ಟಿರಬೇಕೆಂದು ಹೆದರಿಕೆಯಾಯಿತು. ನೋಡೋಣವೆಂದು ಬಾಗಿಲಕಡೆ ಹೊರಡುವ ವೇಳಿಗೆ ಜುಡಾಸ್ ಒಳಗಿಬಂದ. ಯೇಸು ಅವನು ಬಂದೊಡನೆಯೇ ಅವನಕಡೆ ತಿರುಗಿದ. ಆನಂದದ ಎಕೆನಗು ನಕ್ಕು ಅವರನ್ನು ಕರೆದ. ಆಗಲೇ ಸದೆದ ಸಂಕೇತದಂತೆ ಜುಡಾಸ್ ಬಂದು ಯೇಸುವಿನ ಇನೆಗೆ ಮುತ್ತಿಟ್ಟು. ಪೈಲಿಟನ ಅಧಿಕಾರಿಗಳು, ಸೈನಿಕರು ಬಂದು ಯೇಸುವನ್ನು ಬಂಧಿಸಿದರು.

ಪೀಟರ್ ಹೆದರಿಕೆಯಿಂದ ಯೇಸುವನ್ನು ಬಿಟ್ಟು ಬಾಗಿಲಿಗೆ ಒಡಿದ. ಅಲ್ಲಿದ್ದವರಲ್ಲಿಬ್ಬ ಅವನನ್ನು ಕೇಳಿದ—“ನೀನೂ ಈ ಯೇಸುವಿನ ಶಿಷ್ಯ ನಲ್ಲವೇ ?” ಎಂದು.

ಪೀಟರ್ ಹಿಂದು ಮುಂದು ಸೋಡದೆ “ಅವನಾರೋ ನನಗೆ ತಿಳಿಯದು” ಎಂದ.

ಎರಡನೆಯ ಬಾರಿ ಅಲ್ಲಿದ್ದ ಹೆಂಗಸೊಬ್ಬಳು “ನೀನು ಯೇಸುವಿನ ಶಿಷ್ಯ” ಎಂದಳು.

ಪೀಟರ್ ಗಾಬರಿಯಿಂದ “ಇಲ್ಲ, ಇಲ್ಲ, ನಾನು ಅವನನ್ನು ಕಂಡೇ ಇಲ್ಲ” ಎಂದ.

ಮೂರನೆಯ ಬಾರಿ ಪ್ರೇರೆಟನ ಅಧಿಕಾರಿ “ನೀನೂ ಈ ಯೇಸು ವಿನ ಶಿಷ್ಯನೋ ?” ಎಂದುಗುಡುಗಿದ.

“ಇಲ್ಲ, ಇಲ್ಲ, ನನಗೂ ಅವನಿಗೂ ಪರಿಚಯವೇ ಇಲ್ಲ” ಎಂದು ಪೀಟರ್ ನಡುಗುತ್ತ ಹೇಳಿದ.

ಯೇಸು ಸೈನಿಕರ ಮಧ್ಯೆ ಸರೆಯಾಳಾಗಿದ್ದವನು ಇದನ್ನು ನೋಡಿ ನನ್ನನಕ್ಕು. ಬಾಗಿನ ಹಿಂದೆ ಮುಖ ಮುಚ್ಚಿಕೊಂಡು ಜುಡಾಸ್ ಅಳುತ್ತಿದ್ದ.

ಯೇಸು ಶಿಲುಬಿಗೇರಿದಾಗ ಜುಡಾಸ್ ಅಲ್ಲಿರಲಿಲ್ಲ. ಯೇಸು ತನ್ನ ಹೊಡೆಯ ಮೇಲೆ ತಲೆಯಿಟ್ಟು ಮಲಗಿ, ತನ್ನ ತ್ಯಾಗ ಬೇಡಿದ ಜಾಗಕ್ಕೆ ಬಂದಿದ್ದ. ತ್ಯಾಗಮಾಡಿಯಾದ ಮೇಲೆ ಅವನಿಗೆ ಅಲ್ಲಿರಲು ಸಾಗದಾ ಯಿತು. ಅಲ್ಲಿಂದ ತಪ್ಪಿಸಿಕೊಳ್ಳಬೇಕೆಂದು ಒಡಿದ. ಹುಣ್ಣಹುಣ್ಣಾಗಿ ಸದೆದ. ಕಾಲೊಯ್ದ ಕಡೆ ಸಾಗಿದ. ಕೊನೆಗೆ ಸುಸ್ತಾಗಿ ಅಲ್ಲಿಗೆ ಬಂದು ಆ ನದಿಯ ತೀರದಲ್ಲಿ ಬಿದ್ದಿದ್ದ. ತಲೆ ಗಿರುನೆ ಸುತ್ತುತ್ತಿತ್ತು. ಅಯ್ಯೋ ! ಏನೋ ಮಾಡಿಬಿಟ್ಟು ಆಗಿಹೋಯಿತು ! ಎಂದು ಹೃದಯ ಹೊಡೆದು ಕೊಳ್ಳುತ್ತಿತ್ತು. ಎಷ್ಟೇ ಯತ್ತಿಸಿದರೂ ಮನಸ್ಸಿನ ಯೋಜನೆಗಳಿಂದೂ ಸುಷ್ಪಿರಾಗಿದ್ದು. ಏನೋ ದುಃಖ, ತಾಳುರಾದ ನೋವು. ಅವಾರವೇದನೆ ಉತ್ತುಉತ್ತು ಉಮ್ಮೆ ಹಿಸಿ ಬರುತ್ತಿತ್ತು. ಇನ್ನೇನು ಯೇಸುವಿನ ಗತಿ ಆಗಿ

ಹೋಯಿತು. ಅದೂ ನನ್ನಿಂದ ಎಂದು ಹೃದಯ ಸಿಡಿಯುತ್ತಿತ್ತು. ಕಣ್ಣಿನ ಮುಂದೆ ಇದ್ದಕ್ಕಿದ್ದಂತೆ ಯೇಸುವಿನ ಮೂರ್ತಿ ಬಂದುನಿಂತಿತು. “ನಾನು ನೀನು ಒಂದೇ ಅಲ್ಲವೇ ಜುಡಾಸ್? ನೀನೂ ನನ್ನಲ್ಲಿ ಸೇರಿ ಹೋಗುವೇ” ಎಂದಿತು ಮೂರ್ತಿ. ನನುನಗೆಯಮೂರ್ತಿ ಮಾರು ವಾಯಿತು. ಮತ್ತೊಂದು ಮೂರ್ತಿ—ಶಿಲುಬೆಯ ಮೇರೇರಿಸಿದ ಮಾನವ ಯೇಸು. ಮುಣ್ಣಿನ ಕಿರಿಂಟಹೊತ್ತುವನು. ಶಿಲುಬೆಯವೇಲೆ ಯೆಹೂದಿಗಳ ರಾಜನೆಂದು ಬರೆದಿದೆ-ಅವನನ್ನು ಹಾಸ್ಯಮಾಡಲು! ಇನ್ ಅವನಮೇಲೆ ಉಗಿಯುತ್ತಿದಾರೆ. ಕಲ್ಲನ್ನೆಸಯುತ್ತಿದಾರೆ. ರಕ್ತ ಒಂದೇ ಸಮನಾಗಿ ತೊಟ್ಟಿಕ್ಕುತ್ತಿದೆ. ಆದರೆ ಮುಖದಲ್ಲಿ ಮಾತ್ರ ಅನಂತ ಶಾಂತಿ ಇಂದೆ.

“ಪ್ರಭು” ಎನ್ನುತ್ತಾ ಜುಡಾಸ್ ಮುನ್ನಗ್ಗಿದ. ನದಿಯ ಪ್ರವಾಷ ತನ್ನ ಆಲಿಂಗನದಲ್ಲಿ ಜುಡಾಸನನ್ನು ಸೇರಿಸಿಕೊಂಡಿತು.

ವಿಷಣು

“ ಜಂದು, ಒಳಗೆ ಬಾಮ್ಮು. ಮಳೆ ಬರುತ್ತೇ.”

ತಾಯಿ ಕೂಗಿದುದನ್ನು ಕೇಳಿ ಜಂದು, ನಕ್ಕು. ಒಳಕ್ಕೆ ಬರುವೆ ದಿರಲ. ಪಕ್ಕದ ಮನೆಯ ಹುಡಗಿ ವೇದಕ್ಕೊಂದಿಗೆ ಆಡುತ್ತಿದ್ದಧನ್ನು ನಿಲ್ಲಿಸುವು ಇಲ್ಲ.

“ನೋಡೇ-ನಾನು ರೈಲಿನ ಇಂಬಿನ್ನು. ನೀನು ಡ್ರೈವರ್”

“ಇಲ್ಲವ್. ನಾನು ಇಂಬಿನ್ನು.”

“ನಿನಗೆ ಕೂಗೆಶೇರಕ್ಕೂಗೋಲ್ಲಮ್ಮು. ನೋಡಿದ್ದ್ಯಾ-ನಾನು ಇಂಬಿನ್ನು. ನೀನು ನನ್ನ ಹಿಂದೆ ಬರಬೇಕು. ಈ ಗೇಟು ಮೈಸೋರು. ಮಲ್ಲಿಗೆ ಇಡೆಯಲ್ಲ ಅದು ಮದ್ದಾಸು—ಆಂ”

“ಉಂ”

ರೈಲು ಹೊರಟಿತು. ಇಂಬಿನ್ನಿನ ಜತಿಗೆ ಡ್ರೈವರ್ ಕೂಡ ಕೂಗಿದುದಾಯಿತು. ಮಕ್ಕಳಿಬ್ಬರೂ ಅಟದಲ್ಲಿ ವೈಮರಿತಂತೆ ತಾಯಿ ಅವರ ಕಡೆಗೇ ನೋಡುತ್ತಾ ನಿಂತಿದ್ದಾರು. ಬಾಗಿಲಿಗೆ ಬರಗಿಕೊಂಡು ನಿಂತು ಅವರ ಅಟದಲ್ಲಿ ಮಗ್ಗೆ ಇಂದ್ರಾಂದ್ರಾರು.

ಜಂದುಗಿನಿನ್ನೂ ಆರು ವಷ್ಟ. ಆದರೂ ಎಹ್ವು ಜುರುಕು. ಎಹ್ವು ಬುಧಿಪಂತ ಎಂದುಕೊಂಡಳು. ಮುದ್ದಾಗಿ, ಗುಂಡಾದ ಮುಖ. ಹಾಳುಗಿನ್ನೇ. ತುಂಬಿಗಳ್ಲ. ವಿಶಾಲವಾದ ಹಣೆ. ಕಣ್ಣುಗಳಲ್ಲಿ ಚೋಪುಕಿ. ಅದೇ ಬಗೆಯ ಹೊಳ್ಳು. ಎಲ್ಲ ಅವರಂತೆಯೇ! ಅವರು!—ಸರಗಿಯ ಕಣ್ಣು ತೇಳುಗಣ್ಣಾಯಿತು. ಹನಿಯಾಡಿತು!

ಮಳೆ ಇಡ್ಡಕ್ಕಿಡ್ಡಂತೆ ಆರಂಭವಾಯಿತು. ಎದುರು ಮನೆಯ ಜಿರುತ್ತಿರುವ ಮೇಲೆ ಕವರೆ ಕಲ್ಲು ಬೀರಿವಿಲಕ್ಕಿ ಸದ್ಗು ಆಗುತ್ತಿತ್ತು. ಪಟ್ಟಬಟ್ಟಿ-ಹನಿಗಳುದುರಿದ್ದವು. ಸರಗಿ ಕಣ್ಣುಗಳಿಂದ ರೆಸಿಕ್ಕೊಂಡು ಕೂಡಲೇ ಮಕ್ಕಳಿಬ್ಬರನ್ನು ಒಳಕ್ಕೆ ಕರೆದಳು.

“ಆಗಲೇ ಹೇಳಿದೆ. ಬೇಡನೋ ಅಂತ. ಹೋಗಿ ಒಳಗೆ ಆದಿ ಕೊಳ್ಳು”

ಉಂದು ತನ್ನ ಜರ್ತೆಗಾತಿ ವೇದಳಿಂದಿಗೆ ಒಳಕೊಳ್ಳುತ್ತಿದೆ, ತನ್ನ ಹತ್ತಿರವಿನ ಆಟದ ಸಾಮಾನನ್ನು ಅವರಿಗೆ ತೋರಿಸು. - ಸರಸಿ ಮಾತ್ರ ಅಲ್ಲಿಯೇ ನಿಂತು ನೋಡುತ್ತಿದ್ದಷ್ಟು. ಅವಳ ದೃಷ್ಟಿ ಮಳೆಯ ಹನಿಗಳ ಮೂಲಕ ಮತ್ತೆಲ್ಲೂ ಹೋಗಿ ನೆಟ್ಟಿತ್ತಿತ್ತು.

“ಸರಸಿ! ಸರಸಿ! ಅಭ್ಯಾಸಿ, ಎಂತಹ ಮಳೆಯಪ್ಪ! ಕೊಡೆಯಿದ್ದರೂ ಏನೂ ಪ್ರಯೋಜನವಾಗಲಿಲ್ಲ.”

“ಅಯ್ಯೋ! ಎಷ್ಟು ನೆನೆದಿದೀರಿ. ಹೋಗಿ ಒಟ್ಟೆ ಬದಲಾಯಿಸಿ ಕೊಳ್ಳುತ್ತಿಂದೆ. ಮೊದಲು ಈ ಒದ್ದೆ ಒಟ್ಟೆ ತೆಗೆದು ಹಾಕಿ. ಕಾಫಿ ಬಿಸಿ ಮಾಡಿತ್ತೀನಿ”

“ಸದ್ಯೇ! ಮಹರಾಯತಿ. ಒಂದಿಷ್ಟು ಬಿಸಿ ಕಾಫಿ ಬಿದ್ದರೆ ಸಾಕು. ಆಫ್ರಿಸಿನಿಂದ ಹೊರಟಾಗೆ ಏನೂ ಇರಲಿಲ್ಲ. ಇದ್ದಕ್ಕಿದ್ದ ಹಾಗೆ ಒಳ್ಳೆ ಕವಣಿ ಕಲ್ಲು ಉದುರಿದ ಹಾಗೆ ಶುರುವಾಯು..”

“ದಾರೀಲೇ ಎಲ್ಲಾ ದರೂ ನಿಂತುಕೊಳೆಬಹುದಾಗಿತ್ತು”

“ಬಹಳ ಹೊತ್ತಾಗಿ ಹೋಗಿತ್ತು. ಇದೂ ಅಲ್ಲದೆ ಭತ್ತಿ ಕೂಡ ಇತ್ತು. ನೀನು, ಪಾಪ ಮನೋಲಿ ಕಾದಿತ್ತೀರ್ಯ ಅಂತ—”

“ಅಯ್ಯೋ ಪಾಪ! ಸಮ್ಮು ಮೇಲೆ ಎಷ್ಟೊಂದು ಕರುಣೆ! ಥಂಡಿಯಾಗಿತ್ತು. ಕಾಫಿ ಬೇಕಾಗಿತ್ತು. ಅದಕೊಳ್ಳುತ್ತಿಸ್ತು ಬಂದಿರ. ನಮಗೇನು ಗೊತ್ತಿಲ್ಲವೇ?

ಸರಸಿ ಹುಸಿ ಮುನಿಸಿನಿಂದ ಅಂದ ಮಾತಿಗೆ ಅವಳ ಗಂಡ ಜೋರಾಗಿ ನಕ್ಕಬಿಟ್ಟು. ಸರಸಿಯೂ ದರ್ಶಿಸುತ್ತಿಸಿದಳು. ಸಂಜೀಯಾಯಿ ತೆಂದರೆ ಅವನ ಬರವಿಗಾಗಿ ಕಾದು ಬಾಗಿಲ ಹತ್ತಿರವೇ ನಿಂತು ಅಷ್ಟು ದೂರದವರೆಗೂ ದಿಟ್ಟಿಸುವುದು ಅವಳ ಪರಿಸಾರ. ದೂಡಳ್ಳಿ ಅವನು ಕಂಡ ಕೂಡಲೇ ಕಾಫಿ ಬಿಸಿಗಿಟ್ಟು ಸುದಿ ಬರುವುದು, ಬಾಗಿಲ್ಲೇ ಅವನನ್ನೆ ಮರಗೊಳಿಸ್ತುವುದು.

ಕಾಫಿ ಕುಡಿಯತ್ತಾ ರಾಮು ಕುಚಿರೆಯ ಮೇಲೆ ಕುಳಿತ್ತದ್ದು. ಸರಸಿ ಅವನ ಭೂಜದ ಮೇಲೆ ಕೈ ಹಾಕಿಕೊಂಡು ಕುಚಿರೆಯ ಎಡಗೈ ಮೇಲೆ ಕುಳಿತ್ತದ್ದುಳು. ಇಬ್ಬರೂ ಹೊರಗೆ ಮಳೆಯ ಆಟೋಪವನ್ನು ನೋಡುತ್ತಿದ್ದರು.

“ಸರಸಿ, ಅಲ್ಲಿ ನೋಡು.”

“ಏನೆಂದ್ರಿ ?”

“ಆ ಗುಬ್ಬಜ್ಜಿ ಮರಿ, ಈ ಮಳೆಯಲ್ಲಿ ಕೂಡ ಇಲ್ಲಿ ಬಂದು ಒದ್ದಾಡುತ್ತಿದೆ. ಮಲ್ಲಿಗೆ ಒಳ್ಳೆಯಲ್ಲಿ ಬಣಗಿದ ಕಡ್ಡಿಯನ್ನು ಕೊತ್ತಿನಲ್ಲಿ ಕಚ್ಚಿ ತೀಕ್ಕಲು ಯಶ್ವಿ ಸಿದೆ. ಪಾಪ! ಆದರೆ—”

“ಹುಂ”

ಸರಸಿಯ ಮುಖ ಗಂಭೀರವಾಯಿತು. ರಾಮು ಕೂಡ ಬಂದು ನಿಮಿಷ ಮುಂದೆ ಮಾತಾಡಲಿಲ್ಲ.

“ಆದರೆ—ಆದಕ್ಕೆ ಅದರಲ್ಲಿಂದು ಸಂತೋಷವಿದೆ. ಗೂಡಿನಲ್ಲಿರುವ ಮರಿಗೆ ಬೆಳ್ಳಿಗೊಂಡಂತೆ, ಹನಿ ಬೀಕೆಂದಂತೆ ಗೂಡು ಭದ್ರಪಡಿಸಬೇಡವೇ?”

“ಹುಂ”

“ಎಲ್ಲರೂ ಹಾಗೆಯೇ ಅಲ್ಲವೇ ಸರಸಿ? ಗೂಡಿನಲ್ಲಿ ಯಾವುದಾ ದರೂ ನಮ್ಮೆ ದೆನ್ನುವ ಮನುತ್ತಿಯಿದ್ದರೆ ಏನು ಮಾಡಲೂ ಸಿದ್ಧ, ನೋಡು. ನೀನು ಮನೆಯಲ್ಲಿ ಕಾದಿದ್ದೀರೂ ಅಂತ ನಾನು ಓಡಿಬರಲಿಲ್ಲವೇ?”

ರಾಮು ನಕ್ಕು ಸರಸಿಯ ಕೆನ್ನೆ ನೇವರಿಸಿದ. ಸರಸಿಯ ಮನಸ್ಸು ಗಂಭೀರವಾಗಿತ್ತು.

“ಮರಿ—ಮಗು! ಗುಬ್ಬಜ್ಜಿ ಯಂತಹುದೇ ಮರಿಗಾಗಿ ಇಷ್ಟ ಮಾಡುವಾಗ, ಮನುಷ್ಯ ಏನು ತಾನೇಮಾಡುವುದಿಲ್ಲ!— ಅವರಿಗೆ ಶಾರೀರ ಹೇಳಿಬಿಡಲೇ-ಬೇಡವೇ? ಆಮೇಲೆ-ನನಗೇ ಇನ್ನೂ ಖಂಡಿತ ವಾಗಿಲ್ಲ; ಆದರೂ ಹೇಗೆತಾನೇ ಹೇಳಲಿ-ಅವರೇನೆನ್ನು ವರೊಇ!”

● ಸರಸಿಯ ಮುಖ ಗಂಭೀರವಾಗಿತ್ತು. ರಾಮುವಿನ ನಗಿಗೆ ಅವಕು ನಗಲಿಲ್ಲ.

“ಯಾಕೇ, ಸರಸಿ ?”

ಸರಸಿಗೆ ನಾಚಿಕೆಯಾಗಿ ಕೆನ್ನೆ ರಂಗೇರಿತು.

“ಎನ್ನೊ ಇಲ್ಲ”

“ಎನ್ನೋ ಯೋಜನೆ ಆ ಪ್ರಪ್ತಿತಲೇಲಿ. ನಮಗೆ ಹೇಳಬಾರದೋ ?”

“ಎನ್ನೊ ಇಲ್ಲ ಅಂದೇ”

ಸರಸಿ ಹೇಗಾದರೂ ಮಾಡಿ ಮಾತು ತಿರುಗಿಸಬೇಕೆಂದು ಆ ಕಡೆ ನೋಡಿದರು. ಮೂಲೆಯಲ್ಲಿ ಬೆಷ್ಟು-ನಾಯಿಮರಿ ಮಲಗಿತ್ತು. ಭಣ ಯಲ್ಲಿ ನಡುಗುತ್ತಿತ್ತು.

“ನೋಡಿಂದೇ. ಹೀಬಾ ನಾಯಿ ಬರಲೇ ಇಲ್ಲ. ಹಾವ ! ಬೆಷ್ಟು ಒಂದೇ ಸಮನಾಗಿ ಬದ್ದಾಡಿತು. ಕರಿಚಿಕೊಳ್ಳುತ್ತಿತ್ತು ಆದರೆ ಹೀಬಾ ಕೇಳದಂತೆ ಓಡಿಹೋಯಿತು. ನಿನ್ನೆ ಮಧ್ಯಾಹ್ನ ಹೋದುದು ಇನ್ನೂ ಬಂದಿಲ್ಲ. ಮರಿಯನ್ನು ಬಿಟ್ಟು ಎಲ್ಲಿಗೆಹೋಯಿತೋ ಎನ್ನೋ !” ಎಂದಷ್ಟು.

“ಸರಿ. ಹೀಬಾ ಇನ್ನೇನು ಹೋದಹಾಗೆಯೇ, ಮಸೆಬಿಟ್ಟು ಕದಲು ತ್ತಿರಲಿಲ್ಲ. ಈಗ ಹೀಗೆ ಬರಲಿಲ್ಲವೆಂದರೆ—”

“ಹಾವ ! ಮರಿ ಎಷ್ಟು ಬದ್ದಾಡಿತು ನಿನ್ನೆಯಿಂದ. ರಾತ್ರಿಯೆಲ್ಲಾ ಒಂದೇ ಸಮನಾಗಿ ಅಳುತ್ತಿತ್ತು.”

ಸರಸಿ ಮಾತನ್ನೇ ನೋಡಿ ತಿರುಗಿಸಿದ್ದಳು. ಆದರೆ ಮರಿಯಸಂಕಟ ದಿತದ ಅವಳಿಗೂ ಮನಸ್ಸು ಕೊಂಡ ನೋಂದಿತು. ಕೊಂಡ ಸಂಕಟ ಗೊಂಡಿತ್ತು. ಎದ್ದು ಹೋಗಿ ಬೆಷ್ಟುಗೆ ಗೋಣಿಯ ತಾಟನ್ನು ಹೊದಿಸಿ ಬಂದಷ್ಟು, ಹೊರಗೆ ಮಳೆ ಒಂದೇ ಸಮನಾಗಿ ಬೀಳುತ್ತಿತ್ತು.

“ಅಮ್ಮೆ, ಅಮ್ಮೆ”

ಸರಸಿ ಬೆಚ್ಚಿದರು. ಕನನೋಡೆಯಿತು. ಚಂದ್ರ ಜೋರಾಗಿ ಕೊಗುತ್ತಿದ್ದ.

“ಅಮ್ಮೆ ನಾಯಿಮರಿ ಯಾಕೋ ಸುಮ್ಮನೆ ಬದ್ದಾಡುತ್ತದೆ. ಎನುಮಾಡಿದರೂ ಸುಮ್ಮನಾಗುವುದಿಲ್ಲ.”

ಸರಸಿ ಸನೆಪಿನ ಕಣ್ಣೀರನೆಂಬು ರಸಿಕೊಂಡು ಚಂದು, ಏನ ಜಾಗೆಗೆ ಹಿತ್ತಲಿನ ಕಡೆಗೆ ಹೋದಳು. ನಾಯಿಮರಿ ಒದ್ದಾಡುತ್ತಿತ್ತು. ವೇದ, ಪಾದು ವರ್ಣದಹುಡುಗಿ ಗಾಬರಿಯಿಂದ ಕ್ಕಾವುವಕ್ಕೆಯಾಗಿ ಕಣ್ಣನ್ನು ಅಗಲನಾಗಿ ಬಿಟ್ಟುಕೊಂಡು ಸೋಡುತ್ತಾ ನಿಂತಿದ್ದಳು. ನಾಯಿಮರಿಯ್ಯ ಒದ್ದಾಟ ಕಂಡು ಅವಳಿಗೆ ಏನೋ ಗಾಬರಿ, ಹೆದರಿಕೆ. ಕಣ್ಣೀರಿನಕಷ್ಟ ಈಗಲೋ ಆಗಲೋ ಒಡಿಯುವಂತಿತ್ತು. ಸರಸಿ ಬಂದೊಡನೆಯೇ ಚಂದು, ಏನ ಕೈಹಿಡಿದು ನಿಂತಳು ವೇದ. ಚಂದು, ವೇದ ಇಬ್ಬರೂ ನಾಯಿಯ ಕಡೆಗೇ ದಿಟ್ಟಿಸುತ್ತಾ ನಿಂತಿದ್ದರು. ಹಾವ! ನಾಯಿಮರಿಗೆ ಎಷ್ಟು ಸೋವಾಗುತ್ತಿದ್ದೋ ಏನೋ ಎಂದು ಅವರಿಬ್ಬರ ಎಳಿಮೆನಸ್ಸು ತುಡಿ ಯುತ್ತಿತ್ತು. ಸರಸಿ ನಾಯಿಮರಿಯನ್ನು ಸಮಾಧಾನಗೊಳಿಸಲು ಯತ್ನ ಸಿದಳು. ಆದರೆ ಮರಿ ಒಂದೇ ಸಮನಾಗಿ ಹೊರಳುತ್ತಿತ್ತು. ಬಾಯಿಂದ ನೋರೆ ಸುರಿಯುತ್ತಿತ್ತು. ಕಣ್ಣು ಮೇಲುಗಣ್ಣಾಗಿತ್ತು. ಸರಸಿ ಏನು ಹಾಡಿ ದರೂ ಮರಿಯ ಸಂಕಟ ತಗ್ಗಿಲಿಲ್ಲ. ಅದರ ಒದ್ದಾಟ, ಹೊರಳಾಟ, ಕಿರಲು ವುದು ಹೆಚ್ಚಾಯಿತು. ಮಕ್ಕಳಿಬ್ಬರನ್ನು ಒಳಕ್ಕೆ ಹೋಗಿ ಆಡಿಕೊಳ್ಳಿ ರಂದು ಕಳುಹಿಸಿ ಸರಸಿ ಅಲ್ಲಿಯೇ ನಿಂತಳು.

ಮರಿಯ ಒದ್ದಾಟ ತಗ್ಗಿಲೇ ಇಲ್ಲ. ಒಂದೇ ಸಮನಾಗಿ ಕಿರಲು ತ್ತಿತ್ತು. ಅದಕ್ಕೇನು ಮಾಡಬೇಕೋ ಏನೋ ಸರಸಿಗೆ ತೆಳಿಯಲಿಲ್ಲ, ಕತ್ತಿಗೆ ಹಾಕಿದ್ದ ಸರಪಳಿಯನ್ನು ತೆಗೆದುಹಾಕಿದಳು. ಮರಿ ಕೇಳಿಟ್ಟಿ ಯಲ್ಲಿಲ್ಲ ಹೊರಳಾಡುತ್ತಿತ್ತು. ಈ ಸಮಯದಲ್ಲಿ ಮನೆಯಲ್ಲಿ ಜವಾನಕೂ ಯಾರೂ ಇಲ್ಲವಲ್ಲ ಎಂದು ಸರಸಿ ಅಂದುಕೊಂಡಳು. ಅವಕ ಆಣ್ಣ ನೋಂದಿಗೆ ಜವಾನರಿಬ್ಬರೂ ಹೇಳಿಗೆ ಹೊರಟು ಹೋಗಿದ್ದರು. ಮನೆಯಲ್ಲಿ ಉಳಿದವರೆಂದರೆ ಅವಳು, ಅವಳಿಗಂಡ ರಾಮು ತನ್ನ ಪ್ರತಿಬಿಂಬವಾಗಿ ಬಿಟ್ಟುಹೋದ ಮಗು ಚಂದು!

* ಕ್ಕಾಣಕ್ಕಾಣಕ್ಕಾಣ ಮರಿಯ ಸ್ಥಿತಿ ಕೆಡುತ್ತಾ ಬಂತು. ಈಗಲೋ ಆಗಲೋ ಆದರ ಅವಸ್ಥೆ ಮುಗಿದು ಹೋಯಿತು ಎಂದು ಸರಸಿಗೆ ವಿಚಿಕೆ

ವಾಗಿ ಹೋಯಿತು. ಆದರೆ ಸಾಯುವ ಮರಿಯನ್ನು ಹಾಗೆಯೇ ಬಿಟ್ಟು ಹೋಗುವುದಾದರೂ ಹೇಗೆ? ಅಲ್ಲಿಯೇ ಹಾಗೆಯೇ ನಿಂತಿದ್ದಳು.

ಹೊರಬಾಗಿಲು ಸದ್ವಾಯಿತು. ಸರಸಿ ಆ ಕಡೆ ತಿರುಂದಳು. ನಾಯಿ, ಜೀವ್ಯ ಬೆಳಗ್ಗೆ ಹೋದುದು ಈಗ ಬಂದಿತ್ತು. ಬಾಗಿಲು ತೆರೆದೆ ಲಿಲ್ಲ. ಅದರಿಂದಾಗಿ ಸದ್ವಾ ಮಾಡುತ್ತಿತ್ತು.

“ಜಂದು, ಜೀವ್ಯ ಬಂದಿದೆ. ಬಾಗಿಲು ತೆಗೆಯಮ್ಮೆ. ಜಾಣ” ಎಂದು ಕೂಗಿದಳು ಸರಸಿ.

ಜಂದು, ಬಾಗಿಲು ತೆರೆದ. ಜೀವ್ಯ ಒಳಬರುತ್ತಾ ಹೊರಗೆ ಮತ್ತೊಮ್ಮೆ ನೋಡಿ ಒಳಕ್ಕೆ ಬಂತು.

“ಥೂ, ಹೋಗು, ಹೋಗು.” ಎಂದ ಜಂದು.

“ಏನು ಮಗು?”

“ಜೀವ್ಯ ಯಜತೆಗೆ ಬೇರೆ ಯಾವುದೋ ನಾಯಿ ಬಂದಿದೆ ಅಮ್ಮೆ. ಬಾಗಿಲಿಂದೋಳಕ್ಕೆ ನುಗ್ಗತ್ತಿದೆ”

“ಬಂದೆ” ಎಂದು ಸರಸಿ ಬಾಗಿಲ ಬಳಿ ಬಂದಳು.

“ಜೀವ್ಯ, ಒಳಗೆ ಹೋಗು” ಎಂದು ಗದರಿಕೊಂಡಳು. ಜೀವ್ಯ ಬಾಲ ಮುದುರಿಕೊಂಡು ತನ್ನ ಜಾಗದ ಕಡೆಗೆ ಹೊರಟಿತು. ಬಾಗಿಲ ಬಳಿ ಬಂದಿದ್ದ ಗಂಡುನಾಯಿಯನ್ನು ಓಡಿಸಿ ಬಾಗಿಲು ಹಾಕಿಕೊಂಡು ಸರಸಿ ಒಳಕ್ಕೆ ಬಂದಳು. ನಾಯಿಮರಿಯ ಪಕ್ಕದಲ್ಲಿ ಜೀವ್ಯ ನಿಂತಿತ್ತು. ಜೀವ್ಯ ಯ ಕಣ್ಣಿನಿಂದ ನೀರು ಹರಿಯಿತು. ಮರಿಯ ಬದ್ದಾಟ ಅದೇ ತಾನೇ ನಿಂತಿತ್ತು. ಸರಸಿ ಬರುವ ವೇಳಿಗೆ ಮರಿ ತಣ್ಣಾಗಿತ್ತು. ತೆಪ್ಪ ಗಾಗಿತ್ತು. ಮೂಕವಾಗಿ ನಿಂತು ಕಣ್ಣಿರು ಹನಿಸುತ್ತಿತ್ತು. ಜೀವ್ಯ. ಆದರೆ ಬಂದು ಜೀವ ಹೋಯಿತು. ಬಾಳಿನ ವಿಷಜಕ ಸಾಗಲು ಹು ವಾರು ಜೀವಗಳ ಸಿದ್ಧ ತೆಯನ್ನು ತನ್ನಲ್ಲಿ ಮಾಡಿಕೊಂಡು ಬಂದಿತ್ತು ಜೀವ್ಯ. ಸರಸಿ ಗೋಣಿಯ ತಾಟನ್ನಿತ್ತಿ ಮರಿಯ ಶವದ ಮೇಲೆ ಸಂಪೂರ್ಣವಾಗಿ ಹೊದಿಸಿದಳು. ಜೀವ್ಯ ಯ ಕತ್ತಿಗೆ ಸರಪಳ ಹಾಕೈ ಕೈ ಮೊಳೆದುಕೊಳ್ಳಲು ಒಳಕ್ಕೆ ಬಂದಳು. ಅವಳ ಜೀವಕ್ಕೆ ಇಂಬಾಗಿ ಅವಳ

ಅಳಿದ ಗಂಡ ರಾಮುವಿನ ಪ್ರತೀಕ ಜಂದು ಆಟದ ಸಾಮಾನೀಯಿಷ್ಟ
ಕೊಂಡು ವೇದಳ ಜತೆಯಲ್ಲಿ ಅಮೃನಾಟೆ ಆಡುತ್ತಿದ್ದು ! ಸರಸಿಯ
ಹೃದಯ ತುಂಬಿ ಬಂತು. ಕಣ್ಣಿನಿಂದ ಪಳಿದಳನೇ ಎರಡು ಹನಿ ಉರುಳಿತು !
ಜಂದು, ವೇದ ತಮ್ಮಂತೆ ತಾವು ಅಮೃನಾಟದಲ್ಲಿ ಮುಳುಗಿದ್ದರು !

ತಾಯಿ-ಬಂಜೆ

“ಅಯ್ಯೋ! ಅಮ್ಮೆ!... ಸೋವು... ನೋವು... ಸಂಕಟ...
ಅಮ್ಮೆ!—”

ಬಂದೇ ಸಮನಾಗಿ ಸರಳಾಟ. ಹೊಟ್ಟೆಯನ್ನು ಕಡೆಗೊಲ್ಲಿ
ನಿಂದ ಕಡಡಂತಾಗುತ್ತಿತ್ತು. ಈ ಕಲಕಾಟದಿಂದ ಸರ ಸರವೂ ಕಿತ್ತು
ಹೋದಂತಾಗಿ ಮೈಕ್ಕೆಯೆಲ್ಲಾ ನೋವಿನಿಂದ ತುಂಬತ್ತು. ಆ ನೋವಿ
ನಲ್ಲಿ ಮತ್ತಾವ ಜಾಳಾನವೂ ಇರಲಿಲ್ಲ, ನೋವು! ನೋವು! ಬರಿಯ
ನೋವಿನದಷ್ಟೇ ಜಾಳಾನ!

ಸರಳಾಡುತ್ತಿದ್ದ ವೈದೇಹಿಯ ಮೈಗೆ ಕೊಂಚ ಬಿಸಿ ತಾಗಿದಂತಾ
ಯಿತು. ಆ ಬಿಸಿಯಿಂದ ನೋವು ಕೊಂಚ ತಗ್ಗಿ ಮನಸ್ಸಿಗೆ ಬಂದು
ಬಗೆಯ ಸಮಾಧಾನ, ನೆಮ್ಮೆದಿ ಬಂದಂತಾಯಿತು. ಅರೆ ಮರೆವನಲ್ಲಿ
ಸಂಕಟದ ಕೂಗಾಟ, ಸರಳಾಟ ತಗ್ಗಿತು. ಮೆಲ್ಲನೆ ಕಣ್ಣು ತೆರೆದು ಪಕ್ಕ
ದಲ್ಲಿ ನಿಂತಿದ್ದ ಅಸ್ಪತ್ರೆಯ ಸರ್ವಸ್ನ್ನೆ ನೋಡಿದಳು. ಸರ್ವನ ಮುಖ
ನಗುನಗುತ್ತಿತ್ತು. ಆ ನಗೆ!—ತನ್ನ ನೋವನ್ನು ಕಂಡು ಆಕೆ ಸುಖ
ಪಡುತ್ತಿರಬಹುದು ಎನಿಸಿತು ಬಂದು ಕ್ಷಣಿ. ಆದರೆ ಮರುನಿಮಿಷವೇ
ಆ ಚಂತೆ ಮರಳಿತು. ಹ್ಯಾಗಿಲ್ಲ! ಆ ನಗು ಮೋಹಕ ನಗು. ಯಾವ
ನೋಂದ ಮನಸ್ಸಿಗಾದರೂ ಸಮಾಧಾನ ಕೊಡುವಂತಹುದು. ಗಾಯಕ್ಕೆ
ಬೈಷಧಿಯಂತಿತ್ತು ಆ ನಗು. ಆ ನಗೆಯ ಬೆಳುದಿಂಗಳಲ್ಲಿ ವೈದೇಹಿಯ
ನೋಂದ ಬೀವಕ್ಕೆ ತುಸು ನೆಮ್ಮೆದಿ ಸಿಕ್ಕಿದಂತಾಯಿತು. ನೋವು
ಮುಕ್ಕಾಲು ಮಾಯವಾಯಿತು.

ಸರ್ವ ವೈದೇಹಿಯ ಮೈಮೇಲಿ ಇದ್ದ ಬಿಸಿನೀರಿನ ಜೀಲವನ್ನು
ತೆಗೆದಳು. ಬಡನೆಯೇ ನೋವು ಚೆಮ್ಮೆತು, ಆದರೆ ಸರ್ವ ಮರು
ನಿಮಿಷವೇ ಮತ್ತೊಂದು ಜೀಲವನ್ನಿಟ್ಟಳು.

“ಅಭಾವಿ!”

“ ಈಗ ನೋವು ಹೇಗಿದೆಯಮ್ಮೆ ? ” ನಗನಗನತ್ತಾ ಶಾಂತವಾಗಿ ಸಮಾಧಾನ ನೀಡುವ ಘ್ರನಿಯಲ್ಲಿ ನಸ್‌F ಕೇಳಿದಳು. ವೈದೇಹಿಗೆ ತನ್ನ ತಾಯಿಯೇ ಆ ಮಾತನ್ನಾ ದಿದಳೇ ಏನೋ ಎನ್ನಿಸಿತು. ಆ ರೀತಿಯ ಮಾತು ಕೇಳಿ ಎಣ್ಣೋ ಯುಗಳಾದಂತಾಗಿತ್ತು. ಮೇಲ್ಲಿಗೆ ಕತ್ತನ್ನು ಬಹು ಕಷ್ಟದಿಂದ ಆ ಕಡೆ ತಿರುಗಿಸಿಕೊಂಡು ನಸ್‌Fನ್ನೇ ನೋಡುತ್ತಿದ್ದಳು. ಮನಸ್ಸಿಗೆ ಏನೋ ಒಂದು ಬಗೆಯ ಸಮಾಧಾನ. ಆ ಸಮಾಧಾನ ದಿಂದ ಕಣ್ಣಿನಲ್ಲಿ ಒಂದು ಹನಿ ನೀರು.

“ ಈಗ ವಾಸಿಯೇನಮ್ಮೆ ? ” ಎಂದಳು ನಸ್‌F ಮತ್ತೊಮ್ಮೆ.

“ಹುಂ, ಕೊಂಚ ವಾಸಿ ! ”

“ ಸದ್ಗು ! ”

“ ಏನೋಮ್ಮೆ ! ” ಎಂದು ವೈದೇಹಿ ಬೇಸರದ ನಿಟ್ಟುಸಿಹಿಂದ ನ್ನಿಟ್ಟಳು.

“ ಯಾಕಮ್ಮೆ ಇಷ್ಟು ಬೇಸರ ? ” ಎಂದಳು ನಸ್‌F, ಅವಳ ತಲೆ ಗೂದಲನ್ನು ನೇವರಿಸುತ್ತಾ, ವೈದೇಹಿ ಕಣ್ಣಿತ್ತಿ ನೋಡಿದಳು. ನಸಿFನ ಕಣ್ಣಿನಲ್ಲಿದ್ದ ಮುತ್ತೆ ಅವಳ ಹೃದಯದಲ್ಲಿದ್ದ ತಾಯ್ತನವನ್ನೆಲ್ಲಾ ಒಮ್ಮೆಗೇ ಕೆರಳಿಸಿತು. ಮನಸ್ಸಿನ ಸಮಾಧಾನ ಇದ್ದಕ್ಕಿದ್ದಂತೆ ಮಾಯ ವಾದಂತಾಯಿತು. ಎದೆಯಲ್ಲಿ ಏನೋ ಒಂದು ರೀತಿಯ ಕಲಕಾರ್ಯ. ಹೇಳಲಾರದ ಸಂಕಚೆ. ತಾಳಲಾರೆದ ನೋವು. ಇಂತಹುದೇ, ಹೀಗೆಯೇ ಎಂದು ರೂಪಿಸಲಾಗಿದ ತೊಳಳು.

“ ಹೌದಮ್ಮೆ, ಈಗ ಬೇಸರ. ಆದರೆ ಕೈಯಲ್ಲಿ ಮುದ್ದುಕೂಸೆ ನ್ನೆತ್ತಿಕೊಂಡು ಆಡಿಸುವಾಗ ! ” ಎನ್ನತ್ತಾ ನಸ್‌F ಕನ್ನೆಯನ್ನು ನೇವರಿಸಿದಳು.

ಆ ಮಾತನಿಂದ ವೈದೇಹಿಯ ತಾಯ್ತನದ ದುಃಖವೆಲ್ಲಾ ಮರು ಕೊಸಿತು. ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ದುಃಖ ಒತ್ತಿಕೊಂಡು ಬಂತು. “ ಮುದ್ದು ಕೂಸು ! ಹುಂ ! — ಮುದ್ದು ಕೂಸು ! ” ಅದು ತನ್ನ ಹಣಿಯಲ್ಲಿ ಬರೆದಿಲ್ಲ. ಇದುವರೆಗೂ ತನ್ನ ಕೂಸನ್ನೆತ್ತಿಕೊಂಡು ಆಡಿ

ಸುವ ಸೌಭಾಗ್ಯವನ್ನು ದೇವರು ತನಗೆ ಕೊಟ್ಟಿರಲ್ಲ. ಮತ್ತೆ—ಕೊಡು ವನೋ ಇಲ್ಲವೋ?—ತನ್ನ ಹಣಿಯ ಬರಹ ಹೇಗಿದೆಯೋ ಏನೋ ಯಾರಿಗೆ ಗೊತ್ತು!—ವೈದೇಹಿಗೆ ಹಿಂದಿನ ದಿನಗಳ ಸೆನಪೆಲ್ಲಾ ಒಂದೊಂದಾಗಿ ಬರಲಾರಂಭವಾಯಿತು. ಆ ನೆನಪಿನಲ್ಲಿ ತನ್ನ ಸುತ್ತಿನ ವಾತಾವರಣವನ್ನು, ನಸ್ರನ್ನು ಮತ್ತು ತನ್ನ ನೋವನ್ನೂ ಅವಳು ಮರಿತು ಚಿಟ್ಟಿಕ್ಕು. ಆದರೆ ಕಣ್ಣಿನಲ್ಲಿ ಮಾತ್ರ ನೀರು ಒಂದೇ ಸಮನಾಗಿ ಹರಿಯುತ್ತಿತ್ತು.

ಮುದ್ದು ಕೂಸು!—ಅದು ತನ್ನ ಬಂಡುದಿನಗಳ ಕನಸು. ಅದು ಎಲ್ಲ ಹೆಂಗಸರ ಕನಸು. ಚಿಕ್ಕ ಹುಡುಗಿಯಾದಾಗಿನಿಂದಲೂ ಪ್ರತಿಹೆಣ್ಣಿಗೂ ತಾನು ಕೂಸಿನ ತಾಯಿಯಾಗುವ ಕನಸು. ಅದು ನಿಜವಾಗಿಯೇ ಹೆಂಗಸಿನಲ್ಲಿ ಕೂಡಿಬಂದ ಭಾವನೆ, ಪ್ರವೃತ್ತಿ. ಗೊಂಬೆಯಾಟದಲ್ಲಿ ದಿನವೂ ತನ್ನ ಕೈಮುರಿದ ಗೊಂಬೆಗೆ ತಾನೇ ತಾಯಿಯಾಗಿ ಮಡಿಯು ಡಿಸಿ, ಲಂಗ ಹಾಕಿ—ಅದೇಕೋ ಏನೋ ಯಾವಾಗಲೂ ಆ ಬೊಂಬೆ ಹೆಣ್ಣಿಂದೇ ಅವಳ ಭಾವನೆ—ಉಂಟಮಾಡಿಸಿ, ಪುಟ್ಟ ತೊಟ್ಟಿಲನಲ್ಲಿ ಮಲಗಿಸಿ, ಜೋಗಳ ಹಾಡಿ ನಿದ್ರೆ ಮಾಡಿಸಿದ ಮೇಲೆಯೇ ವೈದೇಹಿಯ ಉಂಟ. ಇದು ದಿನದ ಪರಿಪಾಠ. ಒಂದು ದಿನ ಗೊಂಬೆಯ ಅವಶ್ಯಕತೆ ನೋಡಿಕೊಳ್ಳುದಿದ್ದರೆ ಆ ದಿನ ವೈದೇಹಿಗೆ ಉಂಟವೇ ಸೇರುತ್ತಿರಲ್ಲ. ತಾನು ಅದರ ತಾಯಿ; ಅದನ್ನು ಸರಿಯಾಗಿ ನೋಡಿಕೊಳ್ಳುದಿದ್ದರೆ ಮತ್ತೆ ಯಾರು ನೋಡಿಕೊಳ್ಳುವವರು--ಎನ್ನುವ ತಾಯ್ತನದ ಮನುತೆ ಇನ್ನೂ ಚಿಕ್ಕತನದಲ್ಲಿಯೇ ವೈದೇಹಿಯಲ್ಲಿ ಮೂಡಿತ್ತು. ಒಂದು ದಿನ ತನ್ನ ಕರ್ಮಾರದ ಗೊಂಬೆಗೆ ಎಣ್ಣೆ ನೀರು ಹಾಕುವ ಸಂಭರುದಲ್ಲಿ ಬಜ್ಜೆಲು ಮನೆಯ ಒಲೆಯ ಹತ್ತಿರ ಕುಳಿತಿದ್ದಾಗ, ಕಿಡಿಯೋಂದು ಹಾರಿ ತನ್ನ ಕೈ ಮೇಲೆ ಬಿದ್ದುದು, ಆ ಗಾಬರಿಯಲ್ಲಿ ತಾನು ಗೊಂಬೆಯನ್ನು ಕೈಯಿಂದ ಬಿಟ್ಟುದು, ಗೊಂಬೆಗೆ ಬೆಂಕೆ ಹತ್ತಿ. ಅದು ಉರಿದು ಹೊಗೆಯಾದುದು—ತಾನು ಅದಕ್ಕಾಗಿ ಅಶ್ವ ಹಟ ಮಾಡಿದಾಗ ತಂಡೆ ಒಂದು “ಹಟಮಾರಿ” ಎಂದು ತನ್ನನ್ನು ಹೊಡಿಸುದು—ಇದೆಲ್ಲಾ ಅವಕ ಮನಸ್ಸಿನಲ್ಲಿ ಇನ್ನೂ

ಹಸುರಾಗಿತ್ತು. ಕೊನೆಗೂ ಆ ದಿನ ಕೈಗಿ ಚೀರೆ ಗೊಂಬೆ ಬರುವ ವರೆಗೂ ಅವಳು ಉಟ್ಟ ಮಾಡಲೇ ಇಲ್ಲ,

ಅದಾದ ಮೇಲೆ—ಲಂಗಬಿಂಘ್ ಸೀರೆ ಉಡುವ ವಯಸ್ಸು ದಾಗ— ಆಗ ಗೊಂಬೆಗಳೊಂದಿಗೆ ಆಡುವುದೆಂದರೆ ಹೇಗೆ? ವ್ಯೇದೇಹಿಗೆ ಆಗಂತೂ ಮಕ್ಕಳೆಂದರೆ ಪಂಚಪಾಠ. ಮೊದಲು ಗೊಂಬೆಗಳಲ್ಲಿ ಎಷ್ಟು ಪ್ರೇಮ, ಮಮತೆ ತೋರುತ್ತಿದ್ದ ಭೋಗಿ ಅದರ ನೂರರಷ್ಟು ಮಮತೆ ಈಗ ಮಕ್ಕಳ ಮೇಲೆ. ಯಾವ ಮಗು ಕಂಡರೂ ಅಡನ್ನು ಮುದ್ದಾಡದೆ ಇರುತ್ತಿರಲ್ಲ. ತನ್ನ ಸಹಪಾತಿ ಸೀತಾಲಕ್ಷ್ಮಿಯ ಅಕ್ಕೆ ತನರುಮನೆಗೆ ಬಂದಿದ್ದಾಗ ಅವಳ ನೊದಲ ಕೂಸು ಉಣಿಯೊಂದಿಗೆ ಆಡಲೆಂದು ಸಂಚಿ ಅವರ ಮನೆಗೆ ಓಡಿ ಬಿಡುತ್ತಿದ್ದು. ಉಣಾ ಮುದ್ದು ಮುದ್ದು ಹುಡುಗಿ. ಅವಳು ತೊದಲುತ್ತಾ ತೊದಲುತ್ತಾ ವ್ಯೇದೇಹಿಯನ್ನು “ಚಿಕ್ಕಮ್ಮೆ” ಎಂದರೆ ವ್ಯೇದೇಹಿಯ ಮನ ಸ್ವಿಗೆ ಸ್ವರ್ಗಸುಖಿ. ಕೂಡಲೇ ಉಣಿಯನ್ನೇ ತ್ತಿಕೊಂಡು ಮುತ್ತುಗಳ ಸುರಿ ಮಕ್ಕಿ ನಡೆಸಿಬಿಡುತ್ತಿದ್ದಳು. ಬಂದೊಂದು ದಿನ ಉಣಿಯನ್ನೇ ತ್ತಿಕೊಂಡು ತಮ್ಮ ಮನೆಗೆ ಹೊರಿಂಬಿಡುವಳು. ತಾನೇ ಅವಳಿಗೆ ಅನ್ನ ಕಲಸಿ ತಿನ್ನಿಸು ವಳು. ಬಂದು ನಿಮಿಷವಾಗಲೇ ಅವಳನ್ನು ಕಂಕುಳಿನಿಂದ ಇಳಿಸುತ್ತಿರಲ್ಲ. ವ್ಯೇದೇಹಿಯ ತಾಯಿಯೇನೋ ಎಷ್ಟೂಬಾರಿ ಅವಳನ್ನು ಗದರಿ ಕೊಂಡರು: “ಮಗುವಿಗೆ ಇಷ್ಟು ಮುದ್ದು ಮಾಡಬೇಡ. ಮಗು ಆಮೇಲೆ ನಿನ್ನ ಹಾಗಿಯೇ ಹಟಪಾರಿಯಾಗಿಬಿಡುತ್ತದೆ” ಎನ್ನುತ್ತಿದ್ದರು. ಆದರೆ ವ್ಯೇದೇಹಿ ಈ ಮಾತನ್ನು ಹುಟ್ಟ ನಗೆಯಲ್ಲಿ ತೇಲಿಸಿಬಿಡುತ್ತಿದ್ದಳು. ಅವಳ ಶೃಂದಯದ ಯಾವುದೋ ಕನಸಿಗೆ ಇದರಿಂದ ನೀರೆರೆದಂತಾಗುತ್ತಿತ್ತು.

ಸೀತಾಲಕ್ಷ್ಮಿಯ ಅಕ್ಕೆ ಮಗುವನ್ನು ಕರೆದುಕೊಂಡು ಹೊರಟು ಹೊದಾಗ ವ್ಯೇದೇಹಿಗೆ ಆಡಷ್ಟು ನೋವು ಮತ್ತಾರಿಗೂ ಆಗಿರಲಿಲ್ಲ. ಎರಡು ದಿವಸ ಅನ್ನ ನೀರನೊಂದಿಲ್ಲದೆ ಮೂಲೆಯಲ್ಲಿ ಕುಳಿತುಬಿಟ್ಟಿದ್ದು ವ್ಯೇದೇಹಿ. ಉಣಿ ಅವಳಿಗೆ ಅಷ್ಟೂಂದು ಬಿಗಿ ಹೇಗಿದ್ದಳು. ಇದಾದ ಸಂಕರ—ಅವರ ಎದುರುಮನೆಯ ಶಾರದಮ್ಮನವರ ಎರಡು ವರ್ಷದ ಕೂಸು ವಾಸು! ಶಾರದಮ್ಮನವರ ಹೊಸದಾಗಿ ಆ ಮನೆಗೆ ಬಾಡಿಗೆ ಬಂದಿದ್ದರು.

ಅವವ ಮನು ವಾಸು, ದುಂಡುಂಡಾಗಿ, ಮುದ್ದಾಗಿ, ನಗುನಗುತ್ತಿದ್ದ. ಅವನು ಅಳುವುದನ್ನು ಕಂಡುದೇ ಅಪರೂಪ. ವೈದೀಹಿಗೆ ಅವನು ಅಜ್ಞು ಮೇಚ್ಚಾದ. ವಾಸುವಿಗೆ ದಾರಕ್ಕಿ ಬೇಕು. ವೈದೀಹಿಗೆ ವಾಸು ಬೇಕು. ಹೀಗಾಗಿ ವೈದೀಹಿಯ ವ್ಲಾಲ್‌ದಾರದ ಜಬ್ಬಿಯ ಕಾಸಲ್ಲಾ ದಾರಕ್ಕಿಗೇ ಏಂಸಲಾಯಿತು. ವಾಸುವಿಗೆ ಸದೆಯಲು ಬರುತ್ತಿದ್ದರೂ ಅವನನ್ನು ತ್ರಿಕೊಂಡೇ ತೀರಬೇಕು. ತನಗಿನ್ನೇ ಆಯಾಸವಾದರೂ ಅವನನ್ನು ತ್ರಿಕೊಂಡು ಇರಬೇಕು. ಉಳಿದವರ ಕೈಗೆ ಕೊಡುತ್ತಲೂ ಇರಲಿಲ್ಲ. ಅವನನ್ನು ತ್ರಿಕೊಂಡು ತನ್ನ ಸ್ವೇಹಿತೆಯರ ಮನಗಿಲ್ಲಾ ಹೋಗಿ ಬರುತ್ತಿದ್ದಳು. ಸ್ವಾಲಿಗಿ ಹೋಗುವಾಗಲ್ಲದೆ ಇನ್ನು ಮಾರು ಕಾಲವೂ ವಾಸು ವೈದೀಹಿಯ ಕಂಕುಳ್ಳಿ, ಇಲ್ಲ ಜಡೆಯಲ್ಲಿ. ಇಹೊಂದು ಪ್ರೀತಿಯನ್ನು ಕಂಡವರ ಮನುವಿನಲ್ಲಿ ತೋರುವಾಗ ಜಡೆಯ ಹುಡುಗಿಯರು ಹಾಸ್ಯಮಾಡಿ ಇರುವರೆ? ಅದರಲ್ಲಿಯೂ ಹಾಸ್ಯವೇ ಅವರ ಜೀವಮಂತ್ರ ಆ ಕಾಲದಲ್ಲಿ. ಸರಿ, ಎಲ್ಲರೂ ವೈದೀಹಿಯನ್ನು ಗೇಲಿವಾಡುವವರೇ— “ವನೇ? ಕಂಡವರ ಮನೆ ಮನುವಿಗೇ ಇಷ್ಟು ಬದ್ದಾಡೋಳು ಇನ್ನೇನು— ನಿನಗೇ ಒಂದು ಆದರೆ ಪಾರಾಣಾನೇ ಬಿಟ್ಟುಬಿಡ್ಡೀಯ. ಅಲ್ಲವೇನೇ?”

“ನಮ್ಮ ವೈದೀಹಿಗೆ ಒಂದು ಹತ್ತು ಮಕ್ಕಳಾಗಲಿ ಅಂತ ದೇವರಿಗೆ ನಾನು ದಿನಾಲು ಪಾರಾಫ್ ನೇ ಮಾಡೊಳ್ಳೇಂತ್ತೇನಮ್ಮು!”

“ಹತ್ತು ಸಾಲದು ಕಣೇ. ಗಾಂಧಾರಿಗೆ ನೂರು ಆಯಿತು. ನಮ್ಮ ವೈದೀಹಿಗೆ ಏನಿಲ್ಲಾಂದರೂ ಅದರಲ್ಲಿ ಆಫ್—”

“ಏ—ಸುಮ್ಮನಿರ್ಮೇಮ್ಮ. ಹಾಸ್ಯಮಾಡ್ದೀಡಿ” ಎಂದು ವೈದೀಹಿ ಕೋಪಗೊಳ್ಳುತ್ತಿದ್ದಳು. ನಿಜ, ಆದರೆ ಅದೆಲ್ಲಾ ಹುಸಿಮುನಿಸು ಅವೈ. — ಅವಳ ಆ ಮಾತಿನಿಂದ ಅವಳ ಮನಸ್ಸಿಗೆ ನಿಜವಾಗಿಯೂ ಬಹಳ ಸಂಶೋಧನ ವಾಗಿತ್ತು. ತನಗೂ ಒಂದುಕೂಸು—ನಿಜ! ತನಗೂ ಒಂದು ಮುದ್ದು ಕೂಸು—ಬೇಕು ಎಂದು ಅವಳ ಹೃದಯಾಂತರಾಳ ಮಿಡಿಯುತ್ತಿತ್ತು.

ಆಮೇಲೆ ವೈದೀಹಿಗೆ ಮಾಡುವೆಯಾಯಿತು. ಮಾಡುವೆಯಾದಶಾಗ ಅವಳ ಕಿವಿಗೆ ಬಿಡ್ಡ “ದಶಾಸ್ಯಾಂಪುತ್ರಾನಾಥೀಹಿ”—ಎಂಬ ಆಶೀರ್ವಾದ

ಎಂದೂ ಮರೆಯುವಂತಹದಲ್ಲ. ಯಾವಾಗೂ ಅದು ಕಿರಿಯಲ್ಲಿ ಮಧ್ಯ ಸಂಗೀತದ ನೇನಪಿನಂತೆ ತುಡಿಯತ್ತಿತ್ತು. ಬ್ರಾಹ್ಮಣರ ಆಶೀ ನಾಜ ವಿಜವಾಗಲಿ ಎಂದು ದೇವರನ್ನು ನೂರುಬಳಿ ಪ್ರಾತ್ರಿಕಸಿ ಕೊಂಡಳಬು,

ಕೊನೆಗೊಮೈ ಈ ಆಸೆ ಪೂರ್ವೆನುವ ದಿನ ಬಂದಿತ್ತು. ಮದುವೆ ಯಾಗಿ ಗಂಡನ ಮನೆಗೆ ಹೋದಾಗಿನಿಂದ ಅವಳ ಮನಸ್ಸಿನಲ್ಲಿ ಈ ಆಸೆ ಕೊರೆಯುತ್ತಿತ್ತು. ಬಾಯಿಬಿಟ್ಟು ಹೇಳುವಂತಿಲ್ಲ. ಹೆಂಗಸಿನ ಸಂಕಷ್ಟ ಹೆಂಗಸಿಗೇ ಗೊತ್ತು. ಎಷ್ಟೋ ಆಸೆಗಳು, ಬಯಕೆಗಳು, ಆಶಾಂಕೆಗಳು ಮನಸ್ಸಿನಲ್ಲಿ ಬೇರುಬಿಟ್ಟು ಬಲಿತಿರುತ್ತವೆ. ಅವುಗಳನ್ನು ಬೇರೆಯವರಿಗೆ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಗಂಡಸಿಗೆ ಹೇಳುವುದಂತೂ ಆಗದ ಮಾತು. ಇನ್ನು ಸರಿಯವರೆಂದಿಗೆ ಹೇಳಿಕೊಳ್ಳಿ ಇವೆಂದರೆ ಏನೆನ್ನು ವರೋ ಎನ್ನುವ ಹೆದರಿಕೆ. ಜತಿಗೆ ಸಹಜವಾದ ನಾಚಿಕೆ. ಹೀಗಾಗಿ ಹೆಂಗಸಿನ ನೂರು ಆಸೆಗಳಲ್ಲಿ ತೊಂಬತ್ತೊಂಬತ್ತು ಮನಸ್ಸಿನಲ್ಲೇ, ಹೃದಯದ ಕಾವಿನಲ್ಲಿ ಅಡೆ ಹಾಕಿದಂತೆ ಕಳಿತು ಹಣ್ಣಾದರೆ ಉಳಿದವರಿಗೆ ಅದು ತಿಳಿಯುವುದು. ಇಲ್ಲವಾದರೆ ಅದರ ಸುಳವ್ಯಾ ಇತರರಿಗಿಲ್ಲ. ಅಂತಹುದೇ ಈ ಆಸೆ, ತಾಯ್ತುನದ ಆಸೆ. ಗೊಂಬೆಯೊಂದಿಗೆ ಆದುವ ಕಾಲ ಹೋಯಿತು. ಮತ್ತೊಬ್ಬರ ಮಕ್ಕಳನ್ನು ಮುದ್ದಿಡುವಾಗಲೆಲ್ಲ ತಾಯ್ತುನ ಕೆರಳಿ ತಾನು ಬಂಜಿಯೇ ಎಂದು ಪ್ರಶ್ನೆಹಾಕುತ್ತಿತ್ತು. ಅದಕ್ಕೆ ಉತ್ತರ ಕೊಡುವಂತಿರಲಿಲ್ಲ. ಕೊಡಲು ಹೆದರಿಕೆ, ಸಂತಯ.

ಮದುವೆಯಾದ ಮೂರು ವರುಷದವರೆಗೂ ಆ ಆಸೆ ಪೂರ್ಣವಾಗುವ ಸೂಚನೆ ಹೋರಲಿಲ್ಲ. ಮೊದಲನೆಯ ವರುಷವೆಲ್ಲಾ ಸುಖವಾಗಿ, ಸಂತೋಷವಾಗಿ ಕಾಂತಿಯಿತು. ವೈದೇಹಿಯ ಅತ್ಯೇ, ಅವಳ ಯಜಮಾನರು ಇಬ್ಬರೂ ಅವಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಯಜಮಾನರಂತೂ ಅವಳನ್ನು ತಮ್ಮ ಕಣ್ಣಿನ ಆಲಯಷ್ಟು ಮಮತೆಯಿಂದ ಕಾಪಾಡಿಕೊಂಡು ಬಂದರು. ಆದರೆ ಅವರಿಗೂ ಒಳಗೆ ಆಸೆ. ಅತ್ಯೇಗೂ ಆಸೆ. ಮೂರಿಗೂ ಬಂದೇ ಆಸೆ. ವೈದೇಹಿಗೊಂದು ಕೂಸಾಡಬೇ!

ತಾವು ಸಾಯಂವ ಮುಸ್ನ್ಯ ಮೊಮ್ಮೆಗನನ್ನು ಎತ್ತಿ ಆಡಿಸುವ ಆಸೆ ಅತ್ಯೇಗಿಂತ ಮುಖ್ಯಭೂರ ಪ್ರೇಮದ ಮೂರ್ತಿ ಬೀಕೆನ್ನುವ ಆಸೆ ವೈದೇಹಿಯ ಗಂಡನಿಗೆ ವೈದೇಹಿಗಂತೂ ಹೇಳಬೇಕಾದುದೇ ಇಲ್ಲ. ಅವಳ ಅತ್ಯೇಯಂತೂ ಸೋಸೆಗಿ ಎಂದು ಸೀಮಂತ ಮಾಡುವೇನೋ ಮೊಮ್ಮೆಗನನ್ನು ಎಂದು ಆಡಿಸುವೇನೋ ಎನ್ನುವ ತವಕ. ಈ ತವಕ ದಿನ ಕಳಿದಂತೆ ಹೆಚ್ಚುತ್ತಾ ಬಂತು. ತವಕ ಹೆಚ್ಚಾದುತೆ ಮನಸ್ಸಿನ ಅಸಮಾಧಾನವೂ ಹೆಚ್ಚುತ್ತಾ ಬಂತು. ವೈದೇಹಿಯ ಕಡೆಗಿಧ್ವನಿ ಬಿಲವು ತಗ್ಗುತ್ತಾ ಬಂತು. ಬಂದು ದಿನ ವೈದೇಹಿ ಕೋಣೆಯಲ್ಲಿ ಮಲಗಿದ್ದಾಗ ಹೊರಗೆ ತಾಯಿ—ಮಂಗ ಮಾತನಾಡಿಕೊಳ್ಳುವುದು ಕೇಳಿಸಿತು.—

“ಮದುವೇಗಿ ಮುಂಚೆಯೇ ನಾವು ಯೋಜನೆ ಮಾಡಬೇಕಾಗಿತ್ತು. ಅವರ ಮನೆಯಲ್ಲಿ ಇವಕ್ಕೊಬ್ಬಳೇ ಮಗಳು. ತಂಗಿಯಲ್ಲ, ಅವಳಿಗೂ ಆಗುತ್ತೋ ಇಲ್ಲವೋ? ತಮ್ಮನಿಲ್ಲ!”

“ಇನ್ನೂ ಏನಮ್ಮು—ಅವಳಿಗಿನ್ನೂ ಮಹಾ ವಯಸ್ಸಾಗಿ ಹೋಯಿತೇ?—ಮನೆಗಿ ಬಂದು ಇನ್ನೂ ಬಂದು ವರ್ಷ ಆಯಿತು. ಅಷ್ಟೇ ತಾನೇ? ಸಮ್ಮ ಕಾಲೇಚಿನಲ್ಲಿ ಶಾಮಣಿ ಇಲ್ಲವೇ—ಶಾಮಣಿ ನಿನಗೆ ತಿಳಿಯದೇನಮ್ಮು—ಅವನಿಗಿ ಮದುವೆಯಾಗಿ ಎಷ್ಟು ವರ್ಷದ ಮೇಲೆ ಮಕ್ಕಳಾದ್ದು—”

“ಸರಿಯಪ್ಪ. ಅಷ್ಟು ತನಕ ಯಮ ಕಾಯತಾನೇನೋ? ನಾನು ಇನ್ನು ಅಬ್ಬಾ ಅಂದರೆ ಎರಡು ವರ್ಷ ಇರಬಹುದು—ಅಷ್ಟುರೊಳಗಿ ಮೊಮ್ಮೆಗನನ್ನು ಆಡಿಸೋ ಆಸೆ—”

ವೈದೇಹಿ ಆ ಮಾತನ್ನು ಕೇಳಿ ಆವತ್ತು ತುಂಬಾ ಅತ್ಯಿಧ್ವನಿ. ಅದು ತುಂಬು ಅಳು. ಅತ್ಯೇಯವರ ಆಸೆ, ತನ್ನ ಆಸೆ, ತನ್ನ ಗಂಡನ ಆಸೆ—ಯಾವುದನ್ನೂ ತಾನು ಪೂರ್ಣಗೊಳಿಸಲಿಲ್ಲವಲ್ಲ ಎಂದು ಅತ್ತಳು. ಒತೆಗಿ ತನಗಿ ಚಿಕ್ಕಂದಿನಲ್ಲಿ ಆಡಲು ತಂಗಿ, ತಮ್ಮ ಯಾರೂ ಇರಲಿಲ್ಲವಲ್ಲ ಎನ್ನುವ ಗುಪ್ತದುಃಖವೂ ಕೂಡಿಕೊಂಡಿರಬಹುದು. ಅದಕ್ಕೂ ಮಿಗಿಲಾಗಿ ತನ್ನ ಗಂಡ ತನ್ನ ಪರವಾಗಿ ಮಾತನಾಡಿದ ಸಂತೋಷ. ಇವುಗಳ

ನಡವೆ ಅತ್ಯುಯ ಅಸಮಾಧಾನ ಯಾವ ರೂಪವನ್ನು ತಾಳುವುದೀಕೇ ಎನ್ನುವ ಜೆದರಿಕೆ. ಇದೆಲ್ಲಾ ಅವಳ ಅಳುವಣಿಲ್ಲ ಸೇರಿಕೊಂಡಿದ್ದುವು.

ಅತ್ಯೇನೀಗೇ ಸೂಸಯ ಮನಸ್ಸು ನೊಂದುಕೊಳ್ಳಬಹುದೆಂದು ಬಾಯಿಲ್ಲ ಏನನ್ನೂ ಹೇಳುತ್ತಿರಲಿಲ್ಲ. ಆದರೆ ಒಳಗೆ ಬೆಂಕಿಯಿರುವಾಗಿ ಕಾವನ್ನು ಬಚ್ಚಿಡಲಾದಿತೇ? ಒಂದಲ್ಲ ಒಂದರೀತಿಯಲ್ಲಿ ಅಸಮಾಧಾನ ಹೊರಿಹೋಗುತ್ತಿತ್ತು. ಒಂದು ನಡಯಲ್ಲಿ, ಇಲ್ಲವೇ ಒಂದು ಹುಬ್ಬ ಚಿಮ್ಮಿನಲ್ಲಿ ವೈದೇಹಿಗೆ ಅವರ ಮನಸ್ಸಿನ ಅಸಮಾಧಾನ ಗೊತ್ತಾಗಿ ಹೋಗುತ್ತಿತ್ತು. ಅವಳಿಗೂ ಮನಸ್ಸಿಗೆ ಅಸಮಾಧಾನವಾಗುತ್ತಿತ್ತು. ಶದರೆ—ವೈದೇಹಿಯ ಗಂಡನಿಗೂ ದಿನೇದಿನೇ ಮನಸ್ಸು ವಿಕ್ಷಲವಾಗುತ್ತಿತ್ತು. ವೈದೇಹಿಗೆ ಅದು ಜೆನಾನ್ಯಾಗಿ ಗೊತ್ತು. ಗಂಡನ ಹೃದಯದ ನಾಡಿಯ ಬಿಡಿತ ಅವಳಿಗೆ ಗೊತ್ತಿತ್ತು. ಗಂಡನ ಒಂದೊಂದು ನಡವಳಿಕೆ ಮಲ್ಲೂ ಅವಳಿಗೆ ಉದಾಸೀನದ ಭಾಯೆ ಹೋರಿಬರುತ್ತಿತ್ತು. ಮುದುವೆ ಮಾನ ಹೊಸದರಲ್ಲಿ ಅವಳನ್ನು ತನ್ನ ಜತಿಗೆ ಬೃಂದಾವನಕ್ಕೆ ವಾರಕ್ಕೊಂಡು ಕರೆದುಕೊಂಡು ಹೋಗುತ್ತಿದ್ದು. ಆದರೆ ಈಗ ಬಹಳ ಅಪರೂಪ. ಅದೂ ಶವಳಾಗಿಯೇ ಕೇಳಿಕೊಳ್ಳಬೇಕು. ಆಗಲೇ ಒಂದು ದಿನ ಗಂಡ ಹೆಂಡತಿ ಇಬ್ಬರೂ ಸಿನಿಮಾಕ್ಕೆ ಹೋಗಿದ್ದರು. ಆಗ—ಯಾವುದೋ ಚಿತ್ರ—ಚಿತ್ರ ಈಲ್ಲಿ ಒಬ್ಬ ಸನ್ಯಾಸಿ ಭಿಕ್ಷೆ ಬೇಡುವನು, ಮನೆಯವಳಿಗೆ ಮಕ್ಕಳಿಲ್ಲ ಹಿಂದು ತಿಳಿದು ಭಿಕ್ಷೆ ವನ್ನೊಂದಿಲ್ಲದೆ ಹೋರಣು ಹೋಗುತ್ತಾನೆ. “ಮಕ್ಕಳಿದ್ದ ಮನೆ ಬೃಂದಾವನ, ಮಕ್ಕಳಿಲ್ಲದ ಮನೆ ಮಣಣ” ಎಂದು ಅವನು ಅಂದಾಗ ಹೈದೇಹಿಯ ಹೃದಯಕ್ಕೆ ಒನಕೆಯ ಪೆಟ್ಟು ಕೊಟ್ಟಂತಾಯಿತು. ಜತಿಗೆ ರಕ್ಷಾದಲ್ಲಿದ್ದ ಗಂಡ ಬೇರೆ ದೃಸ್ಯವಾಗಿ ಅವಳ ಕಡೆಗೆ ಮುಖ ತಿರುವಿದ. ಇದರಿಂದ ವೈದೇಹಿಯ ಮನಸ್ಸು ಕೊಂಚ ಕಹಿಯಾಗಲು ಕಾರಣ ರಾಯಿತು, ದುಃಖ ಮತಿವಾರಿದರೆ ಹೃದಯ ಕಹಿಯಾಗುವುದೇನೂ ಶ್ವಯವಲ್ಲ!

ಉಳಿದವರ ಮಕ್ಕಳನ್ನೇ ತ್ರಿಕೊಳ್ಳುವುದರಲ್ಲಿ ಈಗ ಮೊದಲಿನ ಸುಖ ಘರಲ್ಲಿ. “ಈ ಮುಗು ಜೆನಾನ್ಯಾಗಿದೆ. ಎನ್ನು ಸೊಗಸಾಗಿ ಆಡುತ್ತದೆ

ಇದರ ಕೆಳದಲು ಮಾತೇ ಏನೇಯ ಸಂಗೀತಕ್ಕೊಂತ ಇಂವಾಗಿದೆ” ಎನ್ನು ವ ಮಾತು ಮರೆಯಿತು. “ಈ ಮಗು ಜೆನಾನ್ನಾಗಿದೆ. ಆದರೆ ಇದು ನನ್ನ ದಲ್ಲ! ನನ್ನ ದಲ್ಲದುದು ಹೇಗಿದ್ದರೆ ನನಗೀನು ಬಂತು ಭಾಗ್ಯ? ” ಎಂಬ ಭಾವನೆ ಮೇಲ್ಲನೆ ಬೆಳೆಯಲಾರಂಭವಾಯಿತು. ಅಂದರೆ ಈ ದವರ ಮಕ್ಕಳಲ್ಲಿ ಪಶ್ಚಾಸ ತಗ್ಗಿತೆಂದಲ್ಲ. ತನಗೆ ಆಗದೇ ಇದ್ದ ಮಗು ಏನ ಪ್ರೇಮ ಅಡನ್ನು ಮರೆಮಾಡಿತ್ತು ಅಷ್ಟೇ! ಅವುಗಳನ್ನು ಏಂದಿ ನಂತಿಯೇ ಮುದ್ದಾದ್ದುತ್ತಿದ್ದಳು. ಆದರೆ ಆ ಮುದ್ದಾಟಪ್ಪಲ್ಲಿ ಮೊದಲಿನ ಪರಿಷೂಳ ಆನಂದಪರಲ್ಲ. ಆನಂದಕ್ಕೆ ಇಲ್ಲಿ ಕಹಿಯೂ ಕೂಡಿ ಕೊಂಡು ಬೇವುಬೆಳ್ಳಿವಾಗಿತ್ತು.

ಒಂದು ಬಾರಿ ಅವಳ ಪಕ್ಕದ ಮನೆಯವರ ಮಗು—ಒಂದೂವರೆ ವರ್ಣದ ಮಗು—ತಪ್ಪಿಸಿಕೊಂಡು ಬಿಟ್ಟಿತ್ತು. ಆ ದಿನ ಬೆಳಿಗ್ಗೆ ಎಲ್ಲರೂ ಬೆಟ್ಟಕ್ಕೆ ಹೋಗಬೇಕೆಂದು ಅಷ್ಟು ದೂರ ಸಡೆದುಕೊಂಡು ಹೋಗಿದ್ದರು. ಆದರೆ ಆ ದಿನ ಬಸ್ಸು ಸಿಗದೆ ಹಾಗೆಯೇ ಹಿಂತಿರುಗಿದ್ದರು. ಮಗು ಆ ದಾರಿಯನ್ನೇ ನೆನೆಪಿನಲ್ಲಿಟ್ಟುಕೊಂಡು ಯಾರಿಗೂ ಕಾಣಂತೆ ಅಷ್ಟು ದೂರ ಹೊರಟುಹೋಗಿತ್ತು. ಮಗು ಎಲ್ಲಿಲ್ಲ ಕಾಣಿಸಬಾಗಿತಲ್ಲಾ ಎನಾಯಿತೋ ಎಂದು ಮನೆಯವರೆಲ್ಲ ಗಾಬರಿಪಡುತ್ತಿದ್ದರು. ಎಲ್ಲರೂ ಹಾರಾಡುತ್ತಿದ್ದರು. ಮಗು ಎಲ್ಲಿ, ಎಲ್ಲಿ ಎಂದು ಮದುಕಲು ಹೊರಟು. ಅವರ ಮನೆಯಲ್ಲಿ ಅವರ ತಮ್ಮ ಇದ್ದವನು ಅಕ್ಕನ ಮೇಲೆ ರೇಗಾಡುತ್ತಿದ್ದ. “ಮಕ್ಕಳನ್ನು ನೋಡಿಕೊಳ್ಳಲಾಗದ ಇಂತಹವರಿಗೆ ಮಕ್ಕಳೇಕಾಗಬೇಕೋ ಕಾಣಿ! ” ಎಂದು ಗುಡುಗಿದ. ಈ ಮಾತನ್ನು ಕೇಳಿದೆಂದ ಸೀಯೇ ವೈದೇಹಿಯ ಕಣ್ಣಗಳಲ್ಲಿ ನೀರು ತಾನೇ ತಾನಾಗಿ ಉಕ್ಕಿತ್ತು. ತಾಯ್ತನದ ಸವಿ, ನೋವು, ಗಂಡಸಿಗೆ ಹೇಗೆ ತಿಳಿಯಬೇಕು?

ಪೈದೇಹಿ ಅತ್ಯಿಯ ಮನೆಗೆ ಬಂದು ಎರಡು ವರ್ಣ ಕಳೆಯಿತು. ಆದರೂ ಮೊಮ್ಮೆಗನನ್ನು ಆಡಿಸುವ ಅತ್ಯೇಚು ಆಸ ಪೂರ್ವಿಸುವ ಸೂಜನೆಯೇ ಕಾಣಲಿಲ್ಲ. ದಿನ ಕಳೆದಂತೆ ಅತ್ಯೇ ಗಡುಸಾಗುತ್ತ ಬಂದರು. ಹೊಡಲಿನ ಮುಮತೆ, ಮ್ಯಾದುತೆಯೆಲ್ಲ ಇಂದುವಾಗಿ ಅಸಮಾಧಾನ

ಮುಖಕಾಕಿತು. ಮೊದಲು ಬರಿಯ ಒಂದು ಸೋಟದಲ್ಲಿದ್ದುದು ಈಗ ಮಾತಿಗೂ ಇಳಿದತ್ತು. ಮಾತು ಮಾತಿಗೂ ಅತ್ಯ ವೈದೇಹಿಯನ್ನು ಹೀಯುತ್ತಿಸಲಾರಂಭಿಸಿದರು. ಯಾವುದೇರೇ ಸಾಮಾನ್ಯ ಸಂಗತಿಗೆ ಗೊಳಿಗಲು ಆರಂಭಿಸು ಕೊನೆಗೆ “ಆ ಬಂಜೆಸೊನೆಯನ್ನು ಕಟ್ಟಿ ಕೊಂಡು ನನ್ನ ಹಣೆಯ ಬರೆಹ” ಎಂದುಬಿಡುತ್ತಿದ್ದರು. ಆ ಮಾತು ಕೇಳಿದೆಂದನೇಯೇ ವೈದೇಹಿಗೆ ವಿವಸವ್ ಕಟ್ಟಿರುತ್ತಾಗುತ್ತತ್ತು. ಹೃದಯಾಂಶರಾಷ್ಟ್ರಿಂದ ದುಃಖ ಚಿನ್ಮೈಬರುತ್ತಿತ್ತು. ಆಗ ಮನಸ್ಸಿಗೆ ಸಮಾಧಾನವಾಗುವವರೆಗೂ ಕುಳಿತು ಅತ್ಯಬಿಡುತ್ತಿದ್ದಳು. ಆದರೆ ಅತ್ಯಿಯ ಮೇಲೆ ಅವಳಿಗೆ ಕೊಂಡವಾದರೂ ಕೋಪ ಬರುತ್ತಿರಲ್ಲ. ತನ್ನ ದುಹೇಗೆ ಒಜಿದ ಆಸೆಯೋ, ಅತ್ಯಿಯದೂ ಹಾಗೆಯೇ ಎಂದು ಅಪಳಿಗೆ ಗೊತ್ತು. ಹೃದಯದ ಆಸೆ ಜೂರಾದಾಗ ಬಡಕು ಘ್ರೂನಿ ಬರುವುದು ಸಹಜ. ಅದು ಅತ್ಯಿಯ ತಪ್ಪಲ್ಲ, ತನ್ನದೇ ಎಂದು ತನ್ನ ಮೇಲಿಯೇ ತಪ್ಪುಹೊರಿಸಿಕೊಳ್ಳುತ್ತಿದ್ದಳು.

ಕೊನೆಗೂ ಒಮ್ಮೆ ಅವರೆಲ್ಲರ ಆಸೆ ಪೂರ್ಣವಾಗುವಂತೆ ತೋರಿತು. ಅರು ತಿಂಗಳಿಂದ ತಾನು ದಿನವೂ ಬೆಳಿಗ್ಗಿ ಮಾಡುತ್ತಿದ್ದ ಅಶ್ವತ್ಥ ಪ್ರದಕ್ಷಿಣೆಯ ಫಲವೆಂದು ವೈದೇಹಿಯ ನಂಬಿಕೆ. ಚಿಂತುಂಡಿತ್ವರಿಗೆ ತಾವು ಸಹಸ್ರನಾಮ ಮಾಡಿಸುವುದಾಗಿಯೂ, ಮುತ್ತೆದೆಯರನ್ನು ಕರೆಸಿ ಹೂವೀಳ್ಯ ಮಾಡಿಸುವುದಾಗಿಯೂ ಮಾಡಿಸಿಕೊಂಡಿದ್ದ ಹೂಕೆಯ ಫಲವೆಂದು ವೈದೇಹಿಯ ಅತ್ಯಿಯ ವಿಶ್ವಾಸ. ಗುಟ್ಟಾಗಿ ತನ್ನಲ್ಲಿಯೇ ಬಜ್ಜಿಟ್ಟುಕೊಂಡು, ಅರೆನಂಬಿಕೆಯಿಂದ, ಅರೆಸಂಕಯದಿಂದ ತಾನು ನಾಗರ ಪ್ರತಿಷ್ಠಿತಿಗೆ ಹೊ ಕೊಟ್ಟಿದರ ಫಲವೆಂದು ವೈದೇಹಿಯ ಗಂಥ. ಅಂತೆ ಮೂವರಿಗೂ ಅತಿ ಸಂತೋಷದ ಸುದ್ದಿ. ಮೂವರ ಏಕಮುಖ ಆಸೆ ಪೂರ್ಣವಾಗುವ ಆಸಂದ. ಮನೆಯಲ್ಲಿ ಮತ್ತೆ ಹಿಂದಿನ ನಗೆ ಮೂಡಿತು. ಎಲ್ಲರ ಮುಖವೂ ಅರಳಿತು. ಅತ್ಯಿಯಂತೂ ವೈದೇಹಿಯನ್ನು ಇತಾವ ಕೆಲಸ ಮಾಡಲು ಬಿಡುತ್ತಿರಲ್ಲ. ತಮ್ಮ ಮಗಳಿದ್ದಿದ್ದರೆ ಎಷ್ಟು ವೆಚ್ಚಿಟ್ಟುಕೊಳ್ಳಿದ್ದ ಸೋಡಿಕೊಳ್ಳುತ್ತಿದ್ದರೇ ಅಷ್ಟೇ ಎಷ್ಟುಕೊಳ್ಳಿದ್ದ, ಮಹತೆ

ಯಿಂದ ವೈದೇಹಿಯನ್ನು ನೀಡಿಕೊಳ್ಳುತ್ತಿದ್ದರು. ಬಸುರಿಗೆ ಮೂರು ತಿಂಗಳಾಗುವ ಮೊದಲೇ ಬಯಕೆ ಸಂಕಟಗಳು ತೋರಿಕೊಂಡವು. ಆಗಂತೂ ವೈದೇಹಿಯ ಅತ್ಯೇ ಸದಾ ಅವಳ ಹತ್ತಿರದಲ್ಲೇ ಇರುತ್ತಿದ್ದರು. ತಮ್ಮ ಸೋಸೆ ಸುಖವಾಗಿ ಹೆತ್ತು ಕಳೆದುಕೊಳ್ಳಲಿಂದು ನಿತ್ಯವೂ ತುಪ್ಪದ ದೀಪ ಹೊತ್ತಿಸುತ್ತಿದ್ದರು. ಶರೀವಾರವಂತೂ ಮನೆಯಲ್ಲಿ ಶರೀವ ಹೊತ್ತಿಸಿ, ಅಂಜನೀಯನ ಗುಡಿಗೆ ಹೊಗಿ ಅಲ್ಲಿ ಎಳ್ಳು ದೀಪ ಹೊತ್ತಿಸಿ ಸೋಸೆಗೆ ರಕ್ಷಿತ್ಯಾ ಹೊರತು ಅವರಿಗೆ ಸಮಾಧಾನವಲ್ಲ.

ಮೂರನೇಯ ತಿಂಗಳಲ್ಲಿ ಮೋಗ್ನಿ ಮುಡಿಸುವ ಶಾಸ್ತ್ರವೋಂದಿದೆ. ಇದು ಹೆಸರಿಗೆ ಅಷ್ಟೇ. ಸಾಮಾನ್ಯವಾಗಿ ಇದನ್ನು ಯಾರೂ ಸರಿಯಾಗಿ ಆಚರಿಸುವುದೇ ಇಲ್ಲ. ವೈದೇಹಿಯ ಅತ್ಯೇ ಮಾತ್ರ ಅದನ್ನು ವಿಜ್ಯಂಭಣಿ ಯಿಂದಲೇ ನಡೆಸಿಬಿಟ್ಟರು. ಆಗ ಹೊಲಿಸಲೇಬೇಕಾದ ಹನುರು ಕುಪ್ಪ ಸಕ್ಕೆ ಸುಮಾರು ೪೦ ರೂಪಾಯಿ ಆಗಿರಬಹುದಂದು ಆರತಿಗೆ ಬಂದ ಹೆಂಗಸರ ಅಂದಾಜು. ಆರತಿಗಂತೂ ಸುತ್ತಲೂ ಹೂಬಿಟ್ಟ ಹೂಕಂಡ ಗಳನ್ನಿಂತ್ರು ಮಗನಿಂದ ಮಂಟಪದಂತೆ ಕಟ್ಟಿಸಿ, ಒಳಗೆ ಕುಚ್ಚಿಯನ್ನೇ ಸಿಂಹಾಸನವಾಗಿ ಮಾರ್ಪಡಿಸಿ ಶ್ರೀ ಶಾರದೇಯ ಅಲಂಕಾರ ಮಾಡಿ ಸೋಸೆಯನ್ನು ಕೂರಿಸಿದ್ದರು. ಅಂದಿನ ವೈದೇಹಿ ನಿಜವಾಗಿಯೂ ಒನಕೆನ ಮಗಳು ಸ್ತಿತಿಯಂತೆಯೇ! ಕಣ್ಣಿ ಸರು ಆಗುವಷ್ಟು ಮಂದರವಾಗಿ ತೋರುತ್ತಿದ್ದಳು. ಅಂದಿನ ಆರತಿಸಾಮಾನು ಬಾಗಿಸಕ್ಕೇ ಏನಿಲ್ಲೆಂದರೂ ಗಂಂ ರೂಪಾಯಿ ಖಚಾರಿರಬೇಕು.

ಇದಾದ ಮೇಲೆ ಒಳ ತೊಡಿಸುವುದು. ತಾಯಿಯ ಮನೆಯಲ್ಲಾಗ ಬೀಕಾದುದನ್ನು ಅತ್ಯೇಯ ಮನೆಯಲ್ಲೇ ಮಾಡಿಬಿಟ್ಟರು. ಗುರುತಿನ ಹೆಂಗಸರಲ್ಲಾ ಮತ್ತೆ ನಾಲ್ಕು ತಿಂಗಳು ಬಳಿಗಳನ್ನೇ ಕೊಂಡುಕೊಳ್ಳಲಿಲ್ಲ. ಅದಾದ ಮೇಲೆ ಸೀಮಂತೋತ್ಸವ. ಯಾವ ಶಾಸ್ತ್ರವನ್ನೂ ಚಾಳಿ ತಪ್ಪದೆ ವೈದೇಹಿಯ ಅತ್ಯೇ ನೆರವೇರಿಸಿಕೊಂಡು ಬಂದರು. ಈ ಮಧ್ಯ ಅವರು ತಮ್ಮ ಹರಕೆಯನ್ನು ಮರೆಯಲಿಲ್ಲ. ಬಂದು ಶುಕ್ರವಾರ ಸೋಸೆಯನ್ನು ಕರೆದುಕೊಂಡು ಹೊಗಿ ಚಾಮುಂಡೇಶ್ವರಿಗೆ ಸಹಸ್ರನಾಮ

ಕುಂಕುಮಾಚರನೆ ಮಾಡಿಸಿ, ಸುಖವಾಗಿ ಹೆತ್ತು ಕಳೆದುಕೊಂಡರೆ ಮತ್ತೊಂದು ಸಕ್ಕರ್ನಾಮ ಮಾಡಿಸುವುದಾಗಿ ಹರಕೆ ಹೊತ್ತು ಹಿಂತಿರುಗಿದರು.

ಗಂಡುಮನುವಾಗುವುದೋ ಹೆಣ್ಣಾಗುವುದೋ ಎಂದೊಂದು ಕಾಶರ. ತಾಯಿಯಾಗುವ ಹೆಂಗಸಿಗೆ ತನ್ನ ಕೂಸು ಹೇಗಿದ್ದೀತಂಬ ಯೋಜನೆ ವೋದಲಿನಿಂದಲೇ. ವೈದೇಹಿ ಎಷ್ಟೋ ಬಾರಿ ಸುಮ್ಮನೆ ಕಣ್ಣ ಮುಚ್ಚಿ ಕುಳಿತು ತನ್ನ ಮಗುವಿನ ಚಿತ್ರವನ್ನು ಕಲ್ಪನೆಯಲ್ಲೇ ಚಿತ್ರಿಸಿಕೊಳ್ಳುತ್ತಿದ್ದಳು. ಅದೇಕೋಂಡಿನೋ ಏಂದೇ ಅವಳ ಮನಸ್ಸಿಗೆ ಮಗು ಹೆಣ್ಣಾ ಎನಿಸುತ್ತಿತ್ತು. ಅದರೆ ಅವಳ ಗಂಡನಿಗೆ, ಅತ್ತಿಗೆ ಬೇಕಾಗಿದ್ದುದು ಹೆಣ್ಣಾಲ್ಲ, ಗಂಡು. ಕೂಡಲೇ ವೈದೇಹಿ ಮನಸ್ಸನ್ನು ಹರಿಬಿಡುತ್ತಿದ್ದಳು. ಕೂಸು ಗಂಡು. ಅದಕ್ಕೆ ಏನು ಹಂಸರಿಡುವುದು. ಎಂತಹ ಉದುವು ತೊಡಿಸುವುದು-ತಕ್ಷಣ ಜರಿಯ ಲಂಗಡ ಚಿತ್ರ. ಇದರ ಜತೆಗೆ ಮತ್ತೆ ಮತ್ತೊಂದು ಯೋಜನೆ—ಮಗುವಿನ ಬಣ್ಣ—ಕಪ್ಪು ಬಣ್ಣ ವಾದರೆ ಜೆನಾನ್ನಾಗಿರುವುದಿಲ್ಲ. ಶ್ರೀಕೃಷ್ಣನೇನೋ ನಿಂಲಮೇಘಶಾರ್ಯಾಮನಾದರೂ ಅವನ ಬಣ್ಣ ಭೂಮಿಯ ಮತ್ತು ಇಗೆ ಒಗ್ಗುದು. ಯಾವ ತಾಯಿಯೂ ತನ್ನ ಮಗುವಿಗೆ ಶ್ರೀಕೃಷ್ಣನ ಮೈ ಬಣ್ಣ ಬೇಕೆನ್ನು ಲಾರಜು. ಅಂದರೆ ಬಿಳುವಾಗಿರಬೇಕೇ ಕೂಸು? ಅಳ್ಳಬಿಳುವು ಬಯಸುವುದು ಹುಣ್ಣತನೆ. ಮಗು ಗುಲಾಬಿಯ ಮುಖ ಪಡೆದಿರಬೇಕು. ಅದರೆ—ಕಪ್ಪುಗಿಬಿಟ್ಟರೆ!—ಅದೊಂದು ಹೆದರಿಕೆ. ತನ್ನ ಮತ್ತು ತನ್ನ ಯಜಮಾನರ ಬಣ್ಣ ವೇನೂ ಕಪ್ಪಲಿ. ಆದರೂ ಹೇಗೆ ಹೇಳಲು ಸಾಧ್ಯ? ಮೂರನೆಯ ಮನೆಯ ಬಾಲಸುಂದರಮ್ಮನ ಮಗು ಕಾಡಿಗಿಗೆತ್ತು. ಬಾಲಸುಂದರಮ್ಮನೂ ಅವಳ ಯಜಮಾನರೂ ಬಳ್ಳಿಯ ಬಿಳುವು. ಅದಕ್ಕೆಂದೇ ವೈದೇಹಿ ಮನಸ್ಸಿನಲ್ಲಿ ಚಿಂತಿಸಿದಳು. ತನ್ನ ಪಕ್ಕದ ಮನೆಯ ಮಲೆಯಾಳಿ ಆಂಡಾಳಮ್ಮನ ಮಾತನ್ನು ಕೇಳುವುದೇ ಎಂದು. ಬಸುರಿಯಾದಾಗ ಅಕ್ಕಿಯನ್ನು ಹಾಗೆಯೇ ಮುಕ್ಕಿದರೆ ಮಗು ಬಿಳುವಾಗುತ್ತಿದೆಂದು ಆಂಡಾಳಮ್ಮನ ಉಪದೇಶವಾಗಿತ್ತು. ಅದನ್ನು ಕೇಳಿದಾಗಿನೋ ವೈದೇಹಿಗೆ ಹೊಟ್ಟಿತುಂಬ ನಗುಬಂತು. ಆದ್ದರಿಂದ

ಮನುವಿನ ರಂಗದರ್ಶನದ ಒಯಕೆ ಹೆಚ್ಚಿದಂತೆ ಅದರಲ್ಲಿ ಅರ್ಥಸಂಬಿಳಿ ಬಂದಿತು. ಆದರೆ ಒಯು ಅಕ್ಷಯನ್ನು ಮುಕ್ಕುವುದಾದರೂ ಹೇಗೆ? ಆದರೆ ಈ ಎಲ್ಲ ಅಸೆಗಳಿಗೂ ಬಂದು ದಿನ ಕೊಡಲಿ ಪೆಟ್ಟು ಬಿತ್ತು. ಅದು ಸಹಿಸಲಾರದ ಪೆಟ್ಟು. ಅನಿರೀಕ್ಷೆ ತವಾದ ಪೆಟ್ಟು-ಸೀಮಂತವಾದ ಮೂರು ನಾಲ್ಕು ದಿನದನಂತರ ವೈದೇಹಿ ಉಳಿಮಾಡಿ ಮಲಗಿಕೊಳ್ಳಲೀಂದು ಹಾಸಿಗೆಯ ಹತ್ತಿರ ಹೇಳಣು. ಹೆಣ್ಟಿಯಲ್ಲಿ ತೊಳಿಸು ಆರಂಭ ವಾಯಿತು. ಬಂದೆರಡು ನಿಮಿಷದಲ್ಲೀ ವಾಂತಿ—ಅಂದಿನಿಂದ ವೈದೇಹಿಯ ಸಂಕಟ ಹೇಳತೀರದು. ಮೈಯಿಂದು ಕಾಯಿಲೆ ಬಿದ್ದು ಅವರು ಬದುಕಿ ಕೊಳ್ಳುವುದೇ ಕಷ್ಟವಾಯಿತು. ಆಗ ಅಸೆಗಳಿಲ್ಲಕ್ಕು ಬೆಂಕಿಬಿದ್ದು ಉರಿದು ಹೇಳಿದರೂ—ಆತ್ಮ ಅದನ್ನು ಬಹು ಕಷ್ಟದಿಂದ ಸಹಿಸಿಕೊಂಡರು. ಅಪ್ಪೇ ಇಲ್ಲ. ಕಾಯಿಲೆ ಬಿದ್ದ ವೈದೇಹಿಗೆ ಶುಕ್ರಾವೈ ಮಾಡಿದರು. ಆಗ ಅವರು ಅವಳಿಗೆ ಸಹಾನುಭೂತಿ, ಮನುತೆ ತೋರಿಸದಿದ್ದರೆ ವೈದೇಹಿ ಖಂಡಿತ ವಾಗಿ ಉಳಿಯತ್ತಿರಲ್ಲ. ವೈದೇಹಿಗೆ ಬಂದು ಕಡೆ ಕಾಯಿಲೆಯ ಕಿತ್ತಾಟಿ, ಮತ್ತೊಂದು ಕಡೆ ಮನಸ್ಸಿನ ನೋವು. ಅಯ್ಯೋ! ತನ್ನ ಜನ್ಮ ಶೆಟ್ಟುದ್ದು. ಎಲ್ಲರ ಬಯಕೆಯ ಸುಯನ್ನ ಮುರುಟಿ ಹಾಕಿದ ತನ್ನ ಹಾಕಿಯಬರಹ ಕೆಟ್ಟಿದೆಂದು ತನ್ನನ್ನ ತಾನೇ ಹಳಿದುಕೊಳ್ಳತ್ತಿದ್ದಳು. ಇಷ್ಟು ದಿನವೂ ಕಾಣತ್ತಿದ್ದ ತಾಯ್ತಿನದ ಸ್ವಾಪ್ತ ಕಣ್ಣಿ ಮುಂದೆಯೇ ಜೊರಾಗಿತ್ತು. ಆ ರಭಸಕ್ಕೆ ಮೈ ಬಾಡಿತ್ತು. ಆ ಸುಸ್ತಿನಿಂದ ಸುಧಾರಿಸಿಕೊಂಡು ಹಾಸಿಗೆ ಬಿಟ್ಟೇಇಬೇಕಾದರೆ ವೈದೇಹಿಗೆ ಮೂರು ತಿಂಗಳು ಬೇಕಾಯಿತು.

ತನ್ನ ದುರವಸ್ಥೆಯಿಂದ ಅತ್ತಿಗೂ, ಗಂಡನಿಗೂ ಎಷ್ಟು ನೋವೆ ಬುದು ಅವಳಿಗೆ ಗೊತ್ತು. ಅವಳ ಗಂಡ ಯಾವುದನ್ನೂ ಬಿಳಿ ಹೇಳಿದ್ದರೂ ಅವರ ಹೃದಯ ಜೊರಾಗಿದೆಯೆಂದೂ ಅವಳಿಗೆ ತಿಳಿದಿತ್ತು. ಆ ನೋವನ್ನೆಲ್ಲ ಒಳಗೆ ಹುದುಗಿಸಿಟ್ಟು ಕೊರಗನ್ನು ಕೆಂಜವಾಡಕ್ಕೆ ಕಾಣಬಿಡ್ಡಿ ತನಗೆ ಸಮಾಧಾನ ನೀಡುವ ಅವರಿಬ್ಬರ ಸ್ಥಾಯಿವನ್ನು ಶೈಲೀಹಿ ಒಳಗೆ ಮೆಚ್ಚಿದಳು. ಏಕೇಳು ಜನ್ಮ ಕೆಲ್ಲ ಇವರೇ ನನ್ನ ಪರಾಗಲಿ

ಎಂದು ದೇವರಲ್ಲಿ ಮೋರೆಯಿಟ್ಟುಣು. ಅವರ ಸಹಾನುಭೂತಿ, ಮನುಕೊಳ್ಳಲ್ಲಿ ಮೆಲ್ಲನ್ನೇ ಮೋದಲಿಸಂತೆಯೇ ಆದಳು.

ವೈದೇಹಿ ಎರಡನೆಯ ಬಾರಿ ಬಸುರಾದಾಗ ಮನೆಯಲ್ಲಿ ಎಲ್ಲರ ಮುಖದಮೇಲೂ ಯಾವುದೋ ನೆರಳು ಬಿದ್ದಂತಿತ್ತು. ಹೇಳರಿಗೆ ಯಾರಂ ಕೋರ್ಪಸಿನದಿದ್ದರೂ ಒಳಗೇ ಎಲ್ಲರ ಮನಸ್ಸು ಕುದಿಯುತ್ತಿತ್ತು. ಕಳಿದಬಾರಿ ದುರಂತ ವಾಗಿ ಹೋಯಿತು. ಈ ಬಾರಿ ಏನಾಗಿ ಹೋಗೋವುದೋ ಎಂದು ಎಲ್ಲರಿಗೂ ಮಾಡುಕು. ವೈದೇಹಿಯ ಮನಸ್ಸಿನ ತಾಕಲಾಟವಂತೂ ಹೇಳತ್ತಿರದು. ಹೋಗೋ, ಏನೋ, ಏನುಗತಿ— ಇದೇ ಯೋಚನೆ. ಈ ಬಾರಿಯೂ ಅತ್ಯೈವರಿಂದ ಉಪಃಾರ ಕಡಿಮೆ ಯಾಗಲಿಲ್ಲ. ಸೊಸಿಗೆ ನಿಶ್ಚಯಿತ್ತಿ. ಆ ನಿಶ್ಚಯಿದ್ದರೆ ಕೊಸಿಗೆ ಕೆಡುಕೆಂದು ಅನುಭವಿಯಾದ ಅತ್ಯೈಗೆ ಗೊತ್ತಿತ್ತು. ಅದರಿಂದಲೇ ವೈದೇಹಿಗೆ ಯಾವು ದಕ್ಕಿ ಅವರು ಕಡಿಮೆ ಮಾಡಲಿಲ್ಲ. ಎಂದಿನಂತೆಯೇ ನೀರುಸಿದಿ, ಉಳಿಳುಪಃಾರಗಳಾಗುತ್ತಿದ್ದವು. ಇವಾದರೂ ಅವರಿಗೂ ತನಗೂ ಮಧ್ಯ ಯಾವುದೋ ಒಂದು ನೆರಳು ಕಾಲು ಚಾಚಿದೆಯೆಂದು ವೈದೇಹಿಗೆ ಅನಿಸಿತು. ಅದು ಸಹಜವಾಗಿಯೇ ತೋಚಿದ ಭಾವನೆ. ಮೋದಲಬಾರಿ ತನಗಾದ ಪ್ರಕರಣದಿಂದ ಅತ್ಯೈ ಮ್ಯಾದುತ್ತಿ ಕೊಂಜ ಶ್ರೀದೇಯೆಂದು ಅವಳ ಹೃದಯಕ್ಕೆ ಗೊತ್ತಾಗಿತ್ತು. ಆದರೂ ಅತ್ಯೈಗೆ ತನ್ನ ವಿಷಯಕ್ಕೆ ಸಹಾನುಭೂತಿಯಿದೆ, ಅಕ್ಕರೆಯಿದೆ ಎಂಬುದೂ ಗೊತ್ತಿತ್ತು. ಅದೆಂದು ವಿಚಿತ್ರ ಸ್ನಾನೇತಿ!

ವೈದೇಹಿಗೆ ದಿನ ತುಂಬಿದಂತೆ ಕಳವಳವೂ ಹೆಚ್ಚುತ್ತಾ, ಬಂತು ಅತ್ಯೈಗೂ ಸಂತಯ, ಗಂಡನೆಗೂ ಒಂದು ಬಗೆಯ ಅನಿಶ್ಚಯತ್ವ, ವೈದೇಹಿಗೆನೂ ಕಳವಳ, ಕಾತರ, ಒಂದೊಂದು ದಿನವೂ ಒಂದೊಂದು ಯುಗವಾಗಿ ಪರಿಣಮಿಸುವಂತಿತ್ತು. ಅತ್ಯೈಂತಹ ವೈದೇಹಿಯ ವಿಷಯ ಕೊಳಗಿ ಹೇಳಿಗೆ ತರಗಾಗಿಬಿಟ್ಟಿದ್ದರು. ಈ ಬಾರಿಯಾದರೂ ಮುಖವಾಗಿ ಹೇರಿಗೆ ಯಾಗಲೆಂದು ಅತ್ಯೈ ಕಂಡಕಂಡ ದೇವರಿಗೆಲ್ಲಾ ಕೈಮುಗಿಯುತ್ತಿದ್ದರು. ಇಂತಹ ಹೇತ್ತಿದ್ದರು. ವೈದೇಹಿಯ ಚಾತ್ಕಕೆನ್ನು ತೆಗೆದುಕೊಳಿಸು

ಹೋಗಿ ತಮಗೆ ಗುರುತಾಗಿದ್ದ ಜೋಯಿಸರಿಗೆಲ್ಲಾ ತೋರಿಸಿತ್ತಂದಿದ್ದರು. ಕಣ್ಣಿನಲ್ಲಿ ಕಣ್ಣಿ ಟಪ್ಪು ಸೊಸೆಯನ್ನು ನೋಡಿಕೊಳ್ಳುತ್ತಿದ್ದರು. ಇಷ್ಟೆಲ್ಲಾ ಅದರೂ ಮನಸ್ಸಿನೊಳಗೆ ಅವಲಕ್ಷ್ಯ ಕುಟ್ಟಿತ್ತಿತ್ತು. ವೈದೇಹಿಗೆ ಹೇಗೇನೇ ಏನೋ ಎಂದು ಯೋಚಿಸುತ್ತಾ ತಲೆಯ ಮೇಲೆ ಕ್ಷೇಯಿಟ್ಟು ಕುಳಿತು ಬಿಡುತ್ತಿದ್ದರು. ಒಂದೊಂದುಬಾರಿ ಅವರಿಗೂ ಯೋಚನೆ ಬರುತ್ತಿತ್ತು. ಇದೂ ಹಾಗೆಯೇ ಆಗಿಟ್ಟರೆ ಆಗೇನು?—ಈಪ್ರಶ್ನೆಗೆ ಉತ್ತರಕ್ಕೆಡು ವುದು ಕಷ್ಟ. ಹೇಗೆತಾನೇ ಅದಕ್ಕೆ ಉತ್ತರ ಕೊಡಲು ಸಾಧ್ಯ? ಆ ಯೋಚನೆ ಬಿಡುವುದೇ ಒಳ್ಳೆಯದು ಎಂದುಕೊಳ್ಳುತ್ತಿದ್ದರು. ಆದರೆ ಬಿಡುವೇನೆಂದರೂ ಅದೂ ಬಿಡಬೇಕಲ್ಲ! ಬೃಂದಾವನದಲ್ಲಿ ದೋಣಿಯಲ್ಲಿ ಕುಳಿತು ಹೋಗುತ್ತಿರುವಾಗ ಅಲ್ಲಿದ್ದ ಅಂಬಿಗ—ಸುಮಾರು ಅರವತ್ತು ವರುಷದವನು—ಮಕ್ಕಳಾಗಲಿಲ್ಲವೆಂದು ಆರನೆಯ ಮದುವೇನಾಡಿಕೊಂಡೆ ಸೆಂದು ಹೇಳಿರಲಿಲ್ಲವೇ? ಭೀ! ತಮ್ಮ ಮಗನಿಗೆ ಹಾಗೆ ಮಾಡಲಾಗದು. ವೈದೇಹಿಗೆ ಅದು ದೋಷವಾಗುತ್ತದೆ ಎಂದುಕೊಳ್ಳುತ್ತಿದ್ದರು. ಆದರೆ ಆ ಯೋಚನೆ ಮಾತ್ರ ದಿನ ಕಳಿದಂತೆ ಕುಡಿಯಿಟ್ಟು ಸಸಿಯಾಗುತ್ತಿತ್ತು. ಈ ತಾಕಲಾಟದಲ್ಲಿ ಅವರೂ ಸಂಕಟಪಡುತ್ತಿದ್ದರು. ವೈದೇಹಿಗೂ ಅವರ ಈ ಸಂಕಟ ಜೆನಾನ್ವಾಗಿ ಗೊತ್ತಿತ್ತು.

ವೈದೇಹಿಗೆ ಯಾವ ಉಪಾಶಾರಕಲ್ಲೂ ಕಡಿಮೆಯಿರಲಿಲ್ಲ. ಸಹಾನು ಭೂತಿ, ವಿಶ್ವಾಸಗಳಲ್ಲಿ ಬೇಕಾದಷ್ಟಿತ್ತು. ಅದರ ಜಡಿಗೇ ಹೃದಯದಲ್ಲಿ ಅವಾರಭೀತಿ—ಹೆದರಿಕೆ ಮನೆ ಮಾಡಿಕೊಂಡಿತ್ತು. ಏನೋ ಕೆಡಕು ಅಗಿಹೋಗುತ್ತದೆಂದು ಅವಳಿಗೆ ಕಳವಳ. ಹೊದಲಬಾರಿ ಬಸುರಿ ಯಾಥಾಗಿನ ಸಂತೋಷವಾಗಲಿ, ಆನಂದವಾಗಲಿ ಈಗ ಇರಲಿಲ್ಲ. ತಾಯ್ತುನದ ಹಿಗ್ಗು ತಗ್ಗಿತ್ತು, ತಾಯ್ತುನದ ಹೆದರಿಕೆ ಆರಂಭವಾಗಿತ್ತು. ಹೃದಯ ನುಗ್ಗನುರಿಯಾಗುತ್ತಿತ್ತು. ಅದನ್ನು ಹೇಳಿಕೊಳ್ಳುವಂತಿಲ್ಲ. ಭಿಡುವಂತಿಲ್ಲ. ಮುಖ ಕಳಿಗುಂದುತ್ತಿದ್ದನನ್ನು ‘ಕಂಡ ಅಕ್ಕಪಕ್ಕದ ಮುಸೆಯವರೇನೋ’ “ಎನೂ ಹೆದರಿಕೊಳ್ಳಬೇಡಿ—ಎಲ್ಲಾ ಸರಿಯಾಗುತ್ತದೆ” ಎಂದು ಭರವಸೆ ಕೊಡುತ್ತಿದ್ದರು. ಆದರೂ ಆ ಭರವಸೆ ಅವಳಿಗೆ ನಾಲಿದು.

ಅತ್ಯೇ ಕೂಡ ಸಮಾಧಾನ ಹೇಳಿದ ದಿನಗಳುಂಟು, ಆ ಸಮಾಧಾನದ ಹಿಂದಿನ ಅಗಾಧ ಅಸಮಾಧಾನ ವೈದೇಹಿಯ ಷ್ವದಯತಾಗುತ್ತಿತ್ತು. ಆಗ—ಗುಟ್ಟಾಗಿ ಕಣ್ಣೋರು ಕರೆಯುತ್ತಿದ್ದಳು. ಮತ್ತೆ ಹೇಗೋಂ ಏನೋಂ ತನಗೆ ತಾನೇ ಸಮಾಧಾನ ತಂದುಕೊಳ್ಳುತ್ತಿದ್ದಳು.

ಅವಳ ವಿಷಯಕ್ಕೆ ಅವಳ ಗಂಡನಿಗೆ ಎಷ್ಟು ಕಳವಳವೆಂಬುದಕ್ಕೆ ಪ್ರತಿವಾರವೂ ಅವಳನ್ನು ಬಲವಾತದಿಂದ ಆಸ್ತ್ರೀಗೆ ಕರೆದೊಯ್ದು ತ್ತಿದ್ದದೇ ನಾಕ್ಕಿ. ಅದು ಕೂಡ ವೈದೇಹಿಗೆ ಬೇಸರವಾಗಹತ್ತಿತ್ತು. ಪ್ರತಿ ವಾರವೂ ತಪ್ಪದೆ ಆಸ್ತ್ರೀಗೆ ಹೋಗುತ್ತಿದ್ದುದೇಷ್ಟೋ ಅಷ್ಟೇ. ಲೇಂಡಿ ಡಾಕ್ಟರು ತಿಂಗಳಿಗೂಮೈ ಪರೀಕ್ಷೆ ಸುವ ಆಟ ಹೂಡಿ ಕಳಿಸಿದು ತ್ತಿದ್ದರು. ಈ ಆಸ್ತ್ರೀಯ ಯಾತ್ರೆಯಿಂದ ಆದ ಫಲ—ಗಾಡಿಗೊಂದಿಷ್ಟು ಹಣ. ಗಂಡನ ಮನಸ್ಸಿಗೊಂದಿಷ್ಟು ಸಮಾಧಾನ ಅಷ್ಟೇ. ವೈದೇಹಿಗೂ ಲೇಂಡಿ ಡಾಕ್ಟರ ಮಾತನಿಂದ ಕೊಂಚ ಭರವಸೆ ಬಂದರೂ ಕಳವಳದ ಗಾಳಿಯಲ್ಲಿ ಅದು ತೂರಿಹೋಗಿರುತ್ತಿತ್ತು.

ಈ ಬಾರಿಯ ಬಾಣಂತಿತನಕ್ಕೆ ಮನೆಯಲ್ಲಿಟ್ಟುಕೊಳ್ಳುವುದು ಬೇಡ. ಆಸ್ತ್ರೀಗೇ ಕಳಿಸುವುದು ಸಂಯುಂದು ವೈದೇಹಿಯ ಅತ್ಯೇ ತೀವ್ರಾರ್ಥನಿಸಿದರು. ಮನೆಯಲ್ಲಿ ಏನಾದರೂ ಅಚಾರುಯು ಸಂಭವಿಸಬಿಟ್ಟರೆ ಎಂದು ಅವರಿಗೆ ಹೇದರಿಕೆ. ಆದರೆ ವೈದೇಹಿಗೆ ಆಸ್ತ್ರೀಗೆ ಹೋಗಲು ಹೇದರಿಕೆ. ಅಲ್ಲಿ ಜೆನಾಗಿ ಸೋಂಡಿಕೊಳ್ಳುವರೋ ಇಲ್ಲವೋ ಎನ್ನುವ ಸಂಶಯ. ಈ ಸಂಶಯವನ್ನು ಅತ್ಯೇಗೆ ತಿಳಿಸಲು ಬಹಳ ಸಂಕೋಚ. ಹಾಗೂ ಹೇಗೂ ಮಾಡಿ ಗಂಡನಿಗೆ ಹೇಳಿದಳು. ಆದರೆ ಗಂಡನೂ ಅದೇ ಮಾತು ಹೇಳಿದ. ಆಸ್ತ್ರೀಯೇ ವಾಸಿ. ಅಲ್ಲಿ ನಸ್ರಾಗಿರುತ್ತಾರೆ. ಡಾಕ್ಟರು ಬಂದು ಸೋಂಡಿಕೊಂಡು ಹೋಗುತ್ತಾರೆ. ಏನೂ ಕಷ್ಟವಾಗುವುದಿಲ್ಲ. ಅವಳನ್ನು ಸ್ವೇಷಣೆ ವಾಡಿ ನಲ್ಲಿ ಇಡುವ ಏವಾದು ಮಾಡಿದರೆ ತಾವು ನಿತ್ಯವೂ ಅವಳ ಜರೀಯಲ್ಲಿ ಇರಬಹುದೆಂದು ಸಮಾಧಾನ ಹೇಳಿದ. ವೈದೇಹಿ ಎದುರುಮಾತಿಲ್ಲದೆ ಒಪ್ಪಿಕೊಂಡಳು.

ಒಂಟತ್ತನೆಯ ತಿಂಗಳು ತುಂಬಿದಾಗ ಬಂದು ದಿನ ಇದ್ದ ಶ್ವದ್ದಂಷ್ಟೆ

ವೇದಲಿನಂತಹೆಯೇ ವಾಂತಿ ಅರಂಭವಾಯಿತು. ಈ ಬಾರಿಯೂ ಅದೇ ಅಚಾರ್ಯವಾಗಿ ಹೋಗುವುದೆಂದು ಎಲ್ಲರಿಗೂ ಕಷಣಕ್ಕೆ ಆದರೂ ಹಾಗಾಗಲಾರದೆಂದು ಮಣಿಕು ಆಸೆ. ವಾಂತಿಯಾದ ಮೇಲೆ ವೈದೇಹಿಗೆ ಬಹಳ ಸುಸ್ತಾಗಿ ಮಲಗಿಕೊಂಡಳು. ಅಯಾಸದಿಂದ ಜೆನ್ನಾಗಿ ಸಿದ್ದೆ ಯೇನ್ನೋ ಬಂತು. ಆದರೆ ಅವಳ ಅತ್ಯೇ ಅವಳ ಹಾಸಿಗೆಯ ಪಕ್ಷದಲ್ಲಿ ಕಣ್ಣಿಗೆ ಎಣ್ಣೋ ಹಾಕಿಕೊಂಡು ಕುಳಿತಿದ್ದರು. ವೈದೇಹಿ ಎದ್ದಾಗ ಪಕ್ಷದಲ್ಲಿ ಇನ್ನೂ ಅತ್ಯೇ ಕುಳಿತಿದ್ದುದನ್ನು ಕಂಡು ಎದೆಯಲ್ಲಿ ದುಃಖ ಒತ್ತಿ ಬಂತು. ಅತ್ಯೇಗೆ ತನ್ನಲ್ಲಿ ಎಪ್ಪು ಮಮತೆಯೆಂದು ಹೃದಯ ಹಿಗಿತು. ಈ ಬಾರಿಯಾದರೂ ಅವರ ಆಸೆ ಒಡೆಯದಿರಲೆಂದು ದೇವರಲ್ಲಿ ಬೇಡಿ ಕೊಂಡಳು.

ಅದೇ ದಿನ ರಾತ್ರಿ ವೈದೇಹಿಗೆ ಹೊಟ್ಟೆ ಕಿವುಚಿದಂತಾಯಿತು. ನೋವು ತಿನ್ನಲಾರಂಭ. ಹಿಂದಿನ ದಿನ ತಾನೇ ಆಸ್ತ್ರೇಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಬಂದಿದ್ದಳು. ಇನ್ನು ಹದಿನ್ನೆಂದು ದಿನದವರಿಗೂ ಏನೂ ಯೋಜನೆಯಿಲ್ಲವೆಂದು ಡಾಕ್ಟರು ಭರವಸೆ ಕೊಟ್ಟಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ನೋವು ತಿನ್ನಲಾರಂಭವಾಗಿತ್ತು. ಎಲ್ಲರಿಗೂ ಗಾಬರಿ. ಕ್ಷಣಿಕ್ಕಣಿಕ್ಕು ನೋವು ಹೆಚ್ಚಾಗುತ್ತಿತ್ತು. ವೈದೇಹಿ ಸಂಕಟದಲ್ಲಿ ಒದ್ದಾಡಿಬಿಟ್ಟುಳು. ಗಂಡ ಹೋಗಿ ಗಾಡಿ ತಂದು, ವೈದೇಹಿಯನ್ನು ಗಾಡಿಯಲ್ಲಿ ಕೂರಿಸಿಕೊಳ್ಳುವ ಹೊತ್ತಿಗೆ ವೈದೇಹಿಗೆ ಅರ್ಥಜ್ಞಾನ. ಆಸ್ತ್ರೇಯ ಹತ್ತಿರ ಹೋಗುವ ವೇಳೆಗೆ ಅವಳಿಗೆ ಜಾಳಾನ ತಪ್ಪಿ ಹೋಗಿತ್ತು.

ಒಂದು ಹಿಂಜಾಯಿತು, ಬಂದು ಮುಂಜಾಯಿತು. ಜಾಳಾನತಪ್ಪಿದ ವೈದೇಹಿಯನ್ನು ನಸ್ರಾಗಳು ಆಪರೀವನ್ನಾ ರೂಪಿಗೆ ಕರೆದೊಯ್ದಿದ್ದರು. ವೈದೇಹಿಯ ಅತ್ಯೇ, ಗಂಡ ಹೋರಗೆ ಭಾಳಿ ಗಾಳಿಯಲ್ಲಿ ಶಾದು. ಕುಳಿತಿದ್ದರು. ಒಳಗೊಂಡ ಏನಾದರೂ ಮಗುವಿನ ಅಳುವಿನ ದನಿ ಕೇಳುವುದೋ ಎಂದು ಮೈಯಿಲ್ಲ. ಕಿವಿಯಾಗಿ, ಕಾತರವಾಗಿ ಕುಳಿತಿದ್ದರು. ಕೇಳುದುದು ನಸ್ರಾಗಳ ಓಡಾಟದ ಸದ್ಗು, ವೈದೇಹಿಯ ನರಳುವಿಕೆಯ ದನಿ ಮಾತ್ರ. ಈಬಾರಿಯೂ ಕೆಸಿನ ಅಳು ಕೇಳುವ ಸೌಭಾಗ್ಯ ಅವರದಾಗಲಿಲ್ಲ.

ಈ ಎರಡನೆಯ ಬಾಣಂತನದನಂತರ ವೈದೇಹಿಯ ಜೀವನ ದುಭರವಾಗುತ್ತಾ ಬಂತು. ಮೊದಲಬಾರಿ ಮೈಯಿಂದಾಗ ಅತ್ಯೇ ಗಂಡ ಇವರು ಅಂತಿಕರಣ ತೋರಿದರು; ಏಶ್ವಾಸ ತೋರಿದರು. ಮಮತೆಯ ಮದ್ದಿನಿಂದ ಅವಳ ಮನಸ್ಸಿನ ಗಾಯ ಮಾಗುವಂತೆ ಮಾಡಿದರು. ಅವರ ಸಹಾನುಭೂತಿಯ ಸೆರಳಿಸಲ್ಪಿ ಅವಳಿಗೆ ಆಗ ಅವೇಷಂದು ಕವ್ವವಾಗಲಿಲ್ಲ. ಆದರೆ ಈಗ—ಅಬ್ಬು—ಕೂಸು ಹೆಚ್ಚಿಯಲ್ಲಿಯೇ ಸತ್ತಿದ್ದು, ಆದನ್ನು ಹೊರತಿಗೆದರೆಂದರೇ ಅತ್ಯೇ ವಿರೋಧಪಕ್ಷ ವಾಗಿದ್ದರು. ಮೊದಲ ಬಾರಿಯ ಸಮಾಧಾನದ ಮಾತಿಗೆ ಬದಲು ಈಗ ಬರಿಯ ಕಟ್ಟಿಸುವಿಗಳು, ಉಪಚಾರಕ್ಕೆ ಬದಲು ತಾತ್ವಾರ. ಮಾತು ಮಾತಿಸಲ್ಪಿ ನಡೆ ನುಡಿ ಯಲ್ಲೂ ಒಂದೊಂದು ಸಣ್ಣಪುಟ್ಟ ವಿಷಯದಲ್ಲಿ ಈ ತಾತ್ವಾರ ತುಂಬಿ ಕಾಣುತ್ತಿತ್ತು. ಎರಡುಬಾರಿ ತಾವು ಕಟ್ಟಿದ ಆಸೆಯ ಅರಮನೆ ಸೀಲಸಮು ವಾದುದು ಇವರಿಗೆ ಸಹಿಸಲಾಗಲಿಲ್ಲ. ಇದರಲ್ಲಿ ವೈದೇಹಿಯದೇನೂ ತಪ್ಪಿಲ್ಲವೆಂದು ಅವರಿಗೆ ತೋರಿಲಿಲ್ಲ. ಮೊಮ್ಮೆಗನನ್ನು ಕಾಣುವ ಮಹಾ ಆಸೆಯಲ್ಲಿ ಸೋಸೆಯ ಮೇಲಿನ ಮಮತೆಯಿಲ್ಲಾ ಕರಿಹೋಯಿತು. ಆವರ ಈ ತಾತ್ವಾರದ ಜಿತಿಗೆ ಗಂಡನ ಮೌನವನ್ನು ಸಹಿಸಬೇಕಾಗಿತ್ತು. ಮಾತೇ ಆಡದೆ ದಿನಗಳಿಷ್ಟೋ ಹಾಗೆಯೇ ಕಳೆದುಹೋಗುತ್ತಿದ್ದುವು. ಗಂಡನ ಮುಖದ ಮೇಲೆ ನಗು ಸುಳಿದುದನ್ನು ಕಡು ಯುಗಗಳಾದಂತಾಗಿತ್ತು. ಸೋವಿನ ಭಾರದಲ್ಲಿ ಹೃದಯವನ್ನೇ ಅಲ್ಲ, ಮನಸ್ಸೂ ಕುಗಿತ್ತು. ಅವರಿಗೆ ಸಮಾಧಾನ ನೀಡಲು ಅವಳಿಂದಲಂತೂ ಸಾಗುತ್ತಿರಲಿಲ್ಲ. ಅತ್ಯೇ ಯಾವಾ ಗಲೂ ಗೊಣಾಗುತ್ತಲೇ ಇರುತ್ತಿದ್ದರು. ವೈದೇಹಿಗೆ ಇದೆಲ್ಲಾ ಸೇರಿ ಯೋಜನೆಯಿಂದ ತಿಂದ ಅನ್ನ ಮೈಹತ್ತುತ್ತಿರಲಿಲ್ಲ. ದಿನೇ ದಿನೇ ಕೊರಗು ಅವಳನ್ನು ತಿನ್ನುತ್ತಾ ಬಂತು. ಕೃತಳಾಗುತ್ತಾ ಬಂದಳು. ಒಳ ಕೊರಗ ಗನ್ನ ಯಾರಿಗಾದರೂ ಹೇಳಿಕೊಳ್ಳೋಣವೆಂದರೆ ಯಾರೂ ಇಲ್ಲ. ಅಕ್ಕು ಪಕ್ಕಾದ ಮನೆಯವರು ಸಮಾಧಾನದ ಮಾತಾಡುವರೆಂದಿದ್ದಳು. ಆದರೆ ಯಾರೂ ತುಟಿಪಿಟ್ಟಕ್ಕೆನ್ನು ಲಿಲ್ಲ. ಒಂದು ದಿನವೇನೋ ಒಬ್ಬುಕೆ ಬಂದು ಬಾಯಿಮಾತಿನ ಸಮಾಧಾನ ಹೇಳಿದ್ದರು. ತನ್ನ ಕೋಣೆಯಿಂದ ಹೊರಗೆ ಹೊದೊದನೆಯೇ ಅತ್ಯೇಯೊಂದಿಗೆ ಅವರು ಆಡಿದ ಮಾತು ವೈದೇಹಿಯ ಕಿವಿಗೆ ಬಿಡ್ಡಿತ್ತು.

“ಅಯ್ಯೋ! ಸುಮೃನೆ ತವರಿಗೆ ಅಟ್ಟಿಬಿಟ್ಟು ಮಗನಿಗೆ ಬೇರೆ ಮದುವೆ ಮಾಡಿಸಿ ಬಿಡಿ ಅಂದೆ”

“ಹೇಗಮ್ಮೆ—” ಅತ್ಯೇ ಒಬದರೆನಿಮಿಷ ಸಂಪರ್ದಾಯಕ್ಕೊಂದ್ರೆ ಸ್ವರ ಕೊರಿಕೊಂದ್ರೆ ಸ್ವರ ಸಂಶಯ ತೋರಿದರು; ಅದೂ ವೈದೇಹಿಗೆ ಗೊತ್ತು.

“ಹೇಗಮ್ಮೆ ಅಂದರೆ ಹೇಗಾಗುತ್ತೆ ಹೇಳಿ—ಹೀಗೆಯೇ ಚಂದಾಗುತ್ತಲೇ ಒಂದು ಅದರೆ ನೀವು ವೊಮ್ಮೆಕ್ಕಳನ್ನು ಕಾಣಿಂದು ಯಾವಾಗ? ಸುಮೃನೆ ನಾ ಹೇಳಿದ ಹಾಗೆ ಮಾಡಿ—”

“ವನೋಮ್ಮೆ”

“ಸಿಂಗಲಾಪುರದಲ್ಲಿ ನಮ್ಮ ಗುರುತಿನವರೊಬ್ಬಿರಿದಾರೆ. ಒಕ್ಕೇ ಜನ, ಮನೆತುಂಬಾ ಮಕ್ಕಳಿರೋವರು; ಹುಡುಗಿಯೂ ಜೆನ್ನಾಗಿದೆ—ಇನ್ನು ಇಂ ವರ್ಷ—ಸ್ವಸ್ಥವಾಗಿ ತಂದುಕೊಳ್ಳು”

ವೈದೇಹಿಗೆ ನೋಂದ ಗಾಯಕ್ಕೆ ಬರೆಹಾಕಿದಂತಾಯಿತು. ತನ್ನ ನ್ನು ಓಡಿಸಿ ಬಿಡುವರು—ಅಯ್ಯೋ! ತನ್ನ ಯಚನಾನರನ್ನು ಬಿಟ್ಟು ತಾನಲ್ಲಿ ಹೊಗುವುದು—ಲಲ್ಲಿಹೊಗುವುದು—ಅವರು ಬೇರೆ ಒಂದು ಮದುವೆ ಮಾಡಿಕೊಂಡರೆ! ಅಭಾವ! ಅವಳು ಕಂಡ ಕೆಟ್ಟ ಕನಸುಗಳೆಲ್ಲದರ ಭಯ ಸೇರಿಸಿದರೂ ಈಗಾದಷ್ಟು ಹೆದರಿಕೆ ಮತ್ತೆಂದೂ ಆಗಿರಲಿಲ್ಲ. ಅವರಿಗೆ ಮತ್ತೊಂದು ಮದುವೆ—ತನಗೆ—ಗೊತ್ತೀ ಇದೆ. ಸವತಿಯ ಸೇವೆ, ಇಲ್ಲವೇ ತವರುಮನೆಯ ಗೋಳಾಟೆ. ಹೆಣ್ಣಿನ ಜೀವನ ಇಷ್ಟ ಕಲಿಣ, ಅತ್ತದರಿ, ಇತ್ತ ಪುಲಿಯಾಗುತ್ತದೆಂದು ಅವಳಿಗೆ ಇದುವರೆಗೂ ಗೊತ್ತಿರ ಲಿಲ್ಲ. ಹೆಣ್ಣಿನ ಬಾಕು ಕಣ್ಣೀರು ಎಂದು ಯಾರೋ ಅಂದಿದ್ದರು—ಬಹಳ ಹಿಂದೆ ತನಗೆ ಮದುವೆಯಾದ ಹೊಸದರಲ್ಲಿ. ಆಗ ತಾನು ಆ ಮಾತನ್ನು ಸಗಿಯಲ್ಲಿ ಹಾರಿಸಿಬಟ್ಟಿದ್ದಳು. ಆದರೆ ಈಗ ಅದರ ಸತ್ಯ ಮನವರಿಕೆಯಾಗುತ್ತು ಬಂತು. ಮನಸ್ಸಿಗೆ ಒಂದು ನಿಮಿಷವಾಗಲ ಸಮಾಧಾನವಿಲ್ಲ. ಮೈಗಂತೂ ಹೇಳುವಂತೆಯೇ ಇಲ್ಲ. ಮಗು ಸತ್ತಿತು. ಬಾಣಂತಿಗೆ ಮೈಲೈಹಾಲು ಬಂದರೆ ಕೆಟ್ಟಿದೆಂದು ಅದನ್ನು ನಿಲ್ಲಿಸಲು ಆಸ್ತೆಯಲ್ಲಿ ಚಿಷಿಷಿ ಬೇರೆ ಕೊಟ್ಟಿದ್ದರು. ಕೊಡುವಾಗಲೇನೋ ಇದರಿಂದೇನೂ ಕೆಡಕಾಗುವುದಿಲ್ಲವೆಂದು ಹೇಳಿ ಕೊಟ್ಟಿದ್ದರು. ಆದರೆ ವೈದೇಹಿಗೆ ಏಷೆ

ನೋವು, ಪಕ್ಕೆ ನೋವು ಆರಂಭವಾಗಿತ್ತು. ಎದೆಗೆ ಹಾರೆ ಗಡಾರಿ ಗಳನ್ನು ಹಾಕಿ ತಿಪಿದಂತೆ, ಪಕ್ಕೆಯ ಎಲುಬಿ ಎಲುಬನ್ನೂ ಸುತ್ತಿಗೆ ಯಿಂದ ಜಮ್ಮುಟಿಗೆಯಿಂದ ಕೊಡೆದು ಪ್ರದಿ ಮಾಡಿದಂತೆ ತೋರುತ್ತಿತ್ತು. ತಾಯ್ತುನದ ಕೇಲೆ ಸದೆಸಚೇಕಾಗಿತ್ತು. ಸಹಜವಾಗಿಯೇ ಉತ್ತ್ವ ಬರುವ ತಾಯ್ತುನವನ್ನು ತಡೆಗಟ್ಟಬೇಕಾಗಿತ್ತು. ಹಿಂದೆ ತಾನು ಚಿಕ್ಕವ ಖಾಂಡಾಗ ತಮ್ಮ ಮನೆಯ ಹಸ್ತವನ ಕರು ಸತ್ತಾಗ ಹಸು ಒಂದೇ ಸಮನೆ ಆರ್ಥಿಕ್ಕುದಿಂದ ರಾತ್ರಿಯೆಲ್ಲಾ ಕೂಗಿಕೊಳ್ಳುತ್ತಿದ್ದ ದನ್ನು ಕಂಡಿದ್ದು. ಇಮ್ಮು ಆರ್ಥಿಕ ಯಾತಕ್ಕೆ ಮಾಡುತ್ತದೆಂದು ಅವಳಿಗೆ ಆಗಿಗೊತ್ತಾಗಲಿಲ್ಲ. ಆದರೆ ಈಗ ಅದೇ ನೋವನ್ನು ತಾನೂ ಅನುಭವಿಸುತ್ತಿದ್ದು. ಅದೇ ಮೂರಕ ಸಂಕಟ, ಅದೇ ಕೊರಗು. ಅದೇ ನೋವು! ಬೈಷಣಿ ಅವಶಲ್ಲಿ ಅಳಿದುಳಿದ ಅಲ್ಪಸ್ವಲ್ಪ ಶಕ್ತಿಯನ್ನು ತಿಂದುಬಿಟ್ಟಿತ್ತು. ಈಗ ವೈದೇಹಿ ಬರಿಯ ಎಲುಬಿನ ಗೊಂಬೆಯಾಗಿದ್ದು. ಆದಕ್ಕೆ ಕೂಡಿದಂತೆ ಮನಸ್ಸಿನ ಕೊರಗು ಬೇರೆ! ವೈದೇಹಿಯ ಸೂಕ್ತ ಮನಸ್ಸಿಗೆ ಅತ್ಯೇಯ ಮಾತಿನ ಚಾಟಿಯ ಪೆಟ್ಟುಗಳನ್ನು ಸಹಿಸಲಾಗುತ್ತಿರಲಿಲ್ಲ. ಒಂದೊಂದು ಪೆಟ್ಟು ಬಿಡಾಗಲೂ ಕಣ್ಣಿ ಕೆಂಡವಾಗುತ್ತಿತ್ತು. ದುಃಖ ದಿಂದ—ಆದರೆ ದುಃಖ ಯಾರೊಂದಿಗೆ ತೋರಿಕೊಳ್ಳುವದು. ತನ್ನನ್ನು ಕಾಪಾಡುವ ಅತ್ಯೇಯೇ ತನ್ನ ಮೇಲೆ ತಿರಗಿಬಿದ್ದಿದ್ದರು. ಬಾಣಂತಿ—ಮಗುವಿಲ್ಲದಿದ್ದರೂ ತಾನು ಬಾಣಂತಿಯಲ್ಲವೇ. ಬಾಣಂತಿಗೆ ಒಂದಾದರೂ ಉಪಚಾರವಿಲ್ಲ. ನೀರುನಿಡಿ, ಉಟ ಉಪಚಾರ ಎಲ್ಲಾ ಕಣಸಾಗಿಹೊಯಿತ್ತು. ಈಗ ಸಿಗ್ನತ್ತಿದ್ದ ದಂಡರೆ ಕಟುಮಾತುಗಳು. ಬ್ಯಾಗಳಿಗೇನೂ ಕಡಿಮೆಯಿರಲಿಲ್ಲ. ಅತ್ಯೇ ಇದುವರೆಗೂ ಇಟ್ಟಿದ್ದ ಮಹತೆ ಈಗ ದ್ವೇಷವಾಗಿಹೊರ್ಗಿತ್ತು. ಒಮ್ಮೆ ಪ್ರೇಮಿಸುವ ವಸ್ತುವನ್ನು ನಾವು ದ್ವೇಷಿಸಲಾರಂಭಿಸಿದರೆ ಆ ದ್ವೇಷ ಪ್ರೇಮಕ್ಕುಂತಲೂ ಹೆಚ್ಚು! ಹಾಗೆಯೇ ಆಗಿತ್ತು ಅತ್ಯೇಯ ವಿನಯ—ಮಾತು ಮಾತಿಗೂ “ಬಂಜಿ ಬಂಜಿ” ಎಂದು ಬ್ಯಾಯುತ್ತಿದ್ದರು. ವೈದೇಹಿಗೆ ಅಳು ಕೂಡ ಸಾಕಷ್ಟು ತಾರ್ಜಾಪರಲಿಲ್ಲ.

ದಿನ ಬೇಗಾದರೆ ಮಗನಿಗೆ ಬೇರೆ ಮದುವೆ ಮಾಡುವ ಮಾತುಹೊರಣು ಬೇರೇನೂ ಇಲ್ಲ. “ಕೆಟ್ಟ ಕುಲದ ಹೆಣ್ಣು, ಕೂಸುಗಳನ್ನು ಅಲ್ಲ

ತಿಂದುಕೊಳ್ಳುವ ಕಾಕಿನಿ, ಮನೆ ಹಾಳುಮಾಡಲು ಬಂದ ಡಾಕಿನಿ, ಅವಳಿಗೆಲ್ಲಿ ಮಗುವಾಗುತ್ತದೆ, ಅವಳು ನಮ್ಮ ಕುಲ ಹಾಳುಮಾಡಲೀಂದೇ ನಮ್ಮ ಮನೆ ಮೆಟ್ಟಿದುದು” ಎಂದು ಕಂಡ ಕಂಡ ಜನರೊಂದಿಗೆಲ್ಲಾ ಅತ್ಯೇ ತನ್ನನ್ನ ಬೈಯುತ್ತಿದ್ದು ವೈದೇಹಿಗೆ ಗೊತ್ತು. ಈಗ ವೈದೇಹಿಯ ಹತ್ತಿರಕ್ಕೆ ಯಾವ ಮಗುವೂ ಬರುತ್ತಿರಲಿಲ್ಲ. ವೋದಲು ಅವಳ ಸುತ್ತ ಮುತ್ತಿಕೊಂಡು ಕತೆ ಹಾಡು ಹೇಳಿಸಿಕೊಳ್ಳುತ್ತಿದ್ದ ಮಕ್ಕಳು ಅವಳನ್ನು ಕಾಣಲು ಹೆಡರುತ್ತಿದ್ದರು. ಅವಳ ದೃಷ್ಟಿ ಬಿದ್ದರೇ ಸಾಕು ಮಕ್ಕಳಿಗೆ ಚೀಟು ಕಟ್ಟಿಸಬೇಕೆಂದು ಸುತ್ತಿರುತ್ತಿನ ಹಂಗಸರ ಭಾವನೆ. ಅಂತಹ ವಿಷಮ ವಾತಾವರಣದಲ್ಲಿ ವೈದೇಹಿಗೆ ಸಮಾಧಾನವಾದರೂ ಎಲ್ಲಿ ಸಿಗ ಚೇಕು? ಹೇಗೆ ಸಿಗಬೇಕು!

ತಾಯ್ತುನದ ಆಸೆ ವೈದೇಹಿಯ ಹೃದಯದಲ್ಲಿ ಹಿಂಗಿಹೊಗಲಿಲ್ಲ. ಅದು ದಿನ ಕಳೆದಂತೆ ಇನ್ನೂ ಪ್ರಖರವಾಯಿತು. ತಾನೊಮೈ ತಾಯಿಯಾದರೆ ತನಗೆ ಈ ಕಷ್ಟಗಳಲ್ಲಾ ತಪ್ಪಿಹೊಗುತ್ತವೆ. ತಾನು ಸುಖ ವಾಗಿರಬಹುದು. ಸಂಸಾರ ಒಪ್ಪವಾಗುತ್ತದೆ. ಈಗಿನ ವೈಷಮ್ಯ ನೋವು, ಕೊರಗುಗಳಿರುವುದಿಲ್ಲವೆಂದು ಅವಳ ಕಲ್ಪನೆ. ಆದರೆ ತಾಯ್ತುನ ತನ್ನ ಹಕ್ಕೆಯಲ್ಲಿ ಬರೆದಿಲ್ಲನೋ ಎನ್ನೋ? ತಾನು ಹಿಂದಿನ ಜನ್ಮದಲ್ಲಿ ಯಾರ ಮಕ್ಕಳಿಗೆ ಮೃತ್ಯುವಾಗಿದ್ದಿನೋ ಈಗ ತನ್ನ ಮಕ್ಕಳು ತನಗೆ ದಕ್ಕುತ್ತಿಲ್ಲ ವೆಂದು ತನ್ನ ಅಧ್ಯಷ್ಟಕ್ಕೂಗೆ ಅತ್ಯುಕೊಂಡಳು. ಆದರೆ ಅತ್ಯರೆ ಸಮಾಧಾನಕ್ಕೆ ಬಡಲು ನೋವು ಹೆಚ್ಚುತ್ತಿತ್ತು. ಅತ್ಯೇಯೆಲ್ಲಾದರೂ ತಾನು ಅಳುವದನ್ನು ಕಂಡುಬಿಡುವರೋ ಎಂಬ ದಿಗಿಲು ಬೇರೆ. ಒಂದು ದಿನ ವೈದೇಹಿ ಅಳುತ್ತಿದ್ದಾಗ ಅತ್ಯೇ ನೋಡಿ “ಕಣ್ಣೀರಿನಲ್ಲಿ ನಮ್ಮ ಮನೆ ತೊಳಿದು ಹಾಕಿಬಿಡು” ಎಂದು ಅಂದಿದ್ದರು. ಅತ್ಯೇ ಏನೆಂದರೂ ಗಂಡ ಸುಮ್ಮನಿರುತ್ತಿದ್ದ. ವೈದೇಹಿಯ ಪರವಾಗಿ ಒಂದು ಮಾತನ್ನೂ ಆಡುತ್ತಿರಲಿಲ್ಲ. ಮೌನವಾಗಿಯೇ ಅವಳ ಕಡೆಗೆ ತಾತ್ಸಾರ ತೋರಿ ಹೊರಟುಹೊಗುತ್ತಿದ್ದ. ಮುಲೆಯಲ್ಲಿದ್ದ ಪೊರಕೆಯೇ ನಿಸಗಿಂತ ವಾಸ. ಅದು ಕೊಂಜವಾದರೂ ಉಪಯೋಗಕ್ಕೆ ಬರುತ್ತದೆ ಎನ್ನ ವಂತಿತ್ತು ಅವನ ದೃಷ್ಟಿ! ಅಡೆಳಿದು ನೋಟವೇ ಶಾಕು ವೈದೇಹಿಯ ಎಲ್ಲಾ ಆಸ್ಥಿಗಳ ಕರಗಾಗಲು!

ಕೊನೆಗೂ ವೈದೇಹಿ ಮೂರನೆಯ ಬಾರಿ ಬಸುರಾದಳು. ಅವಳಿಗೆ ಆಸೆ ನಿರಾಸೆಯ ಸೆಲಗಟ್ಟಿನ ಹೇಳಿ ಆಸೆಯ ಗುಡಿಸಲು ಕಟ್ಟಿತ್ತು ಅವಳ ಹೃದಯ. ಎಲ್ಲಾ ಆಸೆ ಆಕಾಂಕ್ಷೆಗಳೂ ಮುರಿದು ಹೋಗುವ ಕೊನೆಯ ವಿಷಮ ನಿಮಿಷದಲ್ಲೂ ಆಸೆ ಇದ್ದ ಕ್ಷಿದ್ಧಂತೆ ಚಿಗುರೊಡಿತ್ತು. ಈ ಬಾರಿ ಬಸುರಾದರೆ ಎಲ್ಲವೂ ಸರಿಹೋಗಬಹುದು. ಬಂಜಿತನ ಕೊನೆಯಾಗಿ ತಾಯ್ತನ ಒರಬಹುದೆನ್ನು ವ ಆಸೆ. ಆದರೆ ಬಸು ರೆಂದರೆ ಭಯ! ಮೊದಲೆರಡು ಬಾರಿಯ ಅನುಭವ ಮನಸ್ಸಿನಲ್ಲಿ ಅಚ್ಚಿಯ ದಂತೆ ಮೂಡಿತ್ತು. ಬರೆಯ ಕರೆ ಇನ್ನೂ ಸುದುತ್ತಿತ್ತು. ಅಂತಹುದರಲ್ಲಿ ಈಗ—ಆದರೂ ವೈದೇಹಿಗೆ ತಾಯ್ತನದ ಹುಚ್ಚು ಆಸೆ! ಹೀಗಾಗಿ ಆಸೆ ನಿರಾಸೆಗಳ ಎದುರುಗಾಳಿಗೆ ಸಿಕ್ಕಿ ಅವಳ ಹೃದಯದ ಪಟ್ಟ ತೂರಾಡುತ್ತಿತ್ತು. ಈ ಬಾರಿ ಸೊಸೆ ಬಸುರಾದುದರಿಂದ ವೈದೇಹಿಯ ಅತ್ಯೇಯೇನೂ ಸುತ್ತೋವ ಪಡಲಿಲ್ಲ. “ಹುಳುಕುಮರದಲ್ಲಿ ಹುಳುಬಿದ್ದ ಹಣ್ಣೀ” ಎಂದು ಅಂದರು. ಆ ಮಾತಿನಿಂದ ಸೊಸೆಯ ಮನಸ್ಸಿಗೆ ಎಪ್ಪು ನೋವಾಗಬಹುದೆಂಬುದನ್ನು ಅವರು ಯೋಜನೆ ಮಾಡಲೇ ಇಲ್ಲ. ವೈದೇಹಿ ಈಗ ಅವರ ಪಾಲಿಗೆ ಹೆಣ್ಣಿಲ್ಲ. ಅದೂ ಒಂದು ಪಾರ್ಶ್ವ ಎನ್ನು ವ ತುಚ್ಛಭಾವನೆ. ತಾನು ಅವಳಿಗೆ ಸಹಾನುಭೂತಿ ನೀಡಬೇಕು. ತಾವೀಗ ತೋರುತ್ತಿರುವ ತಾತ್ಸಾರ ತಪ್ಪು ಎಂದು ಅವರಿಗೆ ತೋರಲೇ ಇಲ್ಲ. ಮೊಮ್ಮೆಗನನ್ನು ಕಾಣುವ ಆಸೆ, ಆತುರ ಅವರನ್ನು ಉಳಿದುದ್ದೆಲ್ಕು ಕುರುಡಾಗಿಸಿತ್ತು. ವೈದೇಹಿಯ ಮೂಲಕ ಮೊಮ್ಮೆಗ ಆಗಲಾರನೆಂದು ಅವರಿಗೆ ಈಗ ದೃಢ ವಾಗಿ ಹೋಗಿತ್ತು. ಅಂದಮೇಲೆ ಅವಳಿಂದ ತಮಗಿನ್ನೇನು? ಅದರ ಪರಿಣಾಮ ವೈದೇಹಿಯ ಸೊಂದ ಮನಸ್ಸಿನಮೇಲೆ ಏನಾಗಬಹುದೆಂಬು ದನ್ನು ಅವರು ಸಾಮಾನ್ಯವಾಗಿ ಯೋಜಿಸುತ್ತಿರಲಿಲ್ಲ. ಯೋಜಿಸುವಮ್ಮೆ ಸಮಾಧಾನ ಅವರಿಗೆ ಇರುತ್ತಲೂ ಇರಲಿಲ್ಲ. ಇವ್ವಾದರೂ ಒಂದೊಂದು ಬಾರಿ ಆಸೆ ತೋರುತ್ತಿತ್ತು. ಮೊದಲೆರಡು ಕೆಟ್ಟರೂ ಮೂರನೆಯಿಂದೇ ಸರಿಹೋಗಬಾರದು ಎಂದೂ ಒಮ್ಮೆ ಮೊದಲೆರಡು ಕೆಟ್ಟರೂ ಮೂರನೆಯಿಂದೇ ಸರಿಹೋಗಬಹುದು ಎಂದು ಅನಿಸಿದಾಗ ಕಾರಿಣ್ಯ ಇದ್ದ ಕ್ಷಿದ್ಧಂತೆ ಮಾಯವಾಗಿತ್ತಿತ್ತು. ವೈದೇಹಿಗೆ ಆಗ ಅವರು ತಾಯಿಯಾ

ಗುತ್ತಿದ್ದರು. ಆದರೆ ಆ ಭಾವನೆ ಅಪರಿಪ. ಬಂದರೂ ಕ್ಷೇಣಿಕಾಲ ಮಾತ್ರ. ಮತ್ತೆ ಅವರ ಕಟ್ಟತ್ವ ಹೇಳುಗೈತ್ತಿತ್ತು. ಮೃದುತ್ವ ಯೆಲ್ಲ ಮಂಜಿನ ಹಸಿಯಂತೆ ಮಾಯವಾಗುತ್ತಿತ್ತು.

ದಿನ ಕಳೆದಂತೆ ವೈದೇಹಿಯ ಮನಸ್ಸಿನ ಸೋನು ಹೆಚ್ಚು ತಾತ್ತ್ವಬಂಶು ಈ ಬಾರಿ ಪನಾದರೂ ಅಚಾತ್ಯವಾಗಿ ಜಿಟ್ಟರ್ ಖಂಡಿತ ತನ್ನ ಭಾಷೆ ಮೆಣ್ಣುಗೂ ದಿದಂತೆಯೇ ಎಂದು ಅವಳಿಗೆ ಸ್ಥಿರವಾಗಿ ಹೋಗಿತ್ತು. ಅತ್ಯೇರು ಮಾತುಮಾತಿನಲ್ಲಿ ಅವಳಿಗೆ ಅದು ತೋರ್ತಿತ್ತು. ಬಂದ್ರೊಂದುಬಾರಿ ಅತ್ಯೇ ಮಮತೆ ತೋರ್ತಿದರೂ ಅದು ಅವರ ಕಾರಿಣ್ಯದಲ್ಲಿ ಅಳಿಸಿಕೊಳ್ಳುತ್ತು. ತನ್ನ ಗಂಡ ಕೂಡ ಆ ಮಾತಿಗೆ ಒಪ್ಪಿರುವುದು ಅವಳಿಗೆ ಗೊತ್ತು. ಅವಕ್ತು—ಎಂದರೆ ಏರಪು ತಿಂಗ್ಲೆ ಹಿಂದೆ, ವೈದೇಹಿಗೆ ಏಳು ತಿಂಗ್ಲೆ ತುಂಬಿ ದ್ವಾಗ—ಗಂಡ ಅತ್ಯೇಯೊಂದಿಗೆ ಮಾತಾಡುವುದು ಅವಳ ಕಿವಿಗೆ ಬಿದ್ದಿತ್ತು—

“ಅವಳಿಗೆ ಏಳು ತಿಂಗ್ಲಾಯಿತ್ತಲ್ಲವೇ ಅಮ್ಮೆ?” ನೋಂದ ದನಿಯಲ್ಲಿ ಗಂಡ ಕೇಳಿದ.

“ಹೂರ, ಏಳಾಯಿತ್ತು. ಆದರೇನು?” ಗದುಸಾಗಿಯೇ ಅಂದರು ಅತ್ಯೇ.

“ಪನೋ ದೇವರ ದಯುದಿಂದ ಈಬಾರಿಯಾದರೂ ಸರಿಯಾದರೇ—”

“ನನಗೇನೋ ನಂಬಿಕೆಯೆಲ್ಲಪ್ಪ—ಆದರೆ ಸೋಜು—ನಾನಾಗಲೇ ಎಲ್ಲಾ ಸೋಜದಿನಿ. ಸಿಂಗಲಾಪುರದ ಶಿರಸ್ತೇದಾರ್ ರಾಮಸ್ವಾಮಿಯ ಮಗಳು ಸರೋಜ—ಒಳ್ಳೆಯ ಹುಡುಗಿ—ಇನ್ನೂ ಇಂ ವರ್ಷ—”

“ಈಗ ಆ ಮಾತು ಚೇಡಮ್ಮೆ—”

ತನ್ನ ಗಂಡನ ಈ ಮಾತು ಅರೆಮನಸ್ಸಿನದೆಂದು ವೈದೇಹಿಗೆ ಹೇಳಿ ಬೇಕಾಗಿರಲಿಲ್ಲ. ಅತ್ಯೇ ಇನ್ನೂ ಕೊಂಜ ಬಲವಂತಮಾಡಿದರೆ ಒಪ್ಪಿಗೆ ಒಡನೆಯೇ ಎಂದು ಅವಳಿಗೆ ಗೊತ್ತು. ಮುಂದಿನಮಾತು ಕೇಳಿರಲೆಂದು ಕಿವಿ ಮುಚ್ಚಿ ಕೊಂಡಿದ್ದಳು.

ನೇನೆನಿಸಲ್ಲಿ ಈ ಮಾತೆಲ್ಲಾ ಹಾದುಹೋದಂತೆ ವೈದೇಹಿಯ ಕಣ್ಣಿನಲ್ಲಿ ಬಂದೇ ಶಮನಾಗಿ ನೀರು ಹರಿಯುತ್ತಿತ್ತು. ನಸ್ರ ಮೆಲ್ಲನೆ ಕಣ್ಣಿನ್ನೆ ರಸೆತ್ತಾ, “ಯಾಕಮ್ಮೆ?” ಎಂದಳು.

ಅವಳ ಈ ಮೃದುಮಾತಿನಿಂದ ವೈದೇಹಿಯ ಹೃದಯದ ನೋವು ಮತ್ತೊಂದು ಹಣ್ಣಿತ್ತು. ಬಾಳಿನ ದುರಿಖವೆಲ್ಲಾ ಒಂದೇಸಾರಿಗೆ ಉಪ್ಪುಳಿಸಿ ಬಂತು. ಬಿಕ್ಕೆ ಬಿಕ್ಕೆ ಅತ್ಯು ಮುಖ ಮುಜ್ಜಿ ಕೊಂಡಳು. ನೆನಪಿನ ಅನುಭವದಿಂದ ಮನಸ್ಸಿಗೆ ಬಹಳ ಆಯಾಸವಾಗಿತ್ತು. ನೋವು ತಿಂದು ತಿಂದು ಮೈ ನಿಶ್ಚಯಿಂದ ಬಳಲಿತ್ತು. ತಲೆ ಗಿರುನೆ ಸುತ್ತುವಂತಾಗಿ ಇದ್ದಕ್ಕಿದ್ದಂತೆ ನೋವು ಹೆಚ್ಚಾಗಿತ್ತು.

“ಅಯ್ಯೋ! ” ನೋವನಲ್ಲಿ ಮತ್ತೊಮ್ಮೆ ಜೋರಾಗಿ ಕಿರಿಚಿ ಕೊಂಡಳು.

ನಸ್‌F ಮೆಲ್ಲನೆ ಬಂದು ಅವಳ ಕ್ಕೆ ಹಿಡಿದುಕೊಂಡಳು. ಮನಸ್ಸಿನ ಚಿಂತೆಯಿಂದ ವೈದೇಹಿಯ ಮೈ ಕಾದುಹೋಗಿತ್ತು. ಹೊಟ್ಟೆಯಮೇಲೆ ಭಾರವಾದ ಕಲ್ಲು ಹಾಕಿದಂತಾಗಿತ್ತು. ಏನು ಮಾಡಿದರೂ ಅವಳಿಗೆ ಸಮಾಧಾನವಾಗಲೊಳ್ಳದು. ನಸ್‌F ಮತ್ತೇನೂ ಮಾಡಲು ತೋರದೆ ಡಾಕ್ಟರಿಗೆ ಹೇಳಿಕಳಿಸಿದಳು.

ವೈದೇಹಿಯ ಮೈ ಕಾವಣ್ಯೇ ಅಲ್ಲದೆ ಮನಸ್ಸಿನ ಕಾವೂ ಏತಿ ಏಂದಿರಿತ್ತು. ಈ ಅತಿಕಾವಿನಲ್ಲಿ ಪ್ರತಿಯೊಂದು ಭೂತಾಕಾರ ತಾಳು ತೀತ್ತು. ಕಣ್ಣಿನ ಮುಂದಿದ್ದುದೆಲ್ಲಾ ಮಸಕಾಗಿ ಕಲ್ಪನೆಯದೆಲ್ಲಾ ಸ್ವಷಟ್ಟ ವಾಗಿ ಕಾಣಹತ್ತಿತ್ತು. ಈ ಬಾರಿ ತಾನು ತಾಯಿಯಾಗದಿದ್ದರೆ, ಕೂನು ಉಳಿಯದಿದ್ದರೆ, ತನಗೆ ಬೀದಿಯೇ ಗತಿ, ತನ್ನನ್ನು ಅತ್ಯೇ ಇರಗೊಡುವುದಿಲ್ಲ, ಗಂಡ ಬೇರೆ ಮದವೆಯನ್ನು ಖಂಡಿತವಾಗಿ ಮಾಡಿಕೊಳ್ಳುವ ಸೆಂಬುದು ಮನಸ್ಸಿನಲ್ಲಿ ಕೊರೆಯುತ್ತಿತ್ತು. ಅರೆಮರೆವಿನಲ್ಲಿ ಧಿಗ್ಗನೆ ಮನಸ್ಸಿನ ಹಿನ್ನೆಲೆಯಿಂದ ಅತ್ಯೇಯ ಆಕೃತಿ—ಬಂದಕ್ಕೆ ಸೂರರಷ್ಟು ಆಕಾರ ತಾಳಿ ಗುಡುಗಿತ್ತು.

“ನೀನು ಸಾಯಿ—ನೀನು ಸಾಯಿ”

“ಅಯ್ಯೋ! ಅಯ್ಯೋ! ” ಎಂದಳು ವೈದೇಹಿ.

“ನೀನು ಸಾಯಿ! ನನ್ನ ಮಗನಿಗೆ ಬೇರೆ ಮದವೇ!”

ಅತ್ಯೇ ಗಹಗಿಸಿ ನಕ್ಕಂತಾಯಿತು. ಆ ನಗೆಯ ಸಿಡಿಲು ತಲೆ ತಿರುಗುವಂತಿತ್ತು.

“ಅಯ್ಯೋ! ಅಯ್ಯೋ!”

ವೈದೇಹಿಗೆ ಹೆಡರಿಕೆಯಲ್ಲಿ, ಪ್ರಾಣಭೀತಿಯಲ್ಲಿ ಮಾತೇ ಹೊರಡದು;
ಕೂಗಿಕೊಳ್ಳಬೇಕೆಂದಿದ್ದು ಕೇರಳನಲ್ಲಿ ಸಿಕ್ಕಿಹಾಕಿಕೊಂಡಿತು.

ಡಾಕ್ಟರು ಅವಳಿಗೆ ಕೊಲ್ಲಿರೋಫಾರಂ ಕೊಟ್ಟರು. ತೋರಿಕೆಗೆ
ವೈದೇಹಿಗೆ ಜಾಳ್ಳನ ತಪ್ಪಿತು. ಆದರೆ ಒಳಗೆ ಕಲ್ಪನೆ, ಮನಸ್ಸಿನ ಹಿನ್ನೆಲೆ
ನಿದ್ದೆಮಾಡುತ್ತಿರಲ್ಲ. ಬುದ್ಧಿಯ ಅಂತರಾಳ ಚಂರುಕಿನಿಂದ ಕೆಲಸ
ಮಾಡುತ್ತಿತ್ತು. ಆ ಅರಿವಿಲ್ಲದ ಅರಿವಿನಲ್ಲಿ ಒಂದು ಭಯಂಕರ ಸ್ವರ್ಪ—
ಅತ್ತಿ ರುದ್ರ ರೂಪತಾಳ, ಮಹಾ ಕಾಳಿಯಾಗಿ ತನ್ನನ್ನ ಮನೆಯಿಂದ
ಹೊರದೂಡುತ್ತಿರುವರು. ತಾನು ಹೊಸಲಿನಲ್ಲಿ ನಿಂತು ಎಷ್ಟೇ ಬೇಡಿ
ಕೊಂಡರೂ ಕೊಂಚವಾದರೂ ಕರುಣೆ ತೋರಿಸುವುದಿಲ್ಲ. ಪಕ್ಷದಲ್ಲೀ
ತನ್ನ ಗಂಡ, ಸಮೃತಿ ಸೂಚಿಸುವ ಅವನಿಂದಲೂ ತನ್ನ ಪರವಾಗಿ ಒಂದೇ
ಒಂದು ತೊದಲು ಮಾತ್ರ ಇಲ್ಲ. ಆಗ ಅತ್ತಿ ತನ್ನನ್ನ ನೂಕಲು
ಕಾಲಿನಿಂದ ಹೊಟ್ಟಿಯಮೇಲೊಂದ್ದಂತೆ—ತಾನುರುಳಿದಂತೆ—ಆಬ್ಧಾ!
ಅಸಾಧ್ಯ ಸೋವು!—ಮರು ನಿಮಿಷ ಕತ್ತಲು! ಗಂಡು ಮಗುವಿನ
ಅಳುವಿನ ದನಿ ಕೊಣೆಯಲ್ಲಿ ಪ್ರತಿಧ್ವನಿತವಾಯಿತು. ಡಾಕ್ಟರು ಬಹು
ಕಷ್ಟದಿಂದ ಮಗುವನ್ನ ಹೊರ ತೆಗೆದಿದ್ದರು. ಆದರೆ ಅದೇ ಕ್ಷಣಾದಲ್ಲಿ
ತಾಯಿ ಜೀವ ನಂದಿಹೊಂದುದು ಅವರ ಗಮನಕ್ಕೇ ಬರಲಿಲ್ಲ. ನಸ್ರಾ
ಕೈಗೆ ಮಗುವನ್ನ ಕೊಟ್ಟ ಮೇಲೆ ಡಾಕ್ಟರು ವೈದೇಹಿಯನ್ನ ಮುಟ್ಟಿ
ಸೋಡಿದರು. ವೈದೇಹಿಗೆ ತನ್ನ ಮಗುವನ್ನ ಸೋಡುವ ಭಾಗ್ಯವಿರಲಿಲ್ಲ.
ಡಾಕ್ಟರು ಮೇಲ್ಲಿನೆ ಅವಳ ಹೊದಮೇಲೆ ಬಿಳಿಯ ಬಟ್ಟಿ ಹೊದಿಸಿದರು.

ವೈದೇಹಿಯೇನೋ ಕೊನೆಗೂ ತಾವಿಯಾದಳು. ಆದರೆ ಅವಳು
ಸತ್ತುದು ಮಾತ್ರ ಒಂಜೆಯಾಗಿಯೇ!

—————

